

ಕರ್ನಾಟಕ ರಾಜ್ಯ  
ವಿವಾದ ನಿರ್ಣಯ ನೀತಿ - 2021

ಕಾನೂನು ಇಲಾಖೆ

## ಅಧ್ಯಾಯ-।

### ಪ್ರಸ್ತಾವನೆ

1. ವಿವಾದಗಳು ಜೀವನದ ವಾಸ್ತವಾಂಶಗಳಾಗಿವೆ; ವಿವಾದಗಳನ್ನು ದೂರವಿಡಲು ಸಾಧ್ಯವಿಲ್ಲ. ವಿವಾದಗಳು ಸಾಮಾನ್ಯ ಜೀವನದ ಅವಿಭಾಜ್ಯ ಅಂಗವಾಗಿವೆ. ಅಡಳಿತಾಕ್ರಿಕ ಕಾರ್ಯಚಟುವಟಿಕೆಗಳ ಕಾರ್ಯವಿವರಹಕಕೆ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಈ ವಿವಾದಗಳು ಕಾನ್ನು ಹೆಚ್ಚಿನ ಪ್ರಮೂಲಿಕೆಯಾಗಿ ನಿರ್ವಹಣೆಯಲ್ಲಿ ತಡೆಯುಂಟು ಮಾಡುತ್ತವೆ. ಅನೇಕರು ಯಾಗಿವೆ ಮತ್ತು ಸಂಪನ್ಮೂಲಗಳನ್ನು ದಾರಿ ತಡ್ಡಿಸುವಂತಹ ವಿವಾದಗಳಾಗಿವೆ. ಅವು ಅತ್ಯಂತ ದುಬಾರಿಯಾಗಬಹುದು ಮತ್ತು ಅಭವ್ಯದ್ವಿಚಟುವಟಿಕೆಗಳಿಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದಾದ ನಿರ್ದಿಖಗಳನ್ನು ಬರಿದು ವಾಹಿತ್ತವೆ.
2. ಕಾನೂನು ವ್ಯವಸ್ಥೆಯ ಪ್ರಕರಣಗಳನ್ನು ಹೆಚ್ಚಿಗೆ ಬಾಕಿ ಉಳಿಸಿಕೊಂಡಿರುವುದರಿಂದ, ಹೆಚ್ಚಿನ ಹೂರಣು ನ್ಯಾಯಾಂಗ ಹಾಗೂ ರಾಜ್ಯವು ಅತಿ ಚೆಡ್ಡ ದಾಖಲಾರ ಎನ್ನುವುದು ಎಷಾದನೀಯವಾಗಿ ನಿರಾಕರಿಸಲಾಗದ ವಾಸ್ತವಾಂಶಗಳಾಗಿವೆ. ಆದರೆ ಹೆಚ್ಚಿನ ದುರಂತ ಏನೆಂದರೆ ರಾಜ್ಯವನ್ನು ಒಳಗೊಂಡಿರುವ ವಿವಾದಗಳು (ಸಾಮಾನ್ಯವಾಗಿ "ಪ್ರಾಜ್ಯಕ್ಕೆ" ಸಮಾಜಾಗಿ ಬಳಸಲಾಗಿದೆ) ನಮ್ಮ ಆರ್ಥಿಕ ಸಂಪನ್ಮೂಲಗಳನ್ನು ಬರಿದಾಗಿಸುತ್ತಿರುವುದು ಮಾತ್ರವಲ್ಲದೆ ಕಾನೂನು ಸಮೃದ್ಧಿ ಮತ್ತು ಸಮಾಜವು ರಾಜ್ಯದಲ್ಲಿಟ್ಟಿರುವಾದ ನಂಬಿಕೆಯನ್ನು ಸಹ ಹೊಡೆದುಹಾಕುತ್ತಿದೆ.
3. ಒಮ್ಮೆತೋ ವಿವಾದಗಳು ಸಾಮಾನ್ಯವಾಗಿ ಅನರೀಷ್ಟಿಕವಾಗಿದ್ದು, ಅನಗತ್ಯ ಗೌಂಡಲಗಳಾಗಿ ಬರುವುದರಿಂದ, ರೋಗದ ಇತಿಹಾಸವನ್ನು ತೋಡುಕೊಳ್ಳಿದೆ ರೋಗ ಪಾಸಿ ಮಾಡಲಾಗುವುದಿಲ್ಲವೆಂಬುದನ್ನು ಮಂಗಳಾದ ಸಾಮಾನ್ಯವಾಗಿ ತಾತ್ಪರ್ಯತ್ವ ಶ್ರಮಗಳನ್ನು ಅವಲಂಬಿಸಲಾಗುತ್ತದೆ. ವಿವಾದಗಳಿಂದಿಗೆ ವ್ಯವಹರಿಸಲು ಅಲ್ಲಾವರೆ ಮತ್ತು ದೀರ್ಘಾವಧಿ ಶ್ರಮಗಳ ಕಾರ್ಯತಂತ್ರಾಕ್ಷರ ಯೋಜನೆ ಹಾಗೂ ಪ್ರಾಣಪರವರ್ತ ವಾಲನೆಯು ಹಾಗೆ ಪ್ರಸ್ತುತ ಸಂರಥದ, ಅಗತ್ಯತೆಯಾಗಿ ಪರಿಣಾಮಿಸಿದೆ. ವಿವಾದಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ರಾಜ್ಯಕ್ಕೆ ಗಮನಾರ್ಹ ಪ್ರಾಮುಕ್ಯತೆಯನ್ನು ತಂದುಕೊಂಡುತ್ತದೆ ಮತ್ತು ಆರ್ಥಿಕ ಬೆಳವಣಿಗೆ ದಾರಿ ಮಾಡಿಕೊಂಡುತ್ತದೆ.
4. "ನ್ಯಾಯ ನೀಡಿಕೆ ಸುಧಾರಣೆ" ವಿಷಯ ಕುರಿತು 13ನೇ ಕಣಕಾಸು ಅಯೋಗದ ವರದಿಯು, ಜವಾಬ್ದಾರಿಯುತ ವ್ಯಾಪ್ತಿ ನಿರ್ವಹಣೆಗಾಗಿ ವ್ಯಾಪ್ತಿ ನೀಡಿಕೊಂಡ್ರು ಯಾವುದೂ ಎಲ್ಲಾ ರಾಜ್ಯಗಳನ್ನು ಅಗತ್ಯಪಡಿಸಿದೆ. ಭಾರತದ ಸರ್ಕಾರ ನ್ಯಾಯಾಲಂಪಾತ್ರ, ಸಮಯ ಹಾಗೂ ಸರ್ಕಾರಿ

ವ್ಯಾಟ್‌ಗಳನ್ನು ಪರಿಹರಿಸಲು ಕೃಗೋಳಭೇಕಾದ ಕ್ರಮಗಳ ತೀವ್ರ ಅಗತ್ಯತ್ವ ಬಗ್ಗೆ ಒತ್ತಿ ಹೇಳಿದೆ. ಪರಿಸ್ಥಿತಿಯ ತೀವ್ರತೆಯನ್ನು ಅರಿಕೊಂಡು, ಪ್ರಸ್ತುತ ನೀತಿಯು ಮುಂದೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಒಂದು ಮುನ್ಮೌಪವನ್ನು ಬದಗಿಸುವ ಗೂರಿ ಹೊಂದಿದೆಹಾಗೂ ರಾಜ್ಯವನ್ನು ಒಳಗೊಂಡ ವಿವಾದಗಳನ್ನು ಕುರಿತು ವ್ಯವಹರಿಸಲು ಹಿತಾಸ್ತಕಾರರು ತೆಗೆದುಕೊಳ್ಳಬೇಕಾದ ಸ್ವಾತಂತ್ರ್ಯ ಕ್ರಮಗಳನ್ನು ಅದು ಅಗತ್ಯಪಡಿಸುತ್ತದೆ.

5. ವ್ಯಾಟ್‌ವು ಎಲ್ಲಾ ವಿವಾದಗಳಿಗೂ ರಾಮಭಾಣವಲ್ಲ ಹಾಗೂ “ವಿವಾದಗಳು” ಖಂಡಿತವಾಗಿಯೂ “ವ್ಯಾಟ್‌ಕ್ಕೆ ಸಮಾನವಾದುದಲ್ಲ ಎಂಬ ಮನಸ್ಥಿತಿಯನ್ನು ಬದಲಾಯಿಸಲು ಉತ್ತೇಚಿಸುವುದು ಮೊದಲಿಗೆ ಹಂತವಾಗಿದೆ. ವ್ಯಾಟ್‌ವು ಅತಿಯಾಗಿ ಬಳಸಿರುವ, ದುರುಪಯೋಗಪಡಿಸಿಕೊಂಡಿರುವಂಥ ವಿವಾದ ಪರಿಹಾರ ವ್ಯವಸ್ಥೆಯ ಏಕೈಕ ಪ್ರಕಾರವಾಗಿದ್ದು, ಸಂಪರ್ಕವಾಗಿ ಅಗತ್ಯವಿದ್ದ ಹೂರಿತು ಅರನ್ನು ಕಡ್ಡಾಯವಾಗಿ ತಪ್ಪಿಸಬೇಕು. ಪಯಾರ್ಥ ಸ್ವವರ್ಗ ಮೇರೆ ಅವಲಾಯಿಸುವುದು, ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಒಳಗೊಳಿಸುವುದು ಮತ್ತು ಸಂಘರ್ಷವನ್ನು ಪರಿಹರಿಸಲು ಸೃಜನತ್ವಕ ಸಮಸ್ಯೆ ಪರಿಹರಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಆರ್ಥಿಕ ಬೆಳವಣಿಗೆ ಉತ್ತೇಜನ ನೀಡುವುದು - ಇವು ಈ ಸಂದರ್ಭದ ಅವಶ್ಯಕತೆಗಳಾಗಿವೆ. ಭವಿಷ್ಯದಲ್ಲಿ ಈ ಬದಲಾವಣೆಯನ್ನು ಮೈತ್ರಿತ್ವಾಂಶಿಕವೇ ಧ್ವನಿಯಂದ, ಪ್ರಸ್ತುತ ನೀತಿಯು, “ರಾಜ್ಯ ವ್ಯಾಟ್‌ಗಳ ನೀತಿ” ಎಂದು ಕರೆಯಲ್ಪಡುತ್ತದ್ದರ ಬದಲಾಗಿ “ರಾಜ್ಯ ವಿವಾದ ಪರಿಹಾರ ನೀತಿ” ಎಂದು ಕರೆಯಲ್ಪಡುತ್ತದೆ.

## 6. ಕನಾರಾಟಕ ರಾಜ್ಯ ವ್ಯಾಟ್‌ ನೀತಿ 2011ರ ಪರಿಣಾಮ

- 6.1. ಕನಾರಾಟಕ ರಾಜ್ಯ ವ್ಯಾಟ್‌ ನೀತಿಯನ್ನು 2011ರಲ್ಲಿ ಮೊದಲಿಗೆ ರಚಿಸಲಾಗಿತ್ತು ಮತ್ತು ಆ ದಿನಾಂಕದಿಂದಲೂ ಜಾರಿಯಲ್ಲಿದೆ. 2011ರ ನೀತಿಯು ಸರ್ಕಾರವನ್ನು ಒಂದು “ದಕ್ಷ” ಮತ್ತು “ಜವಾಬ್ದಾರಿಯುತ್ತ” ಡಾಬೆಡಾರನಾಗಿ ಪರಿವರ್ತಿಸುವ ಗೂರಿಯನ್ನು ಹೊಂದಿತ್ತು. ಸರ್ಕಾರವು, ವ್ಯಾಟ್‌ಗಳನ್ನು ಶಕ್ತಿಮುಖ ಮಾಡಬಹುದು ಮತ್ತು “ಸ್ವಾಯಾಲಯವು ತೇಮೂರಾನಿಸಲಿ” ಎಂಬ ವಿಧಾನವನ್ನು ಬಿಟ್ಟುಬೆಂಬುದೆಂದು ಇಂನ್ನು ರೂಪಿಸಲಾಗಿತ್ತು. ಇದು ಇತ್ತುಬ್ಬಗಳನ್ನು ಗುರುತಿಸುವುದು, ಅನವಶ್ಯಕ ಸರ್ಕಾರಿ ಪ್ರಕರಣಗಳನ್ನು ತೆಗೆದುಹಾಕುವುದು ಮತ್ತು ವ್ಯಾಟ್‌ಗಳಲ್ಲಿ ಆದ್ಯತೆ ಪಡೆಯುವುದನ್ನು ಬಯಸುತ್ತದೆ.

6.2. ಕನಾಡಿಕ ರಾಜ್ಯ ವ್ಯಾಜ್ಯ ನೀತಿಯ ಪರಿಣಾಮಗಳಿಗೆ ಸಂಬಂಧಿಸಿದರೆ, 2018ರಲ್ಲಿ ಪ್ರಕಟಿಸಲಾದ ೒೧೯ ಸಂಶೋಧನೆ ಅಧ್ಯಯನವು<sup>1</sup> ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿರುವುದಿಂದ ಪ್ರಪಗಣವಾಯ ನಿರ್ಣಯವನ್ನು ನೀಡಿದೆ. ಕರ್ನಾಟಕ ವ್ಯಾಜ್ಯಗಳ ಷ್ವಾವಹರಣೆಯ ಪ್ರಸ್ತುತ ಪ್ರಕ್ರಿಯೆಯಲ್ಲಿ “ಸಮಭ್ರೂತ” ಮತ್ತು “ಒಷಾಭ್ರಾರಿಯುತ್” ಎಂಬ ಪರಿಕಲ್ಪನೆಯು ಕಾಢಿಯಾಗಿದೆ. ಸಾಕಷ್ಟು ತರಬೇತಿ ಕಾರ್ಯಕ್ರಮಗಳಲ್ಲಿ ಕಾರಣದಿಂದಾಗಿ ಕನಾಡಿಕ ರಾಜ್ಯ ವ್ಯಾಜ್ಯ ನೀತಿಯ ಬಗ್ಗೆ ಎಷ್ಟೋ ಸರ್ಕಾರಿ ಪಕೆಲರಿಗೆ ಅರಿವಿನ ಕೊರತಯಿದೆ. ವ್ಯಾಜ್ಯ ನೀತಿಯ ಮೇಲೆ ಹಿತಾಸ್ಯೇದಾರರನ್ನು ಪರಿಶೀಲಿಸುವ ಅಧಿವಾ ತರಬೇತಿಗೊಳಿಸುವ ಪೂರ್ವದಲ್ಲಿನ ನೀಡುವ ಅಧಿವಾ ಅರಿವು ಮೂಡಿಸುವ ಯಾವುದೇ ಷ್ವಾವಸ್ಥೆ ಇರುವುದಿಲ್ಲ. ಹಾಗಾಗೆ, ಕನಾಡಿಕ ರಾಜ್ಯದಲ್ಲಿ ವ್ಯಾಜ್ಯ ನೀತಿಯನ್ನು ನಿರ್ವಹಿಸುವ ಅಧಿವಾ ಸರ್ಕಾರ ವ್ಯಾಜ್ಯಗಳನ್ನು ತಗ್ಗಿಸುವ ಗಮನಾರ್ಹವಾದ ಷ್ವಾಗತಿಯಾವುದಿಲ್ಲದೆಂದು ಅಧ್ಯಯನದಿಂದ ತಳಿದುಬಂದಿದೆ. ಅಧ್ಯರಿಂದ, ಬುನಾದಿ ನೀತಿಯ ಗುರಿಗಳನ್ನು ಹಾಗೂ ಸರ್ಕಾರಿ ವಿವಾದಗಳಿಗೆ ಸಂಬಂಧಿಸಿರುವ ಅನುಷ್ಠಾನದ ಮಾನದಂಡಗಳನ್ನು ಮನರ್ ಪರಿಶೀಲಿಸುವುದು ಹಾಗೂ ಮನರ್ ರಚಿಸುವುದು ಅನಿವಾರ್ಯವಾಗಿದೆ. ಅಧ್ಯರಿಂದ, ಈ ನೀತಿ 2011ರ ನೀತಿಯನ್ನು ರದ್ದುಗೊಳಿಸಿ ಪ್ರಸ್ತುತ 2020ರ ನೀತಿಯನ್ನು ರಚಿಸಲಾಗಿದೆ.

## 7. ನೀತಿಯ ಗುರಿಗಳು

7.1 ಈ ನೀತಿಯ ಗುರಿಗಳು ಮೂತನವಾದುವೇನಲ್ಲ. ಆದರೆ, ವಿವಾದಗಳನ್ನು ನಿರ್ವಹಿಸಲು ರಾಜ್ಯದ ಕಾರ್ಯವಿಧಾನದಲ್ಲಿ ಹೊಳೆಗಾರಿಕೆ, ಉತ್ತರದಾಯಿತ್ವ ಮತ್ತು ದಕ್ಷತೆಯನ್ನು ತುಂಬಬೇಕಿದೆ. ಈ ನೀತಿಯು ಇವುಗಳ ಅಧಿವೇಳಣಿಯಾದರೆ ಬಗ್ಗೆ ಸ್ವಾತ್ಮತೆಯನ್ನು ನೀಡಲು ಪ್ರಯತ್ನಿಸುತ್ತದೆ.

## 7.2. ಜವಾಬ್ದಾರಿ

7.2.1. ಭಾರತ ಸರ್ವೋಽಜ್ಞ ನ್ಯಾಯಾಲಯವು, “ನ್ಯಾಯಿಕ ಪರಿಶೀಲನೆಯ ವಿವಿಧ ಹಂತಗಳ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಪ್ರಾಧಿಕಾರಗಳುವ್ಯಾಜ್ಯ ಮೂಡುವ ಪ್ರವೃತ್ತಿಯು” “ಮೊಕ್ಕಾಮೆಗಳ ಪಟ್ಟಿಯ ಏಸೋಟಿಕ್ಸ್ ಒಂದು ಕಾರಣವಾಗಿದೆ”<sup>2</sup> ಎಂಬುದನ್ನು ಗಂಭೀರವಾಗಿ ಪರಿಗೆಂಸಿದೆ. ಸರ್ವೋಽಜ್ಞ ನ್ಯಾಯಾಲಯವು, ಸರ್ಕಾರಗಳು

<sup>1</sup> ರಾಜ್ಯಾಧಿಕಾರ (ಕೆಂಪುವರ್ಹ 13.09.2010 ರಾಜ್ಯ ಪರಿಷತ್), ಕ್ರಾಂತಿಕ ಕಾರ್ಯಕ್ರಮ ಕುರಿತಿರುವ ಅಧ್ಯಯನ ವರ್ಣನೆ, ಕಾರ್ಯಕ್ರಮ ಕ್ರಾಂತಿಕ ಕಾರ್ಯಕ್ರಮ, ಕಾರ್ಯಕ್ರಮ (2018) ಮತ್ತು ಕ್ರಾಂತಿಕ ಕಾರ್ಯಕ್ರಮ ಕ್ರಾಂತಿಕ ಕಾರ್ಯಕ್ರಮ ಕ್ರಾಂತಿಕ ಕಾರ್ಯಕ್ರಮ ಕ್ರಾಂತಿಕ ಕಾರ್ಯಕ್ರಮ, 2018 ಮತ್ತು ಕ್ರಾಂತಿಕ ಕಾರ್ಯಕ್ರಮ.

<sup>2</sup> ಆದಾಯ ತಂತ್ರ ನಿರ್ದೇಶಕರು, ಸಬ್ ಡಿಕ್ಟರಿ - ಪಿ- ಎಸ್‌ಎಂ‌ಎಂ‌ಎಂ ಪ್ರೆ. (2018) 400 ಪಾಟೆಪಾ 9 (ಮಾಸಿ).

ಮತ್ತು ಅವರು ಮಾಡುವುಗಳು ಕಾನೂನಿನ ಗಂಭೀರ ಪ್ರಶ್ನೆಯನ್ನು ಒಳಗೊಂಡಿರದಂಥ ಅಥವಾ ಬಹುಪಾಲು ಜನರಿಗೆ ಒಂದಕವಾಗಿರದ ಅಥವಾ ಒಂದಾರದು ಹೆಚ್ಚಿಗೆ ಒಂದಿರದಂಥ ಶ್ವಲು ಸ್ವರೂಪದ ವಿಷಯಗಳನ್ನು ನಿರ್ಣಯಿಸುವುದಕ್ಕಾಗಿ ನ್ಯಾಯಾಲಯದ ಅಧಿಕಾರ ವ್ಯಕ್ತಿಗೆ ಮೇರೆಹೋಗಾರದೆಂದು ಆಗ್ರಹಿಸಬೇಕಾಗಿ ಸೂಚಿಸಿದೆ<sup>3</sup>.

**7.2.2. ಹೊಣೆಗಾರಿಕೆಯನ್ನು ಕಾಯ್ದಿರುವುದಕಾಗಿ ಖಾತೆರಿಪಡಿಸುವುದು—ಹಿತಾಸಕ್ತಿದಾರರು,** ತಮ್ಮತಮ್ಮ ಪಾತ್ರಗಳನ್ನು ಅರಿತುಕೊಳ್ಳಲು ಮತ್ತು ಅವರ ಪ್ರತಿಯುಗಳನ್ನು ದ್ವೈತೆಯಿಂದ ನಿರ್ವಹಿಸಲು, ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ಸಾರ್ವಜನಿಕ ನಿರ್ಧಾರಗಳನ್ನು ಬಳಸಲು ಮತ್ತು ರಾಷ್ಟ್ರದ ಮಾರ್ಪಾಠಿ ರಾಯಭಾರಿಗಳಾಗಲು, ಜವಾಬ್ದಾರರಾಗಿರುತ್ತಾರೆ. ವಿವಾದಗಳನ್ನು ಪರಿಹರಿಸುವ ತಮ್ಮ ಕ್ರಮೆದಲ್ಲಿ ಅವರು ನ್ಯಾಯಾಂಗದ ಸಮಯವನ್ನಾಗ್ರಹಿಸಿ ತಗಾದೆಗಳನ್ನು ಕಡಿಮೆ ಮಾಡುವ ಹಾಗೂ ನ್ಯಾಯಾಲಯಗಳ ಮುಂದೆ ಕಾರ್ಯತತ್ವರೂಪೆಯಿಂದ ಮತ್ತು ನಿರ್ವಹಿಸಿ ಆವು ಪ್ರತಿನಿಧಿಸುವ ಹಾಗೂ ವಿವಾದಗಳನ್ನು ಆಧ್ಯತ್ಮೆಯ ಮೇಲೆ ಸೌಹಾದರ್ಯತಾಗಿ ಪರಿಹರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸರ್ಕಾರಿ ಸಿಬ್ಬಾದಿಗಳಲ್ಲಿನ ಜವಾಬ್ದಾರಿ ಕೊರತೆಯು ಅವರ ಅನಾದರ ಮತ್ತು ನಿರಾಸಕ್ತಿಯನ್ನು ತೋರಿಸುತ್ತದೆ. ಇದರಿಂದಾಗಿ ಸಮಾಜವು ಅಧಿಕ ಮತ್ತು ಸಾಮಾಜಿಕ ವೆಂಜ್ಞಗಳನ್ನು ಭರಿಸಬೇಕಾಗುತ್ತದೆ.

### 7.3. ಉತ್ತರದಾಯಿತ್ವ

**7.3.1. ಉತ್ತರದಾಯಿತ್ವವು ತೀರ್ಮಾನ ಕ್ರಿಯೆಜ್ಞವುದನ್ನು ವಿಚಿತ್ರಪಡಿಸುತ್ತದೆ.** ಅಧಿಕಾರದ ಸ್ಥಾನವನ್ನು ಹೊಂದುವುದು ಜವಾಬ್ದಾರಿ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಹೊಂದಿರುತ್ತದೆ. ಉತ್ತರದಾಯಿತ್ವ ಮಾಲೀಕತ್ವ, ಉಪಕ್ರಮ ಮತ್ತು ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಅಂದರೆ, ಒಬ್ಬ ಶ್ರೇಯಿಗಳ ಪ್ರಾರಿಣಾಮಗಳನ್ನು ಧೈಯದಿಂದ ಎದುರಿಸುವುದು ಎಂದರ್ಥ, ಮತ್ತೊಂದು ಕಡೆ ಉತ್ತರದಾಯಿತ್ವದ ಕೊರತೆಯು ನಿಷ್ಕೃಯತೆಯನ್ನು ತೋರಿಸುತ್ತದೆ.

**7.3.2. ಸರ್ಕಾರಿ ಅಧಿಕಾರಿಗಳು ಉತ್ತರದಾಯಿತ್ವದಿಂದ ತಷ್ಟಿಕೊಳ್ಳಲು ಹಾಗೂ ವಿವಾದಗಳನ್ನು ತೀರ್ಮಾನಿಸುವ ಜವಾಬ್ದಾರಿಯನ್ನು ನ್ಯಾಯಾಲಯಗಳ ಮೇಲೆ ಹೊರಿಸಲು ವ್ಯಾಖ್ಯಾವನ್ನು ಒಂದು ಸಾಧನವಾಗಿ ಒಳಗೊಳ್ಳುವುದು ವಿಷಯವಾಗಿ, ಸರ್ಕಾರಿ ಮತ್ತು ಸಾರ್ವಜನಿಕ**

<sup>3</sup> ಪ್ರಯೋಜನ ನಾಯಿಕೆ ಡಾಕ್ಟರ್ ವಿ. ಹಿತಾಸಕ್ತಿ 2012/8 ಏಜನ್‌ನಿಂದ

ವಲಯ ಉದ್ಯಮಗಳ ವ್ಯಾಪ್ತಿ ನೀತಿ ಮತ್ತು ಕಾರ್ಯಕ್ರಮ, 1988ರ ಕುರಿತ ಭಾರತ ಕಾನೂನು ಅಯೋಗದ 126ನೇ ವರದಿಯನ್ನು ಉತ್ತೇಖಿಸುವುದು.

2.1 ವ್ಯಾಪ್ತಿವನ್ನು ಆಶ್ರಯಿಸುವ ಅಸ್ವಾ ನೀತಿಯು ಅಂತಿಮವಾಗಿರದ್ದಿದ್ದಾಗ್ನಿ, ಪರೇವರೇ ನ್ಯಾಯಾಲಯದ ವ್ಯಾಪ್ತಿವನ್ನು ಆರ್ಥಿಕರುಯಾವುದು ನಿರ್ಣಯ ತೆಗೆದುಕೊಳ್ಳಬ ಜವಾಬ್ದಾರಿಯಿಂದ ನುಸಬಿಕೊಳ್ಳಬ ಮಾರ್ಗವಾಗಿದೆ. ಒಂದು ದೃಷ್ಟಿಯಿಂದ ತೆಗೆದುಕೊಳ್ಳಬವುದಾದರೆ, ಒಂದು ಅಧಿಕಾರಿಯು, ಸರ್ಕಾರದ ಅಥವಾ ಸಾರ್ವಜನಿಕ ವಲಯ ಉದ್ಯಮದ ವಿರುದ್ಧದ ಕ್ರೀಮು ನೈಕವಾದುದೆಂದು ಮನಗಂಡಿದ್ದಾಗ್ನಿ ಈ ಅಸಮರ್ಪಾದ ನೀತಿಯಿಂದ ದೃಢ ನಿರ್ಧಾರ ತೆಗೆದುಕೊಳ್ಳಬವುದನ್ನು ತಪ್ಪಿಸುವುದು ವ್ಯಾಪ್ತಿಕ್ಕೆ ಅಹ್ವಾನ ನೀಡಿದೆಂತುತ್ತದೆ. ಒಂದು ಹಾರಿ ನ್ಯಾಯಾಲಯ ಮಧ್ಯದಲ್ಲಿ ಮಾಡಿದ ಮೇರೆ ಸಂಬಂಧಪಟ್ಟ ಇಲಾಖೆ ಅಥವಾ ಉದ್ಯಮವು ಯಾವುದೇ ತೀವ್ರಾನವನ್ನು ತೆಗೆದುಕೊಳ್ಳಬ ಕ್ರೀಮುನ್ನ ನ್ಯಾಯನಿರ್ಣಯ ಮಾಡಲು ನ್ಯಾಯಾಲಯಕ್ಕೆ ಬಿಡಲಾಗಿದೆ ಎಂದು ಭಾವಿಸಲಾಗುತ್ತದೆ. ಆ ವಣಯವು ಅಲ್ಲಿಗೆ ನೀಲ್ಯಾವುದಿಲ್ಲ. ಸಾಮಾಜಿಕ ಪರಿಶೀಲನೆಯ ಕೌರತೆಯಿಂದ ಉಂಟಾದ ಫಿನ್ಯಾಫಿಞ್ಚಾಯಿದಿಂಡಾಗಿ ನಿರ್ಣಯವು ವ್ಯತೀರ್ಿತವಾಗಿರ್ದಿಲ್ಲ, ಅಂತಹ ಅಧಿಕಾರಿಯು ಅನೀಲನ್ನು ಹಂಡಲು ಹೇರಣೆ ನೀಡುತ್ತದೆ ಮತ್ತು ಮುಂದಿನ ಹಂತವಾಗಿ ವಿಷಯವು ಸಾಮಾನ್ಯವಾಗಿ ಸರ್ವೋಚ್ಛ ನ್ಯಾಯಾಲಯದ ಹಂತದವರೇಗೂ ತಲುಪುತ್ತದೆ. ಆ ಅಧಿಕಾರಿಯು ಮುಂದುವರಿಸುವ ವ್ಯಾಪ್ತಿ ಸರ್ಕಾರದ ಅಥವಾ ನಿಗಮದ ಬೆಳೆದುಕೊಂಡ ವ್ಯಾಪ್ತಿಕ್ಕೆ ಕೌರಣವಾಗುತ್ತದೆ. ಸರ್ಕಾರ ಮತ್ತು ಸಾರ್ವಜನಿಕ ವಲಯ ಉದ್ಯಮಗಳು ಒಳಗೊಂಡ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಗಳು, ಅವುಗಳ ವಿರುದ್ಧ ಮಾಡಲಾದ ಕ್ರೀಮುಗಳಿಂದ ಉಂಟಾದ ಬೇಸಾಪಾಬ್ದಾರಿಭಿನ್ಯಾಫಿಞ್ಚಾಯಿಗಳಾಗಿ ಅಥವಾ ಸರ್ಕಾರಕ್ಕೆ ಕುರಿತಿರುವ ತೆಗೆದುಕೊಳ್ಳಬ ಅಸಮರ್ಪಾತೆಯಿಂಡಾಗಿ ಉದ್ದೇಶಿಸುತ್ತದೆ ಏಂಬುದು ಸಾಮಾಜಿಕ ಪರಿಶೀಲನೆಯಿಂದ ತಿಳಿಡು ಬಹುತ್ತದೆ.

7.1 ಅನುಭವದಿಂದ ಕೆಳಿಯಂತಹ ಹಾಗೆ ವರದಿಯಾದ ಮೇಂಟ್‌ಕೆರ್ನ್‌  
ವ್ಯಾಪ್ತಿಯೆಂದು ಶ್ರಣಾಗಾಗಿ ಒಂದು ನಿರ್ಣಯಕ್ಕೆ ದಾರಿ ಮಾಡಿಕೊಂಡುವುದೇನೆಂದರೆ, ವ್ಯಾಪ್ತಿವನ್ನು ಪ್ರಾರಂಭಿಸಬೇಕೆ ಅಥವಾ ಮೇಲ್ಮನಾಗಳಿಗೆ ಉತ್ಪತ್ತಿ ನೀಡುವ ಮೂಲಕ ಅದನ್ನು ಮುಂದುವರಿಸಬೇಕೆ ಒಂಬಡನ್ನು ನಿರ್ಧರಿಸುವ ಅಧಿಕಾರವು ನಿಹಿತವಾಗಿರುತ್ತದೆ ಅಧಿಕಾರಿಯಲ್ಲಿನ ಸ್ವತ್ತರಂದುತ್ತದೆ ಕೌರತೆಯು ಬಹುತೇಕವಾಗಿ ವ್ಯಾಪ್ತಿಗಳ ಹಿಂತ್ಯಾಗಳನ್ನು ಕಾರಣವಾಗಿದೆ. ಈ ಪ್ರಾಪ್ತತ್ವ ಸೇವಾ ವಿಷಯಗಳಲ್ಲಿ ಇನ್ನು ತಿಳಿದಿರುತ್ತದೆ.

ಸ್ವಾನದಲ್ಲಿ ಇರುವ ಅಧಿಕಾರಿಗಳ ವಿಲಕ್ಷಣ ಮನೋವ್ಯವಶ್ರೀಗೆ ಮತ್ತು ಅಧಿಕಾರಿಗಳ ಬಗ್ಗೆ ಸಂಪರ್ಕವಾದ ಸಹಾನುಭೂತಿರಹಿತ ಪ್ರವೃತ್ತಿಯನ್ನು ತೋರಿಸುತ್ತದೆ. ಸಾರ್ವಜನಿಕರಿಗೆ ಸಂಬಂಧಿಸಿದ ವ್ಯಾಖ್ಯಾಗ ವಿಷಯದಲ್ಲಿ, ಅವನು/ ಅವಣು/ ಅದು ಆತಿಯಾದ ವ್ಯಾಪ್ತಿಕರಿಂದ ಲಂಜ ಪಡೆಯಿವ ಇಚ್ಛೆಯನ್ನು ಹೊಂದಿರಬಹುದೆಂಬ ಘಟ್ಟ ವರಂಬಿಕೆಯಲ್ಲಿ, ಇನ್ನೊಬ್ಬ ಪಕ್ಷಕಾರನನ್ನು ದುರ್ಬಲಗೊಳಿಸುವ ರೀತಿಯಲ್ಲಿ ವ್ಯಾಖ್ಯಾವನ್ನು ಮುಂದುವರೆಸುವ ಪ್ರವೃತ್ತಿಯ ಬೇರೆಗಳು ಪ್ರಾಣಿಕಾರದ ಧೈಯಗಳಲ್ಲವೇ ಎಂಬುದು ಗೊತ್ತಿರದ ವಿಜಾರಣೆನಲ್ಲಿ, ವ್ಯಾಖ್ಯಾವನ್ನು ಪ್ರಾರಂಭಿಸುವ ಅಥವಾ ಮುಂದುವರೆಸಿಕೊಂಡು ಹೊಗುವ ಈ ಪ್ರವೃತ್ತಿಯನ್ನು ಮಟ್ಟಿಹಾಕುವ ಮೂರನೇ ಸ್ಥಾತ್ಮಕಾರಣವಿದ್ದು, ಈ ಕಾರಣವೇ ನಿರ್ಣಯ ಮಾಡುವುದನ್ನು ತಪ್ಪಿಸುವುದಾಗಿದೆ. ಅಲ್ಲದೆ ಅದು, ಪ್ರಸ್ತುತ ಸಂಸ್ಕೃತಿಯಲ್ಲಿ ನಿರ್ಣಯವನ್ನು ತೆಗೆದುಹಳ್ಳಿಸಿ ಅಧಿಕಾರಿಯ ಸದ್ಯವರ್ವಯನ್ನು ಸಂಕಲಿಸುವುದಕ್ಕೆ ಎಂದೆ ಮಾಡಿಕೊಂಡಬಹುದಾಗಿದೆ. (ಒತ್ತು ನೀಡಲಾಗಿದೆ)

7.3.3. ನಿರ್ವಾಕೆ 11.09.2020ರ ತನ್ನ ತೀರ್ಪೆಯನಲ್ಲಿ, ಸರ್ವೋಽಜ್ಞ ನಾಯಾಲಯವು, ನಿರ್ಧಾರ ತೆಗೆದುಹಳ್ಳಿಸಿ ಪ್ರತ್ಯೇಕೀಯಲ್ಲಿ ಯಾವುದೇ ಜವಾಬ್ದಾರಿಯನ್ನು ಹೊರದೆ ಪ್ರತಿಯೊಂದು ವಿಷಯವನ್ನು ನಾಯಾಲಯಗಳಿಗೆ ಹೊತ್ತು ತಯವ ಕ್ರಮವ್ಯಾಯಾಂಗ ವ್ಯಾಪಕ್ಕೆಯ ಮೇಲೆ ಅನಗತ್ಯ ಹೊರೆ ಉಂಟು ಮಾಡುವ ದುರದೃಷ್ಟಕರೆ ಸನ್ವೇಶವಾಗಿದೆ ಎಂದು ಮತ್ತೊಮ್ಮೆ ಮುನರುಜ್ಞರಿಸಿದೆ<sup>1</sup>. ಅದ್ದರಿಂದ, ಹಿತಾಸಕ್ತಿದಾರರನ್ನು ಉತ್ತರದಾಯಿಯನ್ನಾಗಿ, ಜವಾಬ್ದಾರರನ್ನಾಗಿ ಮಾಡುವ ವಿಕ್ಷೇಪ ಕಾರಣದಿಂದ, ಅದು ಅಂತೇಚನಾರಹಿತವಾಗಿ ನಾಯಿಕ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆ ಹೊರಿಸುವುದಾಗಿದೆ.

7.3.4. ಉತ್ತರದಾಯಿತ್ವವು, ಉತ್ತಮ ನಾಯಕತ್ವ ಹಾಗೂ ಉತ್ತಮ ಆಡಳಿತಕ್ಕ ಅತ್ಯಂತ ಮುಖ್ಯವಾಗಿದ್ದು, ಇದು ಸಾರ್ವಜನಿಕರ ನಂಬಿಕೆಯನ್ನು ಹೆಚ್ಚಿಸುವುದು ಅತ್ಯಗ್ರಾಮವಾಗಿದೆ. ನಿಯತಕಾಲಿಕ ಕಾರ್ಯನಿರ್ವಹಣೆಯ ಮೌಲ್ಯಮಾನ ಮಾಡುವುದರೂಂದಿಗೆ ಅವರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ವಭಾವಿ ಪರಿಫಾಷಿಸುವುದು ಉತ್ತರದಾಯಿತ್ವವನ್ನು ಉತ್ತೇಜಿಸಬಹುದಾದಂಥ ಮಾರ್ಗಗಳಲ್ಲಿ ಒಂದಾಗಿದೆ.

<sup>1</sup>ರಾಜ್ಯೋಖ ಕಾರ್ಯಕ್ರಮ ಅಧಿಕಾರಿ ವಿಭಾಗ -ಪ- ಕ್ರಿಂ. ಕೋ. ಕಾರ್ಯಾಲಯ ಸಂಖ್ಯೆಗಳ 5105-5107/2009, ದೃಷ್ಟಿಯ https://main.sci.gov.in/supremecourt/2007/8001/8001\_2007\_36\_1501\_23901\_Judgement\_11-Sep-2020.pdf (13.09.2020ರಂದು ಕೊನೆಯದಾಗಿ ಕ್ರಮಾಗಳಾಗಿದೆ)

## 7.4. ದಕ್ಷತೆ

- 7.4.1. ದಕ್ಷತೆಯು, ಸಾಮಾನ್ಯ ಶ್ರಜ್ಞ, ಕಾರ್ಯಸಾಧ್ಯತೆ ಮತ್ತು ಕಾರ್ಯತತ್ವರತೆಯಲ್ಲಿ ಅಡಗಿದೆ. ಇದನ್ನು ಅಂತ ಅಂತಗಳು, ದಶಾಂತ ಮತ್ತು ಸಾಕ್ಷಾಗಳಿಂಥ ತಟಿಸ್ತ ಮಾನದಂಡಗಳನ್ನು ಆಧರಿಸಿ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಹಾಗೂ ಇದು ಫಲಿತಾಂತ ಆಧಾರಿತಪಡಿದೆ. ಸರ್ಕಾರ ತನ್ನದೇ ಸ್ವತ ಸಾಂಸ್ಕರಿಕ ವ್ಯವಹಾರಗಳು ಮತ್ತು ಕಾರ್ಯಾಚರಣಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಜನರನ್ನು ನಿಯಂತ್ರಿಸುವ ಉದ್ದರ ಸಾಮಾನ್ಯವನ್ನು ಪ್ರತಿಬಿಂಬಿಸುತ್ತದೆ. ಜವಾಖ್ಯಾರಿಯನ್ನು ದಕ್ಷವಾಗಿ ನಿರ್ವಹಿಸಿದ್ದರೆ, ಅಗ ಯಾರೆಂಬೂ ವರಿಣಿಮಂಗಳ ಒಗ್ಗೆ ಭಯಪಡುವುದಿಲ್ಲ ಆಧವಾ ಖತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುವುದಿಲ್ಲ.
- 7.4.2. ಎಲ್ಲಾ ಹಿತಾಸಕ್ತಿದಾರರು ತಮ್ಮ ಜವಾಖ್ಯಾರಿಗಳ ನಿರ್ವಹಕಳ ಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಆಯ್ದಿಸುತ್ತಿರುತ್ತಾರೆ, ದಶಾಂತವನ್ನು ನಿರ್ವಹಿಸುವುದರಲ್ಲಿ, ಕಾಲಾಂತರ ರೀತಿಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ ಮತ್ತು ವೆಚ್ಚಗಳನ್ನು ಕಡಿಮೆಗೊಳಿಸುವುದರಲ್ಲಿ ದಕ್ಷತೆ ಉರಬೇಕು. ಗರಿಷ್ಠ ಫಲಿತಾಂತಗಳನ್ನು ಪಡೆಯಲು ಕೈಪ್ಪ ಸಂಪನ್ಮೂಲಗಳನ್ನು ಬಳಸುವುದರ ಮೇಲೆ ಗಮನ ಕೇಂದ್ರೀಕರಿಸಬೇಕು.

## 8. ನೀತಿಯ ಘೋಷಣೆಗಳು

- 8.1. ಈ ನೀತಿಯ ಘೋಷಣೆಗಳಾವುವೆಂದರೆ: ಎವಾದಗಳನ್ನು ಕಡೆಯುವುದು, ನಿರ್ವಹಿಸುವುದು ಮತ್ತು ಪರಿಪರಿಸುವುದಾಗಿದೆ. ಈ ಘೋಷಣೆಗಳನ್ನು ತಾಡೆರಿಸುವ ಮತ್ತು ಗುರಿಗಳನ್ನು ಖಚ್ಚೆಸುವಂಥ ಕೆಲವು ಕ್ರಮಗಳನ್ನು ಈ ನೀತಿಯಲ್ಲಿ ನಿರೂಪಿಸಲಾಗಿದೆ. ಆದರೆ ಹಿತಾಸಕ್ತಿದಾರರು ಈ ಘೋಷಣೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕಾರ್ಯತಂತ್ರಕವಾಗಿ ವಿನ್ಯಾಸಗೊಳಿಸಿದ ವ್ಯವಸ್ಥೆಗಳನ್ನು ಹೊಂದುವುದು ಅತ್ಯಗತ್ಯವಾಗಿದೆ. ಅಂಥ ಒಂದು ವಿಧಾನ ಇಲ್ಲಿರುವದಲ್ಲಿ, ಹಿತಾಸಕ್ತಿದಾರರು ತಾತ್ಕಾಳಿತ ಪರಿಹಾರಗಳನ್ನು ಕೊಡುದಂಥ ತಾತ್ಕಾಳಿತ ತಕ್ಷಣಿಕ ಕ್ರಮಗಳ ಮೇಲೆ ಅವಲಂಬಿಸಲು ಬದ್ದರಾಗಿರುತ್ತಾರೆ.
- 8.2. ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ ಹಾಗೂ ಪ್ರಕ್ರಿಯೆಗಳನ್ನು ಸ್ಥಾಪಿಸುವ ನಿಷ್ಠೆನಲ್ಲಿ, ಹಿತಾಸಕ್ತಿದಾರರು <sup>5</sup> ಸಾಕ್ಷಾತ್ಕಾರ ಅಂದರೆ-ನಿರ್ವಹಿಸುತ್ತಾರೆ.

<sup>5</sup> ಕ್ರಮಾಂಕ ೮: ಭಾರತದ ರಾಜ್ಯ, ರಾಜ್ಯಾಂಶ ಸರ್ಕಾರ ಇತ್ಯಾದ್ಯಾಗಣ ಪರಿಯು ಏಷಾರ್ಥ ಏಷಾರ್ಥ (ಇಂದ್ರ) ಅಂಗಗಳೇ; ಸ್ವಾತಂತ್ರ್ಯ ವಿಧೂತ್ ಏಷಾರ್ಥ ಮೊದಲಾದ ಸಾಕ್ಷಾತ್ಕಾರ ಕಾರ್ಯಾಚರಣೆಯಲ್ಲಿ ಅಂಥ ಕಾರ್ಯ ಏಷಾರ್ಥ ಕ್ರಾಂತಿಕ ಸಾಕ್ಷಾತ್ಕಾರ ಏಷಾರ್ಥ ವಿಧಾನ ಮತ್ತು ಏಷಾರ್ಥ (ಇಂದ್ರ) ಪ್ರಮುಖದಾಯಕ ರಾಜ್ಯಾಂಶ ಕಾರ್ಯಾಚರಣೆ.

ಅಳಿಯಬಹುದಾದ,ಗೊತ್ತುಪಡಿಸಬಹುದಾದ, ವಾಸ್ತವಿಕ, ಕಾಲಬದ್ಧವಾಗಿರುವಂಥ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ವ್ಯವಸ್ಥೆಗಳು ಧ್ಯೇಯೋದ್ಯೇಶಗಳನ್ನು ರೂಪಿಸಿ, ಜಾಯಿಂಫಿವರ್ಚಹಣಯನ್ನು ನಿರ್ಧರಿಸುವ ಕ್ರಮಗಳಾಗಿರಬೇಕು. ಈ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ, ಹಿತಾಸಕ್ತಿದಾರರು ನಿಷ್ಕಾಮಕಾರಕ ಮತ್ತು ನಿರಂತರಹಿತರೆ; ಅವಿಂದತೆ ಮತ್ತು ನಿಭೀತತೆ; ಪ್ರಾಮಾಣಿಕತೆ; ಸಮಯೋಚಿತತೆ ಮತ್ತು ಸಂವೇದನಾತೀಲತೆ; ಘಾರದಶಕತೆ; ವಿಜ್ಞಾಯ ಮುಸಂಗತತೆ; ತಿಸ್ತಿನ ಮೌಲ್ಯಗಳಿಂದ ಮೂಗ್ರದಶಿಫರಾಗಿರಬೇಕು.

#### 9. ನೀತಿಯ ರಚನೆ ಮತ್ತು ಹೊಣೆಗಾರಿಕೆಗಳು

- 9.1 ಈ ನೀತಿಯ ಧ್ಯೇಯೋದ್ಯೇಶಗಳನ್ನು ಸಾಧಿಸಲು ಬೇರೆಬೇರೆ ಹಿತಾಸಕ್ತಿದಾರರಿಂದ ಹಲವು ಕ್ರಮಗಳನ್ನು ಅನುಷ್ಠಾನಗೊಳಿಸುವುದರನ್ನು ಈ ನೀತಿಯು ಕಡ್ಡಾಯಪಡಿಸುತ್ತದೆ. ತಮ್ಮ ದೃಢಂದಿನ ಪ್ರಾಯಿಗಳಲ್ಲಿ ನೀತಿಯ ಕ್ಷೇತ್ರಗಳನ್ನು ಸೇರಿಸುವುದು ಈ ನೀತಿಯಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಬ್ಬ ಹಿತಾಸಕ್ತಿದಾರರ ಹಾಗೂ ಕಾರ್ಯನಿರ್ವಾಹಕರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಕೆಲವು ಕ್ರಮಗಳಿಗೆ ಹಿತಾಸಕ್ತಿದಾರರು (ವಿಶೇಷವಾಗಿ ಹಿತಾಸಕ್ತಿದಾರರ ಪ್ರತಿನಿಧಿಗಳು) ತಮ್ಮದೇ ಕಚೇರಿ/ ಇಲಾಖೆಯೋಳಗೆ ಜಾಯಿಂಫಾರ್ಕ್ಸ್‌ನ್ನು ಸ್ಥಾಪಿಸಲು ಹಾಗೂ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಕೆಲವು ಕ್ರಮಗಳ ಆಗ್ತ್ಯವಿದೆ. ಈ ನೀತಿಯ ಧ್ಯೇಯೋದ್ಯೇಶಗಳನ್ನು ಸಾಧಿಸುವಂಥ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದರ ಮೂಲಕ ನೀತಿಯ ನಿರ್ದಿಷ್ಟ ಅನುಷ್ಠಾನವನ್ನು ವಿಚಿತ್ರಪಡಿಸುವುದು ಪ್ರತಿಯೊಬ್ಬ ಹಿತಾಸಕ್ತಿದಾರರ ಪ್ರತಿನಿಧಿ ಅಂದರೆ, ಇಲಾಖೆಗಳ ಮುಖ್ಯಸ್ಥರು, ಅಂತರ್ಕ್ಷಿಂತಿರು ಜನರಲ್, ಕಾನೂನು ಕೂಶಲ ಮುಖ್ಯಸ್ಥರು, ಆಡಳಿತ ಅಧಿಕಾರಿಗಳು, ಅಭಿಯೋಜನಾ ನಿರ್ದೇಶಕರು ಪ್ರತಿಯೊಂದು ಜೀಲ್ಲೆಯ ಜಿಲ್ಲಾಧಿಕಾರಿ ಮಂಟಾದವರ ಕರ್ತವ್ಯ ಹಾಗೂ ಜವಾಬ್ದಾರಿಯೂ ಸಹ ಆಗಿರುತ್ತದೆ. ಈ ನೀತಿಯು, ನೀತಿ ಧ್ಯೇಯೋದ್ಯೇಶಗಳನ್ನು ಉತ್ತೇಜಿಸುವಂಥ ಕ್ರಮಗಳನ್ನು ಅನುಷ್ಠಾನಗೊಳಿಸಲು ಹಿತಾಸಕ್ತಿದಾರರು ಮತ್ತು ಹಿತಾಸಕ್ತಿದಾರರ ಪ್ರತಿನಿಧಿಗಳಿಗೆ ಖನಾದಿ ಹಾಗೂ ಪ್ರೋತ್ಸಾಹವನ್ನು ನೀಡುತ್ತದೆ. ಆದ್ದರಿಂದ, ಈ ನೀತಿಯನ್ನು ಪ್ರಾಪ್ತವಾಗಿ ಪರಿಚೆಸಬೇಕಾದ ಮತ್ತು ಅಳವಡಿಸಿಕೊಳ್ಳುವ ಕಾದ ಅಗತ್ಯವಿದ್ದು; ಹಿತಾಸಕ್ತಿದಾರರು ನೀತಿ ಧ್ಯೇಯೋದ್ಯೇಶಗಳನ್ನು

ಅನುಷ್ಠಾನಗೇಳಿಸಲು ಅರಿವನ್ನು ಹೊಂದಿರಬೇಕು ಮತ್ತು ಅಗತ್ಯ ತರಬೇತಿಯನ್ನು ರಾಜೀವಿಸೇಬು. ಅಲ್ಲದೆ ನೀತಿಯ ಅನುಷ್ಠಾನವನ್ನು ನಿಯತಪಾಗಿ ಪರಿಶೀಲಿಸಬೇಕು.

- 9.2. ಈ ನೀತಿಯಲ್ಲಿರುವ ಪ್ರತಿಯೊಂದು ಅಧ್ಯಾಯವು ಸರ್ಕಾರಿ ವಿಷಾದಗಳನ್ನು ನಿರ್ವಹಿಸುವಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸುವಂಥ ಅನುಷ್ಠಾನಗೇಳಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಲಿ ಗುರಿಯನ್ನು ಹೊಂದಿದೆ. ಇನ್ನೇ ಅಧ್ಯಾಯ ಸರ್ಕಾರಿ ವಿಷಾದಗಳಲ್ಲಿ ತೊಡಗಿರುವ ವಿಷಿಧ ಉತ್ಸರ್ಕಿದಾರರು ಮತ್ತು ಸರ್ಕಾರಿ ವಿಷಾದಗಳನ್ನು ಸದೆಮಷ್ಟಿಗೂಡಿರುವ ಅಭಿವೃದ್ಧಿ ಅವರ ಪಾತ್ರದ ಬಗ್ಗೆ ವಿವರಿಸುತ್ತದೆ. ಇನ್ನೇ ಅಧ್ಯಾಯವು ಉತ್ಸರ್ಕಿದಾರರು ಘ್ರಾವಣಿಕವಾಗಿ ಕಾರ್ಯನಿರ್ವಹಣೆ ಮೌಲ್ಯವಾಳನಿಯ ಕೋರ್ಟೆಯನ್ನು, ಸರ್ಕಾರಿ ವಿಷಾದಗಳ ಘ್ರಾವಣೆಯ ಸಮಸ್ಯೆಗಳನ್ನು ಗುರುತಿಸಲು ಅಸಮರ್ಥ ವಾಗಿಯಾಗುವುದು ಹಾಗೂ ರೀಫರ್ಮಾಲೀನ ಪರಿಪಾಠ ಕಂಡುಕೊಳ್ಳಲಿರುವುದಕ್ಕೆ ಪ್ರಮುಖ ಕಾರ್ಯಗಳಲ್ಲಿಂದಾಗಿದೆ ಎಂಬುದನ್ನು ವಿಶೇಷಿಸುತ್ತದೆ. ಈ ಅಧ್ಯಾಯವು, ಪ್ರಮುಖ ಕಾರ್ಯನಿರ್ವಹಣೆ ಮಾಪಕಗಳು ಮತ್ತು ಆಯ್ದುವ್ಯಾಯ ಪರಿಶೀಲನೆಗಳ ಅಧಿಕಾರದ ಮೇಲೆ ಕಾರ್ಯನಿರ್ವಹಣೆಯ ಸಂಚರಣೆಗಳನ್ನು ಸ್ಥಾಪಿಸುವ ಮತ್ತು ಕಾರ್ಯನಿರ್ವಹಣೆಯನ್ನು ಮೌಲ್ಯವಾಳನಿ ಮಾಡುವ ಮಹತ್ವವನ್ನು ಒತ್ತಿ ಹೇಳುತ್ತದೆ. ಅಲ್ಲದೆ, ಈ ನೀತಿ ಅನುಷ್ಠಾನದ ಮೇಲ್ವಿಚಾರಕ ಮಾಡಲು ಮತ್ತು ಒಂದು ಘ್ರಾವಣಿಕ ಮಟ್ಟದಲ್ಲಿ ಕಾರ್ಯನಿರ್ವಹಣೆಯ ಮೌಲ್ಯವಾಳನವನ್ನು ಕ್ರಿಯೋಳಿಸುವುದಕ್ಕೆ ಸಾಂಧಿಕಿಕರಂತೆ ಒಂದು ಅಧಿಕಾರಯೂತ್ತಾ ಅಧಿಕಿರಿಸಿನ್ನು ಸ್ಥಾಪಿಸುವುದಕ್ಕಾಗಿ ಅವಕಾಶವನ್ನು ಕಲ್ಪಿಸುತ್ತದೆ. 4ನೇ ಅಧ್ಯಾಯವು ಸರ್ಕಾರಿ ವಿಷಾದಗಳ ಘ್ರಾವಣೆಯನ್ನು ದ್ರಷ್ಟಾಗಿ ಸದೆಸುಖುಭಕ್ತಿರತ್ವಾಂತ ನಿರ್ವಹಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಅಧ್ಯಾಯವು ಪ್ರತಿಯೊಳ್ಳಿ ಉತ್ಸರ್ಕಿದಾರ ಪ್ರತಿನಿಧಿತ್ವ ನಿರ್ವಹಣೆಕಾರ ದತ್ತಾಂತ ನಿರ್ವಹಣೆ ಘ್ರಾವಣೆ ಮತ್ತು ಕಾರ್ಯತಂತ್ರದ ಅತ್ಯಾವಶ್ಯಕ ಪರಿಶಾಂಕಗಳನ್ನು ರೂಪಿಸುತ್ತದೆ. ನೀನೇ ಅಧ್ಯಾಯವು, ದತ್ತಾಂತ ಮತ್ತು ಕಲ್ಪನೆ ಹಲವಿನ ನಿರ್ವಹಣೆಗಳಿಗೆ ತಂತ್ರಾಂತರ ಒಳಕೆಯನ್ನು ಕಡ್ಡಾಯಿಸಿಸುತ್ತದೆ ಹಾಗೂ ಶಾತ್ರೇಜಿಸುತ್ತದೆ. ಈ ಅಧ್ಯಾಯವು, ಸರ್ಕಾರಿ ವಿಷಾದಗಳ ನಿರ್ವಹಣೆಗಳಾಗಿ ಉತ್ಸರ್ಕಿದಾರರೆಂದೆ ನಮ್ಮಾರ್ಥಿಗೆ, ತಂತ್ರಜ್ಞಾನ ಮೂಲಸ್ಥಿತ್ಯಾವನ್ನು ಸೃಜಿಸಲು 'ಕನ್ನಾಡಕ ಸರ್ಕಾರಿ ವಿಷಾದ ನಿರ್ವಹಣೆ ಮಾಹಿತಿ ತಂತ್ರಜ್ಞಾನ ಕೋರ್'ವನ್ನು (ಇಡೀ ಕೋರ್) ಸ್ಥಾಪಿಸುವುದಕ್ಕೆ ಸಂಭಂಧಿಸಿರುತ್ತದೆ. ಇದ್ದು ಅಧ್ಯಾಯವು, ಸರ್ಕಾರಿ ವಿಷಾದಗಳ

ಪರಿಹಾರ ಕ್ರಮವನ್ನು ಸುಧಾರಿಸುವುದಕ್ಕಾಗಿ ಸುಧಾರಣೆ ಕ್ರಮಗಳನ್ನು ಶಿಥಾರಸು  
 ಮಾಡುತ್ತದೆ. ಅಲ್ಲದೆ, ಪ್ರಕರಣಗಳನ್ನು ಅಧ್ಯಕ್ಷೀಕರಣಗೊಳಿಸಲು ಹಾಗೂ ಕಾರ್ಯವನ್ನು  
 ಹಂಚಿಕೆ ಮಾಡಲು ನೇರವು. ನೀಡಲು ಅಪಾಯ ನಿರ್ವಹಣೆ ವ್ಯವಸ್ಥೆಗಳು ಹಾಗೂ  
 ಕಾರ್ಯತಂತ್ರಗಳ ನಿಯೋಜನೆಯನ್ನು ನಿರ್ದೇಶಿಸುತ್ತದೆ. ಅಲ್ಲದೆ, ಪ್ರತಿನಿಧಿತ್ವದ  
 ಗುಣಮಟ್ಟವನ್ನು ಶಾತ್ರೀಯದಿಸಲು ಸಂಪೂರ್ಣ ನ್ಯಾಯಾಲಯವು ರೂಪಿಸಿದ  
 ಮಾನವಂಡಗಳಿಗನುಖಾರವಾಗಿ, ಕಾನೂನು ಅಧಿಕಾರಿಗಳ ಸೇವೆಕೂಟಿಗೆ ಶಿಥಾರಸು  
 ಮಾಡುತ್ತದೆ. 7ನೇ ಅಧ್ಯಾಯವು ವಿವಾದ ತಚೆ ಮತ್ತು ವಿವಾದ ನಿರ್ಣಯಸುವುದರಲ್ಲಿ  
 ಸಕರ್ಫರವು ಪರ್ಯಾಯ ವಿವಾದ ಪರಿಹಾರ(ಎಡಿಕ್ರೋ)ವನ್ನು ಬಳಸುವುದನ್ನು  
 ಕಡ್ಡಾಯಪಡಿಸುತ್ತದೆ. ಇದು ಕಾನೂನು ಅಧಿಕಾರಿಗಳ ಪ್ರತಿನಿಧಿತ್ವವನ್ನು ಅಧಿಕೃತಗೊಳಿಸಲು  
 ಮತ್ತು ಕರಾರಿನ ನಿಬಂಧನೆಗಳನ್ನು ಅನುಮೋದಿಸಲು ಪ್ರತಿಯೊಂದು ಇಲಾಖೆಯಲ್ಲಿ  
 ವಿವಾದ ನಿರ್ಣಯ ಮಂಡಳಿಗಳನ್ನು ಸ್ಥಾಪಿಸಲು ನಿರ್ದೇಶಿಸುತ್ತದೆ. ಈ ಅಧ್ಯಾಯವು,  
 ಪರ್ಯಾಯ ವಿವಾದ ನಿರ್ಣಯಕ್ಕಾಗಿ ಸೂಕ್ತ ವಿವಾದಗಳನ್ನು ಗುರುತಿಸಲು ಮತ್ತು  
 ಅದರಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಒಂದು ಪರ್ಯಾಯ ವಿವಾದ  
 ನಿರ್ಣಯ ಕಾರ್ಯತಂತ್ರವನ್ನು ರೂಪಿಸುವುದರಲ್ಲಿ ಪ್ರತಿಯೊಂದು ರಾಜ್ಯ ಇಲಾಖೆಗೆ  
 ನೇರವಾಗಲು ಅಡ್ವೆಕ್ಟೇಷನ್ ಜಾರಿಗೊಳಿಸಲಿರುವ ನೇತ್ತೆತ್ತದಲ್ಲಿ ಒಂದು ಕಾರ್ಯನಿರ್ವಹಣೆ  
 ತಂಡವನ್ನು ರಚಿಸುವುದಕ್ಕಾಗಿ ಉಪಭಂಗವನ್ನು ಸಹ ಕಲ್ಪಿಸುತ್ತದೆ. ಅಂತಿಮವಾಗಿ, 8ನೇ  
 ಅಧ್ಯಾಯವು, ಈ ನೀತಿಯಲ್ಲಿ ನಿರೂಪಿಸಲಾದಜಾರಿಗೊಳಿಸಬಹುದಾದ ಕ್ರಮಗಳು ಹಾಗೂ  
 ಹಿತಾಸ್ತಿದಾರರಲ್ಲಿ ಈ ನೀತಿಯ ವ್ಯಾಪಕ ಪ್ರಕಾರ ಮತ್ತು ಅರಿವು ಮೂಡಿಸುವುದರ ಬಗ್ಗೆ  
 ವಿವರಿಸುತ್ತದೆ.

10. ಈ ನೀತಿಯು, ಕೇವಲ ಕಾಗದದ ಗುರಿಯಾಗಿ ಉಳಿಯರೇ ಎಲ್ಲಾ ಹಿತಾಸ್ತಿದಾರರು ಕ್ರಮಗಳ ಅನುಷ್ಠಾನದ ಮಹತ್ವವನ್ನು ಗಂಭೀರವಾಗಿ ಪ್ರತಿಪಾರಿಸುತ್ತದೆ. ಅಂತಿಮವಾಗಿ, ಹಿತಾಸ್ತಿದಾರರು ಈ ನೀತಿಯ ಅನುಯಾಲ್ಯ ತಮ್ಮ ಬಾಧ್ಯತೆಗಳನ್ನು ಗುರುತಿಸಿಕೊಳ್ಳಬೇಕು ಮತ್ತು ಈ ನೀತಿಯ ಡ್ರೇಯೇಂಬ್ರೇಷನ್‌ಗಳಿಗೆ ಅನುಗುಣವಾಗಿ ಸೂಕ್ತವಾದ ವಿನ್ಯಾಸಗಳು ಮತ್ತು ಕಾರ್ಯಚೌಕ್ಕುಗಳನ್ನು ದೂರವಾಗಿ ಉಪಕ್ರಮಗಳನ್ನು ಕೈಗೊಳ್ಳಬೇಕು. ದಕ್ಕಿತೆಯನ್ನು ಹೆಚ್ಚಿಸುವುದು, ಜವಾಬ್ದಾರಿಯನ್ನು ಮಾರ್ಪಡಿಸುವುದು ಮತ್ತು ಉತ್ತರದಾಯಿತ್ವವನ್ನು ವಿಚಿತ್ರಪಡಿಸುವ ಸಂಬಂಧದಲ್ಲಿ ತಮ್ಮ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಲು ಹಿತಾಸ್ತಿದಾರರು ಈ ನೀತಿಯನ್ನು ಬಳಸಿಕೊಳ್ಳಬೇಕು.

## ಅಧ್ಯಾಯ -||

**ಹಿತಾಸಕ್ತಿದಾರರು ಮತ್ತು ಹಿತಾಸಕ್ತಿದಾರರ ಪ್ರತಿನಿಧಿಗಳು**

1. ಈ ನೀತಿಯ ವ್ಯಾಪ್ತಿ ಮತ್ತು ಅನ್ವಯಿಸುವಿಕೆಯನ್ನು ನಿಗದಿಪಡಿಸುವುದು ಮತ್ತು ಇದು ಅನ್ವಯವಾಗಬಹುದಾದಂಥ ಕಾರ್ಯನಿರ್ವಾಹಕರೆ ಪಟ್ಟಿಮನ್ನು ಸಿದ್ಧಪಡಿಸುವುದು ಈ ಅಧ್ಯಾಯದ ಉದ್ದೇಶವಾಗಿದೆ.
2. ಈ ನೀತಿಯ ಕರ್ನಾಟಕ ಸರ್ಕಾರದ ಇಲಾಖೆಗಳು ಒಳಗೊಂಡಿರುವ ಎಲ್ಲ ವಿವಾದಗಳಿಗೂ ಅನ್ವಯವಾಗುತ್ತದೆ. ಆದಾಗ್ಯು, ಭಾರತ ಸಂವಿಧಾನದ 12ನೇ ತಮ್ಮಿಂದಿನದ ಅಡಿಯಲ್ಲಿ ರಾಜ್ಯದ ಸಾರ್ವಜನಿಕ ವಲಯದ ಉದ್ದೇಶಗಳು ("ಪೀಠಾಯಿಗಳು"), ಶಾಸನಾತ್ಮಕ ನಿರ್ವಾಹಗಳು ಮತ್ತು ಸಂಸ್ಥೆಗಳು ಈ ನೀತಿಯಲ್ಲಿ ಅಡಕಬಾಗಿರುವ ತತ್ವಗಳನ್ನು ಅನ್ವಯಿಸಿಕೊಳ್ಳಲು ಹಾಗೂ ತಮ್ಮ ಪ್ರಕಾರ್ಯಗಳ ನಿರ್ವಹಣೆಗಳಿಗೆ ಇದನ್ನು ಪೂರ್ವಾರ್ಥಿ ಪರಿಗಣಿಸಲು ಮೌಲ್ಯತ್ವಾರ್ಹಿ, ಸಂಬಂಧಪಟ್ಟ ವಿವಾದಗಳು ಸಾರ್ವಜನಿಕ ಕಾನೂನು ಪ್ರತ್ಯೇಗಳು, ವಾಣಿಜ್ಯ ಅಥವಾ ಕರಾರುಜನ್ಯ ವಿಷಯಗಳು, ಸೇವಾ ಕಾನೂನು ವಿಷಯಗಳು, ಕ್ರಿಮಿನಲ್ ಮೌಕದ್ವಾರಾಗಳು ಅಥವಾ ಇತರ ಯಾವುದೇ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ರಾಜ್ಯದ ಎರಡೂಇಲಾಖೆಗಳ ನಡುವಿನಪರ್ವತ್ತರ ವಿವಾದಗಳಿಗೂ ಸಹ ಅನ್ವಯಿಸುತ್ತದೆ. ಇದು ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣ, ಮಧ್ಯಸ್ಥಕೆಗಳು, ಲೋಕ ಅದಾಲತೆಗಳ ಮುಂದೆ ಇತ್ಯಾರ್ಥದಲ್ಲಿರುವ ಎಲ್ಲ ವಿವಾದಗಳಿಗೆ ಹಾಗೂ ಅರೆ ನ್ಯಾಯಿಕ ಪ್ರಾಧಿಕಾರ ರೂಪದಲ್ಲಿ ರಾಜ್ಯವನ್ನೊಂದಂಥ ವಿವಾದಗಳಿಗೂ ಸಹ ಅನ್ವಯಿಸುತ್ತದೆ.
3. ನೀಡಲಾದ ವ್ಯವಸ್ಥೆಯ ರಚನೆಯು, ಒಳಗೊಂಡಿರುವ ಕಾರ್ಯನಿರ್ವಾಹಕರು ಎಂದರೆ, (i) ರಾಜ್ಯ, ಮೂಲವಿವಾದದ ಸಂದರ್ಭದಲ್ಲಿ; (ii) ರಾಜ್ಯವನ್ನು ಪ್ರತಿನಿಧಿಸುವಂಥ ನ್ಯಾಯಾದಿಗಳು/ ಕಾನೂನು ಅಧಿಕಾರಿಗಳು; (iii) ಕಾನೂನು ಅಧಿಕಾರಿಗಳ ಆಡಳಿತಾತ್ಮಕ ನಿಯಂತ್ರಣ ಮೌಂದಿರುವಂಥ ಕಾರ್ಯನಿರ್ವಾಹಕರು; (iv) ಆಡಳಿತಾತ್ಮಕ ಪ್ರಕಾರ್ಯಗಳನ್ನು ನಿರ್ವಹಿಸುವಂಥ ಕಾರ್ಯನಿರ್ವಾಹಕರು. ಅದ್ದರಿಂದ, ಈ ನೀತಿಯ ಅನ್ವಯಿಸಬಹುದಾದಂತಹ ಹಿತಾಸಕ್ತಿದಾರರೆಂದರೆ:

ಏ. ಸರ್ಕಾರದ ಇಲ್ಲಾಖೆಗಳು;

ಬಿ. ಕಾನೂನು ಕೋಶಗಳು;

ಬಿಂ. ಅಡ್ಮಿನಿಸ್ಟ್ರೇಟ್ ಜನರಲ್;

ಭಿ. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯದ ನಿರ್ದೇಶನಾಲಯ;

- ಇ. ಜೆಲ್ಲಾರ್ಥಿಕಾರಿಗಳು;
- ಎಂ. ಕಾನೂನು ಅಧಿಕಾರಿಗಳು;
- ಈ. ಆಡಳಿತಾತ್ಮಕ ಅಧಿಕಾರಿಗಳ ಕಚೇರಿಗಳು.

ಇದರಲ್ಲಿ ಇನ್ನು ಮುಂದೆ ಮೇಲಿನ ಪ್ರತಿಯೊಂದು “ಹಿತಾಸಕ್ತಿದಾರರು” ಹಾಗೂ ಸಾಮೂಹಿಕವಾಗಿ “ಹಿತಾಸಕ್ತಿದಾರರು” ಎಂದು ಉಲ್ಲೇಖಿಸಲಾಗಿದೆ. ಹಿತಾಸಕ್ತಿದಾರರ ಪ್ರತಿಯೊಬ್ಬ ಕಾರ್ಯನಿರ್ವಾಹಕನನ್ನು “ವ್ಯಾಯಾಕ್ರಿಕ ಕಾರ್ಯನಿರ್ವಾಹಕನಂದು” ಉಲ್ಲೇಖಿಸಲಾಗಿದೆ. ಇತರ ಕಾರ್ಯನಿರ್ವಾಹಕರ ಮುಖ್ಯಸ್ಥ ಅಥವಾ ಪ್ರತಿನಿಧಿಯಾಗಿರುವಂಥ ಅಥವಾ ಆಡಳಿತಾತ್ಮಕ ನಿಯಂತ್ರಣ ಹೇಳಿದಿರುವಂಥ ಹಿತಾಸಕ್ತಿದಾರರನ್ನು “ಹಿತಾಸಕ್ತಿದಾರರ ಪ್ರತಿನಿಧಿಗಳು” ಎಂದು ಉಲ್ಲೇಖಿಸಲಾಗಿದೆ. ಅವರು ಈ ನೀತಿಯನ್ನು ಜಾರಿಗೊಳಿಸುವ ಕರ್ತವ್ಯವನ್ನು ಹೊಂದಿರುತ್ತಾರೆ. ಈ ನೀತಿಯ ಉದ್ದೇಶಕ್ಕಾಗಿ ಹಿತಾಸಕ್ತಿದಾರರ ಪ್ರತಿನಿಧಿಗಳು, ಎಂದರೆ:-

- ಎ. ಇಲಾಖೆಗಳ ಮುಖ್ಯಸ್ಥರು
  - ಬಿ. ಕಾನೂನು ಕೇಂಡರೆಗಳ ಮುಖ್ಯಸ್ಥರು
  - ಬಿ. ಅಧ್ಯಕ್ಷರೆಗಳ ಜನರಲ್
  - ಡಿ. ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಞಾಗಳು
  - ಡ. ಜೆಲ್ಲಾರ್ಥಿಕಾರಿಗಳು
  - ಎಂಬ್ರಿ ಆಡಳಿತಾತ್ಮಕ ಅಧಿಕಾರಿಗಳು.
4. ಈ ನೀತಿಯು, ವಿವಾದದವ್ಯಕ್ತಿಕಾರರ ರೂಪದಲ್ಲಿ ರಾಜ್ಯದ ಶಾತ್ರವನ್ನು ನಿರೂಪಿಸುತ್ತದೆ. ಆದ್ದರಿಂದ, ಇದು ನ್ಯಾಯಾಂಗ ಅಥವಾ ಮೊಲೀಸ್, ಇಲಾಖೆ (ತನಿಖಿ) ಮುಂತಾದಂಥ ರಾಜ್ಯದ ಆಡಳಿತಾತ್ಮಕವಾದ ಇತರ ಸ್ವತಂತ್ರ ವಿಭಾಗಗಳಿಂದಿಗೆ ವ್ಯವಹರಿಸುವುದಿಲ್ಲ.
5. ಹಿತಾಸಕ್ತಿದಾರರ ಸಂಕ್ಷಿಪ್ತ ವಿವರಣೆಯನ್ನು ಈ ಕೆಳಕಂಡಂತೆ ನೀಡಲಾಗಿದೆ
- 5.1. ಕನಾಟಕ (ರಾಜ್ತ) ಸರ್ಕಾರದ ಇಲಾಖೆಗಳು
  - 5.1.1. ಕನಾಟಕ ಸರ್ಕಾರದ (ಕಾರ್ಯಕಲಾಪಗಳಹಂಚಿಕೆ) ನಿಯಮಗಳು, 1977, ಈ ನಿಯಮಗಳ ಅನುಸಾರಚಯಲ್ಲಿ ನಿರೂಪಿಸಲಾದ ವಿವಿಧ ಇಲಾಖೆಗಳ ನಡುವೆ ಕಾರ್ಯಕಲಾಪಗಳನ್ನು ವರ್ಗೀಕರಿಸಿಹಂಚಿಕೆ ಮಾಡುತ್ತದೆ.
  - 5.1.2. ಇಲಾಖೆಗಳ ಸಂಬಂಧಿಸಿದಂತೆ ಇಲಾಖೆಗಳ ಮುಖ್ಯಸ್ಥರು ಹಿತಾಸಕ್ತಿದಾರರ ಪ್ರತಿನಿಧಿಗಳಾಗಿರುತ್ತಾರೆ.

5.1.3. ವಿವಾದಗಳಿಗೆ ಸಂಬಂಧಿಸಿದಂತೆ, ಇಲಾಖಾ ಮುಖ್ಯಸ್ಥರ ಕರ್ತವ್ಯಗಳನ್ನು ಈ ಕೆಳಕಂಡಂತೆ ವ್ಯಾಖ್ಯಾ ನಿರ್ವಹಣೆ ನಿಯಮಗಳು, 1985 (ಇದರಲ್ಲಿ ಇನ್ನು ಮುಂದೆ "ವ್ಯಾಖ್ಯಾ ನಿರ್ವಹಣೆ (ಸಿಎಲ್‌ಆರ್) ನಿಯಮಗಳು" ಎಂದು ಕರೆಯಲಾಗಿದೆ)ರ 23ನೇ ನಿಯಮದಡಿಯಲ್ಲಿ ಉಪಬಂಧಿಸಲಾಗಿದೆ.

ಎ. ತಮ್ಮ ತಮ್ಮ ಇಲಾಖೀಗಳಿಗೆ ಸಂಬಂಧಿಸಿದವ್ಯಾಖ್ಯಾಗಳ ಮೇಲೆ ಪರಿಣಾಮಕಾರಿ ನಿರ್ವಹಣೆಯನ್ನು ಮತ್ತು ನಿಯಂತ್ರಣ ಹೇಳಿರುವುದು.

ಬಿ.ತಮ್ಮ ತಮ್ಮ ಇಲಾಖೀಗಳಿಗೆ ಸಂಬಂಧಿಸಿದಪ್ರತಿಯೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಡತಗಳನ್ನು ನಿರ್ವಹಿಸುವುದು ಮತ್ತು ಹಿರಿಯ ತ್ರೈಶೀಯ ಅಧಿಕಾರಿಗಳಿಗೆ ಅಂಥ ಕಾರ್ಯವನ್ನು ವಹಿಸುವುದರ ಮೂಲಕ ಪ್ರತೀಯೊಂದು ಪ್ರಕರಣದ ಪ್ರಗತಿಯನ್ನು ನೋಡಿಕೊಳ್ಳಲಾಗಳ್ಕೆ ವ್ಯವಸ್ಥೆಗಳನ್ನು ಮಾಡುವುದು.

ಬಿ.ನಿಷ್ಠೆದ್ದ ಪ್ರತಿ ತಿಂಗಳಗೊಮ್ಮೆ ಪ್ರತಿಯೊಂದು ಪ್ರಕರಣದ ಸಂಬಂಧದಲ್ಲಿ ಒದಗಿಸಿದ ಪ್ರಗತಿಯನ್ನು ಖಿಂಚಾಗಿ ಮೇಲ್ಮೈಕಾರಣ ಮಾಡುವುದು.

ದಿ.ಎಲ್ಲ ಅಗತ್ಯ ದಸ್ತಾವೇಚುಗಳನ್ನು ಮತ್ತು ಮಾರ್ಚಿಯನ್ನು ಕಾನೂನು ಅಧಿಕಾರಿಗಳಿಗೆ ನೀಡಲಾಗಿದೆ ಮತ್ತು ನ್ಯಾಯಾಲಯಗಳ ಮೂಲೆ ಪಾಠ್ಯರೂಪದಿಸಲಾಗಿದೆ ಎಂಬುದನ್ನು ಶಿಖಿತಪಡಿಸಿಕೊಳ್ಳುವುದು.

## 5.2. ಕಾನೂನು ಕೋಶಗಳು

5.2.1. ರಾಜ್ಯ ಮತ್ತು ಕಾನೂನು ಅಧಿಕಾರಿಗಳ ನಾಮವೇ ಸಮಸ್ಯೆಗಳಿಳಿಸುವ ಉದ್ದೇಶಕ್ಕಾಗಿ ಸರ್ಕಾರಿ ಆದೇಶ ಸಂಖ್ಯೆ ಸಿಲಸುಇ 425 ಏಫೆಚ್ 95, ದಿನಾಂಕ: 01.01.1996ರ ಮೂಲಕ ಕಾನೂನು ಕೋಶಗಳನ್ನು ರಚಿಸಲಾಗಿದೆ.

5.2.2. ಕಾನೂನು ಕೋಶಗಳ ಮುಖ್ಯಸ್ಥರು ಕಾನೂನು ಕೋಶಗಳ ಹತ್ತಾರ್ಥದಾರ ಪ್ರತಿನಿಧಿಗಳಾಗಿರುತ್ತಾರೆ.


## 5.3. ಅಡ್ಮಿನಿಸ್ಟ್ರೇಟ್ ಜನರಲ್ ರವರ ಕಚೇರಿ

5.3.1. ಅಡ್ಮಿನಿಸ್ಟ್ರೇಟ್ ಜನರಲ್ ರವರನ್ನು, ಎಲ್ಲ ಕಾನೂನು ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಮತ್ತು ಉಚ್ಚ ನ್ಯಾಯಾಲಯಗಳು ಮತ್ತು ಭಾರತ ಸರ್ವೋಚ್ಚ ನ್ಯಾಯಾಲಯದ ಮೂಲದೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಲು ಧಾರತ ಸಂವಿಧಾನದ 16ನೇ ಅಂಶಕ್ಕೆದೆ ಅಡಿಯಾರ್ಡೀ ರಾಜ್ಯದ ರಾಜ್ಯಪಾಲರು ನೇಮಕ ಮಾಡುತ್ತಾರೆ. ಅಡ್ಮಿನಿಸ್ಟ್ರೇಟ್

ಜನರಲ್ ರವರು, ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವೆ ಪರಿಶುಲ್ಕಗಳು) ನಿಯಮಗಳು, 1977 (ಇದರಲ್ಲಿ ಇನ್ನು ಮುಂದೆ “ಹೆಲ್ಪ್ ನಿಯಮಗಳು” ಎಂದು ಕರೆಯಲಾಗಿದೆ)ರ 4ನೇ ನಿಯಮಾನುಸಾರ ಕಾನೂನು ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತಾರೆ. ಅಡ್ಮಿನಿಸ್ಟ್ರೇಟ್ ಜನರಲ್ ರವರಿಗೆ ನೆರವು ನೀಡುವ ಸಲುವಾಗಿ ಸರ್ಕಾರವು, ಸಂವಿಧಾನದ 162ನೇ ಅನುಷ್ಠ್ಯೇದದ ಅಡಿಯಲ್ಲಿ ಹೆಚ್ಚುವರಿ ಅಡ್ಮಿನಿಸ್ಟ್ರೇಟ್ ಜನರಲ್ ಗಳನ್ನು ನೇಮಿಸುವಹುದಾಗಿದೆ.

**5.3.2. ಅಡ್ಮಿನಿಸ್ಟ್ರೇಟ್ ಜನರಲ್ ರವರು ಈ ನೀತಿಯ ಉದ್ದೇಶಗಳಾಗಿ ಹಿತಾಸ್ತಿದ್ವಾರರ ಪ್ರತಿನಿಧಿಯಾಗಿರುತ್ತಾರೆ.**

**ಅಡ್ಮಿನಿಸ್ಟ್ರೇಟ್ ಜನರಲ್ ರವರ ಕರ್ಣಾಟಕ ಸಾಂಸ್ಕರಿಕ ರಚನೆ**



#### 5.4. ಜಿಲ್ಲಾಧಿಕಾರಿಗಳು

- 5.4.1. ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕರ್ನಾಟಕ ಕಾನೂನು ಅಧಿಕಾರಿಗಳ (ಕೆಲ್ಲಾರ್) ನಿಯಮಗಳ 24 ಮತ್ತು 26ನೇ ನಿಯಮಗಳನ್ನುಸಾರ ಜಿಲ್ಲೆ ಮಟ್ಟದಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಅವರು ಈ ನೀತಿಯ ಉದ್ದೇಶಕ್ಕಾಗಿ ಹಿತಾಸಕ್ತಿದಾರರ ಪ್ರತಿನಿಧಿಗಳಾಗಿರುತ್ತಾರೆ.
- 5.4.2. ವ್ಯಾಜ್ಯ ನಿರ್ವಹಣೆ ನಿಯಮಗಳ (ಸಿಲ್ಲಾರ್) 22ನೇ ನಿಯಮವು ರಾಜ್ಯ ಒಳಗೊಂಡಿರುವ ವಿವಾದಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕರ್ತವ್ಯಗಳನ್ನು ನಿರೂಪಿಸುತ್ತದೆ ಮತ್ತು ಪ್ರಕಾರ್ಯಗಳು ಇಂತಹ:
- ಪ್ರಕರಣಗಳು ಉದ್ದೇಶಿಸಿರುವ ಆಯೋ ಜಿಲ್ಲೆಯ ಆಯೋ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಸರ್ಕಾರಿ ವ್ಯಾಜ್ಯದ ಮೇಲೆ ಪರಿಣಾಮಕಾರಿ ನಿಯಂತ್ರಣ ಮಂಡಬ್ರಹ್ಮದು ಹಾಗೂ ಅಧ್ಯುಗಳ ಪ್ರಗತಿಯ ಬಗ್ಗೆ ಮೇಲ್ಮೈಭಾರತ ಮಾಡುವುದು.
  - ಘ್ರಾಂತಿಕಾರಿಗಳು ಕಾನೂನು ಅಧಿಕಾರಿಗಳಿಗೆ ಅಗತ್ಯವಾದ ಸೂಚನೆಗಳನ್ನು ಒದಗಿಸುವುದಕ್ಕೆ ವ್ಯವಸ್ಥೆ ಮಾಡುವುದು ಮತ್ತು ಲಿಚಿತವಡಿಸಿಕೊಳ್ಳುವುದು.
  - ನ್ಯಾಯಾಲಯದ ಕೆಕ್ಕಿಗಳನ್ನು ಅನುಪಾಲಿಸಲಾಗುತ್ತಿದೆಯೇ ಎಂಬುದನ್ನು ಲಿಚಿತವಡಿಸಿಕೊಳ್ಳುವುದು ಮತ್ತು ನ್ಯಾಯಾಲಯಗಳು ನಿರ್ದಿಷ್ಟವಾದಂತಹ ಕೆಕ್ಕಿಗಳ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಮಾಹಿತಿ ನೀಡುವುದು.

#### 5.5. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯ ನಿರ್ದೇಶನಾಲಯ

- 5.5.1. ಮೋಲೆಸ್ ಇಲಾಖೆಯಿಂದ ಅಭಿಯೋಜಕರುಗಳನ್ನು ಬೇರೆಡಿಸಲು ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಸರ್ಕಾರಿ ವ್ಯಾಜ್ಯ ನಿರ್ವಹಣೆಗಾಗಿ ಜವಾಬ್ದಾರಿಯಾಗಿರುವಂಥ ಒಂದು ಸ್ವತಂತ್ರ ಅಭಿಯೋಗ ಇಲಾಖೆಯನ್ನು ಸ್ಥಾಪಿಸಲು ನ್ಯಾಯಾಂಗ ಆಡಳಿತ ಸುಫಾರಣೆ (1958)<sup>6</sup> 7 ಕುರಿತ ಭಾರತ ಕಾನೂನು ಆಯೋಗದ 14ನೇ ವರದಿಯಲ್ಲಿ ಮೂಲತಃ ಮಾಡಲಾದ ಮತ್ತು ಭಾರತ ಕಾನೂನು ಆಯೋಗದ 154ನೇ ಮತ್ತು 197ನೇ ವರದಿಗಳಲ್ಲಿ ತರುವಾಯ ಪುನರುಜ್ಞರಿಸಲಾದ ಶಿಥಾರಸುಗಳ ಆಧಾರದ ಮೇಲೆ "ಅಭಿಯೋಜನೆ ನಿರ್ದೇಶನಾಲಯ" ಪನ್ನು ಸ್ಥಾಪಿಸಲಾಯಿತು.

<sup>6</sup> ಕರ್ನಾಟಕ ಅಧಿಕಾರಿಗಳ ಮತ್ತು ವರದಿ (1958), ಸಂಪಾದ 11, ವರ್ಷ 1958, ಪುಸ್ತಕ 763

- 5.5.2 ಸರ್ಕಾರಿ ಆದೇಶ ಸಂಖ್ಯೆ : ಕಾನೂನು 123 ಎಲ್ಲಾಮಣಿಗೆ 83 (1) ಬೆಂಗಳೂರು ದಿನಾಂಕ : 12-12-1983ರ ಮೂಲಕ, ತಾಲ್ಲೂಕು ಮಟ್ಟದಲ್ಲಿ ರಾಜ್ಯ ಮತ್ತು ರಾಜ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಸಿವಿಲ್ ವ್ಯಾಪ್ತಿಯನ್ನು ಸಹ ಸಹಾಯಕ ಸರ್ಕಾರಿ ಅಭಿಯೋಚಕರುಗಳಿಗೆ ವಹಿಸಿಕೊಡಲಾಯಿತು. ತದನುಸಾರವಾಗಿ ಈ ನಿರ್ದೇಶನಾಲಯವನ್ನು “ಅಭಿಯೋಗ ಮತ್ತು ಸರ್ಕಾರಿ ವ್ಯಾಪ್ತಿ ನಿರ್ದೇಶನಾಲಯ” (ಇದರಲ್ಲಿ ಇನ್ನೂ ಮುಂದೆ “ಇಂಬಿ” ಎಂದು ಕರೆಯಲಾಗಿದೆ) ಎಂದು ಮರು ನಾಮಕರಣಗೊಳಿಸಲಾಯಿತು. ಅಭಿಯೋಗ ಇಲಾಖೆಯು ಒಂಬತ್ತೀಂದು ಇಲಾಖೆಯ ಆಡಳಿತಕ್ಕ ನಿಯಂತ್ರಣದಲ್ಲಿರುತ್ತದೆ.
- 5.5.3 ಅಭಿಯೋಗ ಇಲಾಖೆಯು ಒಂದು ಸ್ವತಂತ್ರ ನಿರ್ವಾಹಕಾಗಿದ್ದು, ಈ ಕೆಳಕಂಡವುಗಳಾಗಿ ಜವಾಬ್ದಾರಿಯಾಗಿರುತ್ತದೆ:
- ಸೆವೆನ್ಸ್ ನ್ಯಾಯಾಲಯಗಳು ಹಾಗೂ ಅವುಗಳು ಸೇರಿದಂತೆ ಶ್ರೀಮಿನಲ್ಲಾ ನ್ಯಾಯಾಲಯಗಳಲ್ಲಿ ರಾಜ್ಯದ ಪರವಾಗಿ ಶ್ರೀಮಿನಲ್ಲಾ ಮೌಕದ್ದಮೆಗಳಲ್ಲಿ ಅಭಿಯೋಗ ನಿರ್ವಹಣೆಗಾಗಿ ವ್ಯವಸ್ಥೆ ಮಾಡುವುದು.
  - ಖುಲಾಸೆಗೊಳಿಸಿದ ಮತ್ತು ಆರೋಪ ಮುಕ್ತಗೊಳಿಸಿದ ಮೌಕದ್ದಮೆಗಳಲ್ಲಿ ತೇಪ್ರೇಗಳು ಮತ್ತು ಆದೇಶಗಳನ್ನು ಮನರ್-ಪರಿಶೀಲಿಸುವುದು ಮತ್ತು ಮೇಲ್ಮೈಗಳು/ಮರು ಪರಿಶೀಲನೆ ಆಜ್ಞಾಗಳನ್ನು ಸಲ್ಲಿಸುವುದಕ್ಕೆ ಆದ್ಯತೆ ನೀಡಲು ಶಿಥಾರಸು ಮಾಡುವುದು.
  - ರಾಜ್ಯವು ಒಂದು ಪಕ್ಷಕಾರನಾಗಿರುವಂಥ ಸರ್ಕಾರಿ ವ್ಯಾಪ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ದೂರುಢಾರ ಮತ್ತು ಸಾಕ್ಷಿದಾರನಿಗೆ ಶ್ರೀಮಿನಲ್ಲಾ ಮೌಕದ್ದಮೆಗಳ ಕುರಿತು ಮಾಹಿತಿ ಒದಗಿಸುವುದು.
  - ಇಡೀ ರಾಜ್ಯದಲ್ಲಿ ಸಿವಿಲ್ ನ್ಯಾಯಾಧಿಕರ (ಕರಿಯ ವಿಭಾಗ) ನ್ಯಾಯಾಲಯಗಳು ಮತ್ತು ನ್ಯಾಯಿಕ ಮೂಲಕ್ಕೆಷ್ಟು ಪ್ರಥಮ ದಿಕ್ಕನ್ಯಾಯಾಲಯಗಳಲ್ಲಿ ರಾಜ್ಯದ ಪರವಾಗಿ ಸಿವಿಲ್ ದಾವತೆಗಳಲ್ಲಿ ಸರ್ಕಾರಿ ಸಿವಿಲ್ ವ್ಯಾಪ್ತಿಗಳ ನಿರ್ವಹಣೆಗಾಗಿ ವ್ಯವಸ್ಥೆ ಮಾಡುವುದು.
  - ಮೌಕದ್ದಮೆಗಳ ಕುರಿತು ಮೊಲೆನರಿಗೆ ಸಲಹೆ ನೀಡುವುದು.

5.5.4 ಅಭಿಯೋಗ ಮತ್ತು ಸರ್ಕಾರಿ ವ್ಯಾಜುಗಳ ನಿರ್ದೇಶಕರು,ಅಭಿಯೋಗಾಳಾವೆಯು ಮುಖ್ಯಸ್ಥರಾಗಿರುತ್ತಾರೆ. ನಿರ್ದೇಶಕರು, ಶೆಷನ್ ಸ್ಕೂಲ್ ಯಾಲ್ಯಾಗಳನ್ನೇರು ನಿರ್ವಹಿಸುವ ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಮತ್ತು ಸರ್ಕಾರಿ ಸರ್ಕಾರಿ ಅಭಿಯೋಜಕರನ್ನು ಚೇಲ್ಲಿಬಾರಣ ಮಾಡುತ್ತಾರೆ.ಹಾಗೂ, ಆವರು ಈ ನೀತಿಯ ಉದ್ದೇಶಕ್ಕಾಗಿ ಹಿತಾಸಕ್ತಿಹಾರ ಪ್ರತಿಸಿಧಿಯಾಗಿ ಕಾರ್ಯಕ್ರಿಯೆಗಳನ್ನು ಮಾಡುತ್ತಾರೆ.

#### 5.6 ಕಾನೂನು ಅಧಿಕಾರಿಗಳು

ಕಾನೂನು ಅಧಿಕಾರಿಗಳು ಕನಾರ್ಕಿಟ್ ಕಾನೂನು ಅಧಿಕಾರಿಗಳ ನಿಯಮಗಳ ಅಡಿಯಲ್ಲಿ ಪರಿಫಾಸಿಸಲಾದಂತೆ ಮತ್ತು ನೇಮಕಗೊಂಡಂತೆ ಏಷಿಧ ಸ್ಕೂಲ್ ಯಾಲ್ಯಾಗಳ ಮುಂದೆ ರಾಜ್ಯವನ್ನು ತ್ವರಿತಿಸಿರುವಂಥ ಸ್ಕೂಲ್ ಯಾಲ್ಯಾಗಳಾಗಿರುತ್ತಾರೆ. ಆವರು -

##### 5.6.1 ಸರ್ವೋಚ್ಚ ಸ್ಕೂಲ್ ಯಾಲ್ಯಾದ ಮುಂದೆ ಸರ್ಕಾರವನ್ನು ಪ್ರತಿಸಿಧಿಪಡ ಕಾನೂನು ಅಧಿಕಾರಿಗಳು

ಭಾರತದ ಸರ್ವೋಚ್ಚ ಸ್ಕೂಲ್ ಯಾಲ್ಯಾದ ಮುಂದೆ ರಾಜ್ಯವು ಟಿಕ್ಸೆಂಟಿನುವ ಸೀಲ್ ಮತ್ತು ಶ್ರಮಿನಲ್ಲಾ ವೆಕೆದ್ದುಮೇಗಳಿರಿತನ್ನು ನೋಡಿಕೊಳ್ಳುವ ಸಲುವಾಗಿ ರಾಜ್ಯದ ಮೂಲಕ ದಾಖಲೆಯಲ್ಲಿರುವ ಸ್ಕೂಲ್ ಯಾಲ್ಯಾದ ಮತ್ತು ಸಹ ಸ್ಕೂಲ್ ಯಾಲ್ಯಾಗಳನ್ನು ನೇಮಕ ಮಾಡಲಾಗಿರುತ್ತದೆ. ಇವರು ಕನಾರ್ಕಿಟ್ ಕಾನೂನು ಅಧಿಕಾರಿ (ಕೆ.ಎಲ್.ಎಂ.) ನಿಯಮಗಳ ಅಧ್ಯಾಯ-IV ಮತ್ತು ವ್ಯಾಜ್ ಸಿವಿಹಾಕ್ ನಿಯಮಗಳ (ಸಿ.ಎಲ್.ಆರ್) ಅಧ್ಯಾಯ-V ರ ಮೂಲಕ ಕಾರ್ಯಕ್ರಿಯೆಗಳನ್ನು ಮಾಡುತ್ತಾರೆ.

##### 5.6.2. ಅಂತ್ಯೋಚ್ಚ ಜನರಲ್ ಮೇಲ್ಲಿಬಾರಣ ಅಡಿಯಲ್ಲಿ ಬರುವ ಕಾನೂನು ಅಧಿಕಾರಿಗಳು

ಅಂತ್ಯೋಚ್ಚ ಜನರಲ್ ರವರು ಮೇಲ್ಲಿಬಾರಣ ಮಾಡುವ ಕಾನೂನು ಅಧಿಕಾರಿಗಳು ಕನಾರ್ಕಿಟ್ ಕಾನೂನು ಅಧಿಕಾರಿ (ಕೆ.ಎಲ್.ಎಂ.) ನಿಯಮಗಳ ಅಧ್ಯಾಯ-V ರ ಮೂಲಕ ಕಾರ್ಯಕ್ರಿಯೆಗಳನ್ನು ಮಾಡುತ್ತಾರೆ. ಅಂತ್ಯೋಚ್ಚ ಜನರಲ್ ರವರಿಗೆ ನೀಡುವುದು; ಅಂತ್ಯೋಚ್ಚ ಜನರಲ್ ರವರು ತಮಗೆ ಹಂಡಳಾದ ಪ್ರಕರಣಗಳನ್ನು ವಹಿಸುತ್ತಿರುವುದು ಲಾಗ್ತೆ ನಡೆಸುವುದು; ಅಗ್ಯ ವಾದಪತ್ರಗಳ ಕರಿತನ್ನು ಸಿದ್ಧಪಡಿಸುವುದು; ಹಾಗೂ ಅಂತ್ಯೋಚ್ಚ ಸಂಬಂಧಪಟ್ಟ ವೆಕೆದ್ದುಮೇಯ ಅರ್ಥತೆ ಬಗ್ಗೆ ಅಭಿಪ್ರಾಯಗಳನ್ನು ನೀಡುವುದು, ಇವರ ಪ್ರಕಾರ್ಯಗಳಾಗಿರುತ್ತದೆ. ಕಾನೂನು ಅಧಿಕಾರಿಗಳ ಕ್ರಮಾನುಗತ ಮತ್ತು ಪ್ರಸ್ತುತ ಸಂಶ್ಯೋಗಗಳನ್ನು ಮಾಡಿಸುವ ಒಂದು ಘೋಷಣೆಗಳನ್ನು “ಅಂತ್ಯೋಚ್ಚ ಜನರಲ್ ರವರ ಕಣೆಕೆ” ಎಂಬ ಕ್ರಿಯೆಕೆ ಅಡಿಯಲ್ಲಿ ಮೇಲೆನಂತೆ ಒದಗಿಸಲಾಗಿರೆ.

### 5.6.3 ಜೆಲ್ಲೆಯ ಜಿಲ್ಲಾ ಧಿಕಾರಿಗಳ ಮೇಲ್ಮೈಚಾರಣೆ ಅಡಿಯಲ್ಲಿ ಬರುವ ಕಾನೂನು ಅಧಿಕಾರಿಗಳು

- a. ಜಿಲ್ಲೆ ಮಟ್ಟದಲ್ಲಿ ರಾಜ್ಯವನ್ನು ಪ್ರತಿಸಿಧಿಸುವಂಥ ಜಿಲ್ಲೆ ಸರ್ಕಾರಿ ನ್ಯಾಯವಾದಿಗಳು, ಅವರ ಜಿಲ್ಲೆ ಸರ್ಕಾರಿ ನ್ಯಾಯವಾದಿಗಳು ಮತ್ತು ಸಹಾಯಕ ಸರ್ಕಾರಿ ನ್ಯಾಯವಾದಿಗಳನ್ನು ಒಳಗೊಂಡಂತೆ ಜಿಲ್ಲಾ ಧಿಕಾರಿಗಳಿಂದ ಮೇಲ್ಮೈಚಾರಣೆ ಮಾಡಲಾಗುವ ಕಾನೂನು ಅಧಿಕಾರಿಗಳು ಜಿಲ್ಲೆ ಮಟ್ಟದಲ್ಲಿ ರಾಜ್ಯವನ್ನು ಪ್ರತಿಸಿಧಿಸುತ್ತಾರೆ. ಕಾನೂನು ಇಲಾಖೆಯ ಆಯಾ ಜಿಲ್ಲಾ ಧಿಕಾರಿಗಳು ಮತ್ತು ಜಿಲ್ಲೆ ನ್ಯಾಯಾಧೀಕರ್ಮಾಂದಿಗೆ ಸಮಾಲೋಚನೆ ನಡೆಸಿ ಕನಾಫಟಕ ಕಾನೂನು ಅಧಿಕಾರಿ (ಕೆ.ಎಲ್.ಎ.) ನಿಯಮಗಳ 26ನೇ ನಿಯಮದ ಅಡಿಯಲ್ಲಿ ಅವರನ್ನು ನೇಮುಕ ಮಾಡಲಾಗುತ್ತದೆ ಹಾಗೂ ಅವರು ಕನಾಫಟಕ ಕಾನೂನು ಅಧಿಕಾರಿ (ಕೆ.ಎಲ್.ಎ.) ನಿಯಮಗಳ ಅಧ್ಯಾಯ-VII ರ ಮೂಲಕ ಕಾಯ್ದನಿರ್ವಹಿಸುತ್ತಾರೆ. ಅವರ ಮುಖ್ಯ ಕೆಲಸವೆಂದರೆ, ಅವರು ಯಾವ ಜಿಲ್ಲೆಗೆ ನೇಮುಕಗೊಂಡಿರುವರೋ ಆ ಜಿಲ್ಲೆಯ ಮೌಕದ್ವಾರೆಗಳಲ್ಲಿ ರಾಜ್ಯವನ್ನು ಪ್ರತಿಸಿಧಿಸುವುದಾಗಿದೆ.
- b. ಕನಾಫಟಕ ಕಾನೂನು ಅಧಿಕಾರಿ (ಕೆ.ಎಲ್.ಎ.) ನಿಯಮಗಳ ನೇ ನಿಯಮದ ಪ್ರಶಾರ ಜಿಲ್ಲಾ ಧಿಕಾರಿಗಳು ಆಯಾ ಜಿಲ್ಲೆಯ ನ್ಯಾಯಾಧೀಕರ್ಮಾಂದಿಗೆ ಸಮಾಲೋಚನೆ, ಅವರ ಕಾಯ್ದನಿರ್ವಹಿಸುವ ವರಿತೀರೆನಿಷ್ಟು ಮತ್ತು ಆ ವಿಷಯದ ಒಗ್ಗೆ ಕಾನೂನು ಇಲಾಖೆಗೆ ವರದಿ ನೀಡುವುದು ಅಗತ್ಯವಾಗಿದೆ.

### 5.6.4. ಅಭಿಯೋಗ ಮತ್ತು ಸರ್ಕಾರಿ ವ್ಯಾಧಿಗಳ ನಿರ್ದೇಶಕರ ಮೇಲ್ಮೈಚಾರಣೆ ಅಡಿಯಲ್ಲಿರುವ ಕಾನೂನು ಅಧಿಕಾರಿಗಳು

- a. ಕನಾಫಟಕ ಕಾನೂನು ಅಧಿಕಾರಿಗಳ ನಿಯಮಗಳ ನಿಯಮ 4 ರಸ್ಯಾಯ ಸರ್ಕಾರಿ ಅಭಿಯೋಜಕರು ಮತ್ತು ಅವರ ಸರ್ಕಾರಿ ಅಭಿಯೋಜಕರುಗಳು ಅಭಿಯೋಗ ಮತ್ತು ಸರ್ಕಾರಿ ವ್ಯಾಧಿಗಳ ನಿರ್ದೇಶಕರ ಆಡಳಿತಕ್ಕ ನಿಯಂತ್ರಣದ ಅಡಿಯಲ್ಲಿ ಕಾನೂನು ಅಧಿಕಾರಿಗಳಾಗಿರುತ್ತಾರೆ. ಅವರು ಕನಾಫಟಕ ಕಾನೂನು ಅಧಿಕಾರಿಗಳ ನಿಯಮಗಳ ಅಧ್ಯಾಯ-VI ರ ಮೂಲಕ ಕಾಯ್ದನಿರ್ವಹಿಸುತ್ತಾರೆ ಹಾಗೂ ಕಾನೂನು ಇಲಾಖೆಯ ನಿರ್ದೇಶಕರು, ಸತ್ತ ನ್ಯಾಯಾಧೀಕರು ಹಾಗೂ ಜಿಲ್ಲೆ ಮ್ಯಾಜಿಸ್ಟ್ರೇಟ್‌ರವರುಂದಿಗೆ ಸಮಾಲೋಚನೆ ಅವರನ್ನು ನೇಮುಕ ಮಾಡಲಾಗುತ್ತದೆ.

ಬಿ. ನಿಯಮ 6 ರ ಅಡಿಯಲ್ಲಿ ಈ ಕಾನೂನು ಅಧಿಕಾರಿಗಳ ಕೆಲಸವನ್ನು ಪರಿಶೀಲಿಸುವ ಹಾಗೂ ಅದನ್ನು ಕಾನೂನು ಇಲಾಖೆಗೆ ವರದಿ ಮಾಡುವ ಹೊಸ್ತಗಾರಿಕೆಯನ್ನು ನಿರ್ದೇಶಿಸಿಕರಿಸುತ್ತದೆ.

#### 5.6.5. ವಿಶೇಷ ಸಲಹಾರರು

ಯಾವುದೇ ಸ್ವಾಯಂಬಂದು ಭಾಕೆಯಿರುವ ಸಿವಿಲ್ ಅಥವಾ ಶ್ರೀಮಿಸಲ್ ಮೊಕ್ಕೆಯು ಅಥವಾ ಯಾವುದೇ ಸಂಬಂಧಿತ ವ್ಯವಹರಣೆಗಳಾಗಿ ಅಡ್ವೋಕೇಟ್ ಜನರಲ್ ಅಥವಾ ಅಭಿಯೋಗ ನಿರ್ದೇಶಕರೆಂದಿಗೆ ಸಮಾಲೋಚನೆ ನಡೆಸಿದ ನಂತರ, ಸರ್ಕಾರದಿಂದ ಕಾರ್ಯಾಚಾರ ಕಾನೂನು ಅಧಿಕಾರಿಗಳ ನಿಯಮ 30ರ ಅಡಿಯಲ್ಲಿ ವಿಶೇಷ ಸಲಹಾರರಿಗೆ ನೇಮಕ ಮಾಡಲಾಗುತ್ತದೆ.

#### 5.7 ಅಡಳಿತಾಧಿಕಾರಿಗಳ ಕಚೇರಿಗಳು

- 5.7.1. ಅಡಳಿತಾಧಿಕಾರಿಗಳು (ಹಿತಾಸಕ್ತಿದಾರರ ಪ್ರತಿನಿಧಿಗಳು) ಮುಖ್ಯಸ್ಥರಾಗಿರುವ ಅಡಳಿತ ಕಚೇರಿಗಳು ವ್ಯವಸ್ಥೆಯ ಸುಗಮ ಕಾರ್ಯಾನ್ವಯಕ್ಷಣೆಯನ್ನು ಖಾತರಿಪಡಿಸುವ ಕಂಪನಿಗಳ ಹಿತಾಸಕ್ತಿದಾರರಾಗಿರುತ್ತಾರೆ. ವ್ಯವಸ್ಥೆಯ ದ್ವಾರೆಯನ್ನು ಹೆಚ್ಚಿಸುವಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
- 5.7.2. ಅಡ್ವೋಕೇಟ್ ಜನರಲ್ ರವರ ಕಚೇರಿಗೆ ಸಂಬಂಧಪಟ್ಟ ಅಡಳಿತ ಅಧಿಕಾರಿಗಳ ಕಚೇರಿಯು 1 ಅಡಳಿತಾಧಿಕಾರಿ, 5 ಸಹಾಯಕ ಅಡಳಿತಾಧಿಕಾರಿಗಳ ಮತ್ತು 12 ಶಾಖಾಧಿಕಾರಿಗಳನ್ನು ಹೊಂದಿರುತ್ತದೆ. ಅಡಳಿತಾಧಿಕಾರಿಗಳು ಅಡ್ವೋಕೇಟ್ ಜನರಲ್ ರವರ ನೇರ ಮೇಲ್ಮೈಕೂರಣ ಅಡಿಯಲ್ಲಿ ಬರುತ್ತಾರೆ.
- 5.7.3. ಅಭಿಯೋಗನಿರ್ದೇಶಕನಾಲಯವು ನಿರ್ದೇಶಕನಾಲಯದ ಅಡಳಿತಕ್ಕ ಕಾರ್ಯಾನ್ವಯಕ್ಷಣೆಯನ್ನು ನೋಡಿಕೊಳ್ಳಲು 11 ಜನ ಅಡಳಿತಾಧಿಕಾರಿಗಳನ್ನು ಹೊಂದಿರುತ್ತದೆ.

## ಅಧ್ಯಾಯ -|||

### ಕಾರ್ಯನಿರ್ವಹಣೆ ಮೌಲ್ಯಮಾಪನೆ

1. ಪ್ರತಿಯೊಬ್ಬ ಕಾರ್ಯನಿರ್ವಹಕರ ಕಾರ್ಯನಿರ್ವಹಣೆಯು, ಅದರ ಒಂದು ಭಾಗವಾಗಿರುವ ಹಿತಸ್ಥಿದಾರರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ತತ್ತ್ವರಿಣಾಮಾಗಿ, ಪ್ರತಿಯೊಬ್ಬ ಹಿತಸ್ಥಿದಾರನ ಕಾರ್ಯನಿರ್ವಹಣೆಯು ಒಟ್ಟಾರೆ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಪೂರ್ವಕವಾಗಿರುತ್ತದೆ. ಹಿತಸ್ಥಿದಾರ ಪ್ರತಿನಿಧಿಗಳು ತಮ್ಮ ಪ್ರತಿಯೊಬ್ಬ ಕಾರ್ಯನಿರ್ವಹಕರ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಲು ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಜವಾಬ್ದಾರರಾಗಿರುತ್ತಾರೆ. ಅದರಂತೆ ರಾಜ್ಯವೂ ಸಹ ಹಿತಸ್ಥಿದಾರರ ಸಾಮೂಹಿಕ ದಕ್ಷತೆಯನ್ನು ಹೆಚ್ಚಿಸಲು ಜವಾಬ್ದಾರಿಯಾಗುತ್ತದೆ.
2. ಈ ನೀತಿಯು, ಮೇಲಿನಿಂದ ಕೆಳಗಿನವರೆಗೆ ಕಾರ್ಯವಿಧಾನವನ್ನು ಅಳವಡಿಸಿಕೊಂಡು ರಾಜ್ಯವು ಒಳಗೊಂಡಿರುವ ವಿವಾದಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಲು ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಎರಡು ಮುಖ್ಯ ಕ್ರಮಗಳನ್ನು ಶಿಫಾರಸು ಮಾಡುತ್ತದೆ:
  - (i) ನೀತಿಯ ಅನುಷ್ಠಾನವನ್ನು ಮೇಲ್ಮೈಕಾರಣ ಮಾಡಲು ಅಧಿಕಾರಯುಕ್ತ ಸಮಿತಿಯ ರಚನೆ.
  - (ii) ಅಂತರಿಕಾಗಿ ಹಿತಸ್ಥಿದಾರರಿಂದ ಕಾರ್ಯನಿರ್ವಹಣೆಯ ಮೌಲ್ಯಮಾಪನ;
3. ಅಧಿಕಾರಯುಕ್ತ ಸಮಿತಿಯ ರಚನೆ
- 3.1 ಅನುಷ್ಠಾನ ಮತ್ತು ಹೊರಿಷಲಾಗಿರುವ ಉತ್ತರದಾಯತ್ವವನ್ನು ಮೇಲ್ಮೈಕಾರಣ ಮಾಡುವ ಸಲುವಾಗಿ, ರಾಜ್ಯವು ಮುಖ್ಯಕಾರ್ಯದರ್ಶಿಯವರು ಅಧ್ಯಕ್ಷರಾಗಿರುವ ಒಂದು ಅಧಿಕಾರಯುಕ್ತ ಸಮಿತಿಯನ್ನು ರಚಿಸುವುದು ಹಾಗೂ ಈ ಸಮಿತಿಯಲ್ಲಿ ಕಾನೂನು ಕಾರ್ಯದರ್ಶಿ, ಅಡ್ಮಿನಿಸ್ಟ್ರೇಟ್ ಜನರಲ್ ಹಾಗೂ ಸಮಿತಿಯ ನಿರ್ದಿಷ್ಟಿಕಾರಿ ಮಾಡಿದಂತಹ ಇರುವ ವ್ಯಕ್ತಿಗಳನ್ನು ಒಳಗೊಂಡಿರತಕ್ಕಾದ್ಯು. ಸಮಿತಿಯ ಸಭೆಗಳಲ್ಲಿ ಶೇಕಡೆ 50ರಷ್ಟು ಕೋರ್ಟೆ ಇರತಕ್ಕಾದ್ಯು ಹಾಗೂ ಕಾನೂನು ಕಾರ್ಯದರ್ಶಿಯವರಾಗಲೀ ಅಥವಾ ಅಡ್ಮಿನಿಸ್ಟ್ರೇಟ್ ಜನರಲ್ ರವರಾಗಲಿ ಅದರ ಸಭೆಗಳಲ್ಲಿ ಕಾಣುವಾಗಿ ಹಾಜರಿರತಕ್ಕಾದ್ಯು.
- 3.2 ಅಧಿಕಾರಯುಕ್ತ ಸಮಿತಿಯು:
- a. ನೀತಿಯ ಅನುಷ್ಠಾನವನ್ನು ಮೇಲ್ಮೈಕಾರಣ ಮಾಡುವುದು.

- ಬೆ. ಈ ನೀತಿಯ ಧ್ವನಿದ್ವೇಶಗಳನ್ನು ಸಾಧಿಸಲು ಹಿತಾಕ್ರಿಡಾರರು ಕ್ಷೇತ್ರಂಡ  
ಕ್ರಮಗಳನ್ನು ಪರಿಶೀಲಿಸುವುದು (ಇದರಲ್ಲಿ ಸಿಂಹಾಸನಾದ ಕ್ರಮಗಳನ್ನು  
ಅನುಷ್ಠಾನಗೊಳಿಸುವುದರ ಜೋಡಿಗೆ).
- ಬಿ. ಹಿತಾಕ್ರಿಡಾರರು ವಿಷಾದಗಳಿಗೆ ಹಂಚಿಕೆಯಾದ ಅಭಿಷ್ಯಂತ ಮತ್ತು ಮಾಡಿ  
ವ್ಯಯವನ್ನು ಮನರವಲ್ಪೋಳಿಸುವುದು.
- ಬಿ. ಹಿತಾಕ್ರಿಡಾರರೆಂದರೆ ಸಮಾಖೀಯಾಚಿಸಿ ರೂಪಿಸಿ ಉದಂಗ ಸರಿಸೆಂದುವಂತಹ  
ಕ್ರಮಗಳನ್ನು ಶಿಥಾರಾಮ ಮಾಡುವುದು.
- ಬಿ. ನೀತಿಯನ್ನು ಅನುಷ್ಠಾನಗೊಳಿಸುವ ಕುರಿತು ಹಿತಾಕ್ರಿಡಾರರಿಗೆ ಮಾಹತೆ ನೀಡಲು  
ಹಾಗೂ ಅರಿವು ಮಾಡಿಸಲು ಸಮ್ಮುಖಿಕಾಗಳನ್ನು ಅಯೋಚಿಸುವುದು ಹಾಗೂ  
ತರಬೇತಿಗಳನ್ನು ನಡೆಸುವುದು.
- ಎಫ್. ನೀತಿಯ ಬಗ್ಗೆ ಅರಿವು ಮೂಡಿಸುವುದು ಹಾಗೂ ವಾಪಿ ಪರಿಚಲನೆ ಹಾಗೂ  
ಪ್ರಕಟಣೆಯನ್ನು ಮಾಡಿಕೊಂಡಿಸುವುದು.
- ಬಿ. ನೀತಿಯನ್ನು ನಿಯೋತಕಾಲಿಕವಾಗಿ ಘಸರ್ ಪರಿಶೀಲಿಸುವುದು.
4. ಹಿತಾಕ್ರಿಡಾರರ ಆಂತರಿಕ ಕಾರ್ಯನಿರ್ವಹಣೆಯ ಮೌಲ್ಯಮಾಪನ
- 4.1. ಪ್ರತಿಯೊಬ್ಬ ಹಿತಾಕ್ರಿಡಾರನು ನೀತಿಯನ್ನು ಅಭಿವೃದ್ಧಿಸಿಕೊಳ್ಳಲು ಹಾಗೂ  
ಅನುಷ್ಠಾನಗೊಳಿಸಲು ಪ್ರಯೋತ್ಸಬೀಕು.ಸ್ವಯಂ ಕಾರ್ಯನಿರ್ವಹಣೆಯನ್ನು ನಿರ್ದಿಷ್ಟಿಸಲು  
ಮತ್ತು ಒದಲಾವಕ್ಕೆ ತರಲು ಸ್ವಯಂ-ಸುಧಾರಣೆ ಕ್ರಮಗಳನ್ನು ಅರಂಭಿಸಬೇಕು.ಸ್ವಯಂ  
ನಿರ್ವಹಣೆಯ ಪರಿಣಾಮದಿಂದ ಆದ ಒದಲಾವಕ್ಕಾಗಿ ಸ್ಥಿರ ನಿರ್ಣಯದ್ವಾರಿಸ್ತೂ,  
ದೀರ್ಘಕಾಲೀನ ಮತ್ತು ಪ್ರವರ್ತಕ ಉತ್ಪಾದಕ ಕೊಡುಗೆ ನೀಡುವಂತಿರುತ್ತದೆ.ನಿರ್ದಿಷ್ಟಣೆಯು  
ಅರ್ಥಮಾಡಿಕೊಗೆಯಿರಬು. ಮೇಲ್ಮೈಬಾರಕೆ ಮಾಡಬಹುದಾದ ಮತ್ತು ಪರಿಮಾಣ  
ಮಾಡಬಹುದಾದ ಸುಸೀರ್ಪಣೆ ಮಾನದಂಡಗಳಿಂದಿಗೆ ಇದನ್ನು ಜಾರಿಗೆ ತರಬೇಕು.ಈ  
ಮಾನದಂಡಗಳು ಅಥವಾ ಕಾರ್ಯನಿರ್ವಹಣೆ ಸೂಚಕಗಳು ಈ ನೀತಿಯ ಗುರಿಗಳನ್ನು  
ಸಾಧಿಸಲು ಮೌಲ್ಯಮಾಪನ ಸಾಧನಗಳಾಗಿರುತ್ತವೆ.
- 4.2. ಧೃತ ಕಾರ್ಯನಿರ್ವಹಣೆ ಸೂಚಕಗಳು ಎರಡು ಧ್ವನಿದ್ವೇಶಗಳನ್ನು ಸಾಧಿಸುತ್ತವೆ.  
ಮೊದಲನೆಯದಾಗಿ, ಕಾರ್ಯನಿರ್ವಹಕರ ಕಾರ್ಯಚರಣಗಳು ಹಾಗೂ  
ಪ್ರಕಾರ್ಯಗಳಲ್ಲಿ ಅವರಿಗೆ ಮಾರ್ಗದರ್ಶನವಾಗಬಂತೆ ಮಾನದಂಡಗಳನ್ನು  
ನಿರೂಪಿಸುತ್ತವೆ.ಆ ಮೂಲಕ ಕಾರ್ಯಗಳು ಹಾಗೂ ವಿಜ್ಞಾನಗಳಿಗೆ ಒಕ್ಕೂಟಿಸುವುದು

ಮತ್ತು ಸ್ವಾರ್ಥದಿಸುವುದು.ಇದು ಕಾರ್ಯನಿರ್ವಹಕೆಯ ವ್ಯವಸ್ಥೆಯಲ್ಲಿ ಅವರು ನಿರ್ವಹಿಸುವ ಪ್ರಮುಖ ಪಾಠ್ಯದ ತಿಳಿಪಳಕೆಯನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ, ಕಾರ್ಯನಿರ್ವಹಕೆಯನ್ನು ನಿರ್ದರ್ಶಿಸುವುದು ಹಾಗೂ ಅಳಿಯುವುದು ಸ್ವಯಂ-ನಿಯಂತ್ರಣವನ್ನು ಹೆಚ್ಚಿಸುತ್ತದೆ. ಪ್ರತ್ಯೇಕ ಕಾರ್ಯನಿರ್ವಾಹಕರ ಪರಿಸರೆಯಲ್ಲಿ ಹಾಗೂ ಪ್ರಧಾವಯುತ ಶೀಮಾನಗಳಲ್ಲಿ ಬದಲಾವಕೆ ತಯಾರಿಸುತ್ತದೆ. ಕಾರ್ಯನಿರ್ವಹಕೆಯ ಮಾನದಂಡಗಳನ್ನು ಪರಿಭಾಷಿಸುವ ಹಾಗೂ ನಿರ್ದರ್ಶಿಸುವ, ಸುವೃಷ್ಟಿ ಹಾಗೂ ವ್ಯಾಖ್ಯಾನಿಕ ಪ್ರಕ್ರಿಯೆಯು, ಪ್ರಗತಿಗಾಗಿ ಕಾರ್ಯತಂತ್ರಗಳನ್ನು ರೂಪಿಸಲು ಪ್ರಮುಖವಾಗಿದೆ.

- 4.3. ಈ ನೀತಿಯ ದ್ವೇಯವು ಸ್ವಾಷ ಗುರಿಗಳನ್ನಾಗಿ ಪರಿವರ್ತಿಸುವ ರೀತಿಯಲ್ಲಿ ಕಾರ್ಯನಿರ್ವಹಣಾ ಸೂಚಕಗಳನ್ನು ಸ್ಥಾಪಿಸಬೇಕು. ಕಾರ್ಯನಿರ್ವಹಣಾ ಸೂಚಕಗಳು ಸಮ್ಮುಕ ನಿರ್ದಿಷ್ಟ, ಅಳಿಯಬಹುದಾಗಿದ್ದು, ರಾಜ್ಯವು ಒಳಗೊಂಡಿರುವ ವಿವಾದಗಳ ಕಡೆ, ನಿರ್ವಹಣೆ ಹಾಗೂ ನಿರ್ಜಯಗಳಲ್ಲಿ ದಕ್ಕಿ, ಜವಾಬ್ದಾರಿ ಹಾಗೂ ಉತ್ತರದಾಯಿತ್ವದ ಪರಿಣಾಮ ಹಾಗೂ ಪ್ರಮಾಣಗಳರಡೂ ಅಂಶಗಳನ್ನು ಒಳಗೊಂಡಿರಬೇಕು.
- 4.4. ಕಾರ್ಯನಿರ್ವಹಣಾ ಸೂಚಕಗಳನ್ನು ಸ್ಥಾಪಿಸುವ ಜವಾಬ್ದಾರಿ ಹಾಗೂ ಈ ನೀತಿಯ ದ್ವೇಯೋದ್ದೇಶಗಳಿಗೆ ಸರಿಹೊಂದುವಂತಹ, ಅಳಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯು ಹಿತಾಸಕ್ತಿದಾರ ಪ್ರತಿನಿಧಿಗಳ ಮೇಲಿರುತ್ತದೆ. ಪ್ರತಿಯೊಬ್ಬ ಕಾರ್ಯನಿರ್ವಾಹಕನಿಗೆ ನಿರ್ದಿಷ್ಟ ಹಾಗೂ ತನಗೆ ಸಂಬಂಧಪಟ್ಟಿರುವ ಕಾರ್ಯನಿರ್ವಹಣಾ ಸೂಚಕಗಳನ್ನು ತನಗೆ ಸರಿಹೊಂದುವಂತೆ ಮಾಡುವುದು ಹಾಗೂ ರೂಪಿಸುವುದು ಹಿತಾಸಕ್ತಿದಾರ ಪ್ರತಿನಿಧಿಗಳ ಜವಾಬ್ದಾರಿಯಾಗಿರುತ್ತದೆ. ಹಿತಾಸಕ್ತಿದಾರ ಪ್ರತಿನಿಧಿಗಳು ಪ್ರತಿಯೊಬ್ಬ ಕಾರ್ಯನಿರ್ವಾಹಕನೊಂದಿಗೆ ಸಮಾಲೋಚಿಸಿ, ಕಾರ್ಯನಿರ್ವಹಣಾ ಸೂಚಕಗಳನ್ನು ರೂಪಿಸುವ ಈ ಕಾರ್ಯವನ್ನು ಮಾಡಬೇಕು, ಇವರ ಅನುಭವ ಹಾಗೂ ಸೂಕ್ತ ಭ್ರಾಂತವು ಈ ಕಾರ್ಯವಿಧಾನಕ್ಕೆ ಮೌಲ್ಯಮುತ್ವಾಗಿರುತ್ತವೆ. ಕಾರ್ಯನಿರ್ವಹಣಾ ಸೂಚಕಗಳ ರಚನೆಯ ಪ್ರಕ್ರಿಯೆಯಲ್ಲಿ, ಪ್ರತಿಯೊಬ್ಬ ಕಾರ್ಯನಿರ್ವಾಹಕನು ಹೇಳಬಹುದು, ನೀತಿಯ ದ್ವೇಯೋದ್ದೇಶಗಳ ಬಗ್ಗೆ ಅವರ ಬಧ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ದ್ವೇಷಂದಿನ ಕಾರ್ಯನಿರ್ವಹಕೆಗಳಲ್ಲಿ ಮಾನದಂಡಗಳನ್ನು ಅಳವಡಿಸಿಕೊಳ್ಳುವಲ್ಲಿ ಒಮ್ಮತ ಅಭಿಪ್ರಾಯವನ್ನು ಪಡೆಯಬಹುದಾಗಿದೆ.

- 4.5. ಕಾರ್ಯನಿರ್ವಹಣಾ ಸೂಚಕಗಳನ್ನು ಕೈಪಡಿಗಳಲ್ಲಿ ಸ್ವಷ್ಟವಾಗಿ ಪರಿಭಾಷಿಸಬೇಕು ಹಾಗೂ ವಿವರಿಸಬೇಕು, ಹಿತಾಸಕ್ತಿದಾರ ಪ್ರತಿನಿಧಿಗಳು ಅವುಗಳ ಕರಡು ತಯಾರಿಸಿ ಪರಿಚಲಿಸುವುದು. ಕೈಪಡಿಗಳು, ಪ್ರತಿಯೊಂದು ಕಾರ್ಯನಿರ್ವಹಣಾ ಸೂಚಕದ ಅಂಶಗಳೇನು; ಪ್ರತಿಯೊಂದು ಮೆಟ್ರೋ ಅನ್ನ ಹೇಗೆ ಲ್ಕ್ಯಾಹಾಕುವುದು; ಪ್ರತಿಯೊಳ್ಳು ಹಿತಾಸಕ್ತಿದಾರನು ಗುರುತಿಸಬೇಕಾದ ಮತ್ತು ದಾವಿಲಿಸಬೇಕಾದ ದತ್ತಾಂಶ ಯಾವುದು; ದತ್ತಾಂಶವನ್ನು ಹೇಗೆ, ಯಾವಾಗ ಮತ್ತು ಎಲ್ಲಿ ವಿಶೇಷಿಸಬೇಕು/ಮನರಾಪರಿಶೀಲಿಸಬೇಕು; ಪ್ರತಿಯೊಂದೂ ಕಾರ್ಯನಿರ್ವಹಣಾ ಸೂಚಕದ ಹಿಂದಿರುವ ತಾರ್ಕಿಕ ವಿವರಣೆ ಏನು; ಹಾಗೂ ನೀತಿಯ ಧ್ಯೇಯೋದ್ದೇಶಗಳ ಬಗ್ಗೆ ಅದರ ಸಂಬಂಧವೇನು? - ಎಂಬ ಕುರಿತು "ಹಾವನ ಪರ್ಯಾತಿ"ಯನ್ನು ವಿವರಿಸಬೇಕು. ಈ ಕೈಪಡಿಗಳು ಉತ್ಪಾದಕ ಹಾಗೂ ಸ್ವಷ್ಟ, ಪರಿಕಲ್ಪನೆಗಳಾಗಿ ಶ್ರಮಿಸುವ ಮುಖ್ಯ ಕಾರ್ಯನಿರ್ವಹಣಾ ಕ್ಷೇತ್ರಗಳನ್ನು ವಿವರಿಸುವ ಪ್ರಾಯೋಗಿಕ ಮಾರ್ಗದರ್ಶಕಗಳಾಗಿ ಹಾಗೂ ರಾಜ್ಯವು ಒಳಗೊಂಡಿರುವ ವಿವಾದಗಳ ವ್ಯಾಪ್ತಿಯನ್ನು ಮುಧಾರಿಸುವ ಸಾಧನಗಳಂತೆ ಜಾರಿಯಾಗುತ್ತವೆ.
- 4.6. ಹಿತಾಸಕ್ತಿದಾರರು ಎರಡು ಸ್ಕೂಲ ಪ್ರವರ್ಗಗಳ ಅಡಿಯಲ್ಲಿ ಕಾರ್ಯನಿರ್ವಹಣೆಯನ್ನು ನಿರ್ಧರಿಸುವುದು: (i) ಆಯವ್ಯಯ ಮತ್ತು ವಿಚು (ii) ಕಾರ್ಯಾಚರಣೆಗಳು. ಈ ಪ್ರತಿಯೊಂದುಪ್ರವರ್ಗಗಳ ವಿವರಣೆಯನ್ನು ಈ ಕೆಳಗೆ ನೀಡಲಾಗಿದ್ದು, ಅದರ ಆಧಾರದ ಮೇಲೆ ಹಿತಾಸಕ್ತಿದಾರ ಪ್ರತಿನಿಧಿಗಳು ಸೂಚಕಗಳನ್ನು ಅಭಿವೃದ್ಧಿಪಡಿಸತಕ್ಕದ್ದು. ಇಲ್ಲಿನ ಈ ಚೆಂದೆಯು ವಿಂಡಿತವಾಗಿಯೂ ಆದ್ಯಂತವಾಗಿಲ್ಲ ಹಾಗೂ ಹಿತಾಸಕ್ತಿದಾರ ಪ್ರತಿನಿಧಿಗಳು ಕರಾರುವಾಕ್ಷಾದ ಸೂಚಕಗಳನ್ನು ರೂಪಿಸುವಲ್ಲಿ ತಮ್ಮ ಅಂತರಿಕ ಕಾರ್ಯಗಳಲ್ಲಿ ತಮ್ಮ ಸ್ಥಾಯಿತ್ವತ್ವಯನ್ನು ಹಾಗೂ ಸೂಕ್ಷ್ಮತೆಯನ್ನು ಕೈಗೊಳಿಸಲ್ಪಾಠಿತವಾಗಿದ್ದು, ವಿವಾದಗಳ ನಿರ್ವಹಣೆ ಆಗಿದೆಯಷ್ಟೇ. ನೀತಿಯ ಪರಿಕಲ್ಪನೆಗಳು ಹಾಗೂ ತತ್ವಾಳ್ವಿಳಾಧರಿಸಿ, ಹಿತಾಸಕ್ತಿದಾರ ಪ್ರತಿನಿಧಿಗಳು, ಒಗ್ಗನಳಾದ ಕಾರ್ಯನಿರ್ವಹಣಾ ಸೂಚಕಗಳನ್ನು ದೃಢಪಡಿಸತಕ್ಕದ್ದು ಹಾಗೂ ಸಮಗ್ರ ಮಾರ್ಪಣ ಪದ್ಧತಿಗಳನ್ನು ಉಭಿವೃದ್ಧಿಪಡಿಸತಕ್ಕದ್ದು.

#### 4.7. ವಿವಾದಗಳು/ಕಾನೂನು ವಿವಾದಗಳಿಗೆ ಸಂಬಂಧಿಸಿದ ಆಯವ್ಯಯ ಹಾಗೂ ವಿಚು

- 4.7.1. ವಿವಾದಗಳಿಗೆ ಸಂಬಂಧಿಸಿದ ಆಯವ್ಯಯ ಹಾಗೂ ವಿಚು, ವಿವಾದಗಳಿಗೆ ಒಕ್ಕಾರಾಗಿರುವ ಹಾಗೂಹಾಕಾಗಿ ಸಂಬಂಧಿಸುತ್ತಿರುತ್ತದೆ. ನಿಂದಾಯ ಕ್ಷೇತ್ರಾಳ್ವಾದಲ್ಲಿ ಸ್ಥಾಯಿತ್ವತೆ ಹೂಂದಿರುವ ಹಿತಾಸಕ್ತಿದಾರರ ಕಾರ್ಯನಿರ್ವಹಣೆಯನ್ನು ಚೌಳ್ಳಮಾಪನ

ಮಾಡುವುದಕ್ಕೆ ಸಂಬಂಧಪಟ್ಟದ್ವಾಗಿರುತ್ತದೆ. ಹೀಗಾಗೆ ಇದು ರಾಜ್ಯ ಭಾಜಿಗೆ ಸಂಬಂಧಪಡುತ್ತದೆ ತಾಗೂ ಶಾಸನಬದ್ದ ನಿರ್ಣಯಗಳಿಗೆ ಹಾಗೂ ಸಾರ್ವಜನಿಕ ವಲಯ ಉದ್ದೇಶಗಳಿಗೆ ಮಾರ್ಗದರ್ಶಕವಾಗಬಹುದು.

- 4.7.2. ತಮ್ಮ ವಿಧಾನಗಳಲ್ಲಿ, ವಿವಾದಗಳ ನಿರ್ವಹಣೆಗಾಗಿ ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸುವ ಹಾಗೂ ಅಯ್ಯವ್ಯಯವನ್ನು ಹಂಚಿಕೆ ಮಾಡಲು ಹಿತಾಸಕ್ತಿದಾರ ಪ್ರತಿನಿಧಿಗಳ ಅಂತರ್ತೆ ಹಾಗೂ ಜಾಂಜಾರಿಗೆ ಹಚ್ಚಿ ಒತ್ತು ನೀಡುವವಾಗಿಲ್ಲ. ವಿವಾದ ನಡೆಯುವುದರ ಅಧಾರದ ಮೇಲೆ ಕಾನೂನು ವೆಚ್ಚಗಳು, ಆಕಾಶಕವಾಗಿರುತ್ತವೆ ಎಂಬುದು ನಿಜವಾಗಿದೆ. ರಾಜ್ಯದ ಸಾರ್ಥಕರು ವೆಚ್ಚದ ವ್ಯಾಪ್ತಿ ಮತ್ತು ಪರಿಣಾಮವು, ಖಂಬಾ ವ್ಯಾಪ್ತವಾದುಂಟಿದೆ(humungous). ಇದನ್ನು ಯೋಜಿಸದೆ ಇರಲು ಸಾಧ್ಯವಾಗುವುದಿಲ್ಲ. ಕಾನೂನು ವೆಚ್ಚಗಳ ಆರ್ಥಿಕ ಸಂಪನ್ಮೂಲದ ಹಂಚಿಕೆಯನ್ನು ಕಾಂತಿಯ್ಯತೆಯಿಂದ ಹಾಗೂ ವ್ಯವಸ್ಥಿತವಾಗಿ ಮಾಡಬೇಕು.
- 4.7.3 ಕಾನೂನು ವೆಚ್ಚಗಳಿಗೆನ ಅಯ್ಯವ್ಯಯವನ್ನು ಸಿದ್ಧಪಡಿಸುವ ಕಾರ್ಯವನ್ನು ಎರಡು ಹಂತದಲ್ಲಿ ಮೂರ್ವಾಭಾವಿಯಾಗಿ ಮಾಡಬೇಕು.

ಮೊದಲನೆಯದು, ಕಳೆದ ಪರ್ಷಾಗಳಲ್ಲಿ ಆದ ಕಾನೂನು ವೆಚ್ಚವನ್ನು ಗುರುತಿಸಬೇಕು. ಮುಂಗಳಾಳಿಕುದಾದ ಭವಿಷ್ಯದಲ್ಲಿ ಸಾಮಾನ್ಯ ಸನ್ನಿಹಿತದಲ್ಲಿ ಬಹುತೇ ಎಪ್ಪು ಪ್ರಮಾಣದ ಸಂಪನ್ಮೂಲಗಳು ಬೇಕಾಗುತ್ತವೆ ಎಂಬುದಕ್ಕೆ ಒಂದಿನ ದತ್ತಾಂಶವು ಒಂದು ಒಕ್ಕಿರು ಸೂಚಕವಾಗಿರುತ್ತದೆ. ಇದರ ಜೂತೆಗೆ, ಹಿತಾಸಕ್ತಿದಾರ ಪ್ರತಿನಿಧಿಗಳು, ತಾವು ಪ್ರಸ್ತುತ ಎದುರಿಸುತ್ತಿರುವ, ಕಾನೂನಿನ ಬದಲಾವಣೆಗಳು, ವಾರ್ಷಿಕ್ಕೂತಕ ವಿಷಯಗಳ ಸಂಬಂಧದಲ್ಲಿ ಎದುರುದಾರರ ಅಸಮ್ಮತಿ ಮೊದಲಾದ ವಿವಾದ ಸಾಧ್ಯತೆಯಿರಬಹುದಾದ ಯಾವುದೇ ವಿಶೇಷ ಸನ್ನಿಹಿತಗಳನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣೆ ಹಂಚಿಕೆಗಳನ್ನು ಮಾಡಬೇಕು. ನಿರೀಕ್ಷಣೆ ವಿವಾದಗಳು ಉದ್ದೇಶವಾಗಿದ್ದರೆ, ಭವಿಷ್ಯದ ಕಾನೂನಾತ್ಮಕ ವಿಷಯಗಳಿಗೆ ಮೀವಲುಗಳನ್ನು ಸೃಜಿಸಲು ಹಂಚಿಕೆಯಾದ ಮೊತ್ತವನ್ನು ಬಳಸಬೇಕು.

ಎರಡನೆಯದು, ಸಂಭವನೀಯ ವ್ಯತಿರೀಕ್ರ ಫಲಿತಾಂಶ ಮತ್ತು ಪರಿಣಾಮದ ಅಧಾರದ ಮೇಲೆ ಅಪಾಯವನ್ನು ವಿಶ್ಲೇಷಣೆ ಮಾಡಿದ ತರುವಾಯ, ವರ್ಗಿಸಿಕರಿಸಲಾದ ಮೊಕ್ಕಮೇಗಳ ದತ್ತಾಂಶವನ್ನು ಅಧ್ಯಯನ ಮಾಡಬೇಕು. ವಿವಾದಗಳನ್ನು

ಪರಿಣಾಮಕಾರಿಯಾಗಿ ನಿರ್ವಹಿಸುವ ಸಲುವಾಗಿ, ಹೆಚ್ಚಿನ ಪರಿಣಾಮ ಬೀರುವ ಮೊಕ್ಕದ್ವಿಮೇಗಳಿಗೆ ಹಂಚಿಕೆ ಮಾಡಲಾದ ಸಂಪನ್ಮೂಲಗಳನ್ನು, ಮಾಮೂಲು ಮೊಕ್ಕದ್ವಿಮೇಗಳಿಗೆ ಹಂಚಿಕೆ ಮಾಡಲಾಗುವಂತೆ ಮಾಡಬಾರದು. ದೊಡ್ಡ ಮೊತ್ತದ ಹಣವನ್ನು ಮಾಮೂಲಿನ ಪ್ರಕರಣಗಳಿಗೆ ವ್ಯಯ ಮಾಡುತ್ತಿದ್ದರೆ, ವ್ಯಯ ಆಗಿಯವುದರ ಬಗ್ಗೆ; ಅಂಥ ಮಾಮೂಲಾಗಿರುವ ಪ್ರಕರಣಗಳನ್ನು ಸಲ್ಲಿಸಲು ಕಾರಣವಾಗಿರುವ ಅರಕ್ಕಿಂಗಳೇನು ಹಾಗೂ ಅಂಥ ಅದಕ್ಕಿಂಗಳನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆ ಸ್ವಾಮೀಮತೆ ಮಾಡಿಕೊಳ್ಳಬೇಕು.

- 4.7.4 ಆಯುಷ್ಯಯವನ್ನು ಒಮ್ಮೆ ಹಂಚಿಕೆ ಮಾಡಿದರೆ, ಆದರ ಪರಿಣಾಮಕಾರಿ ಬಳಕೆ ಹಾಗೂ ವ್ಯಯ ಮಾಡುವ ಕಡೆಗೆ ಗಮನಪರಿಸಬೇಕು. ಏಷಾಡಗಳು ಹೆಚ್ಚಿನ ಇಲ್ಲಿರಿದ್ದುಗಳ ಹಜ್ಜು ವ್ಯಯಮಾಡುವುದು ಹೆಚ್ಚಿನ ಪರಿಣಾಮ ಬೀರುವ ಪ್ರಕರಣಗಳಿಗೆ ತುಂಬಾ ಕಡಿಮೆ ವ್ಯಯಮಾಡುವುದು ಎರಡನ್ನು ಖಚಾಹರಣಗಳು ಅಸಂಬಂಧಿಸಾದ ತೇಷ್ಮಾನಕ್ಕೆಗೊಳ್ಳಲಿವಂಥವಾಗಿವೆ. ಹೆಚ್ಚಿನ ಪರಿಣಾಮ ಬೀರುವ ಮೊಕ್ಕದ್ವಿಮೇಗಳು ಹಾಗೂ ಸಕಾರಾತ್ಮಕ ಘರೀಭಾಂತದ ಸಂಭಾಷಣೆ ಹೆಚ್ಚಾಗಿರುವಲ್ಲಿ ಹೆಚ್ಚಿನ ಸಂಪನ್ಮೂಲ ಶ್ರಮಾಣವನ್ನು ಮೀಸಲಿದರೆ ಮೊಕ್ಕದ್ವಿಮೇಗಳಲ್ಲಿ ಅಗತ್ಯವಿದ್ದರೆ ವಿಶೇಷ ಸ್ವಾಯಂಬಾಗಿಗಳನ್ನು ನೇಮಿಸಬಹುದು. ವ್ಯಾಪಿಕ್ಕ ಘರೀಭಾಂತದ ಸಂಭಾಷಣೆಯು ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನು ಪರಿಗಣಿಸಿ ತೆಗೆದುಕೊಳ್ಳಬೇಕಿದೆ ಪರಿಣಾಮದ ಮೊಕ್ಕದ್ವಿಮೇಗಳಿಗೆ ಅಲ್ಲ ಪ್ರಮಾಣದ ಸಂಪನ್ಮೂಲಗಳನ್ನು ಹಂಚಿಕೆ ಮಾಡಬಹುದಾಗಿದೆ. ಕಡಿಮೆ ಪರಿಣಾಮ ಬೀರುವ ಮೊಕ್ಕದ್ವಿಮೇಗಳ ಹೆಚ್ಚಿನ ಪರಿಮಾಣವು ಇಲಾಖೆಗೆ ತುಂಬಾ ಶ್ರೀಷ್ಟಪರಿಷಾಗರ್ತುದೆ ಇದರಿಂದ ಅವುಗಳಿಗೆ ರಾಜ್ಯದ ಸಂಪನ್ಮೂಲಗಳ ಸಾಮಾಜಿಕ ಸೋರಿಕೆಯಾಗುತ್ತದೆ. ಅಂಥ ಸಾಮಾಜಿಕ ಉದ್ದೇಶದ ಅಲ್ಲಿರುವ ಹಾಗೂ ದೀಪರ್ಕಾಲೀನ ಕಾರ್ಯಕ್ರಿಯಾಗಳಿಗೆ ತಿಳಿ ಗಮನವನ್ನು ಹರಿಸಬೇಕಾಗುವುದು ಇದರಿಂದ ರಚನಾತ್ಮಕವಾಗಿ ಸಮಸ್ಯೆ ಪರಿಹರಿಸುವ ಗರಿಷ್ಠ ಅವಕಾಶವನ್ನು ಅವರು ನೀಡಬೇಕು ಹಾಗೂ ಪಂಪಾಯ ಏಧಾದ ಪರಿಣಾರ ಪ್ರಾಣಸ್ಥಯನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಬೇಕು.

4.7.5. ಆಯವ್ಯಯ ಹಾಗೂ ವ್ಯಯದ ಸೂಚಕದ ವಿಸ್ತರಣೆಯು, ಕಾನೂನು ಅಥಿಕಾರಿಗಳಿಗೆ ಬಾಕಿಯರವ ಸಂದಾಯಗಳ ದ್ವೀ ತೇರುವಳಿಯಾಗಿದೆ. ಆಯವ್ಯಯದಲ್ಲಿ ಕಾನೂನು ಲಿಂಗಿಗಾಗಿ ಅವಕಾಶ ಕಲ್ಪಿಸಿದರೆ ಸಂದಾಯಗಳನ್ನು ಬಿಡುಗಡೆ ಮಾಡುವಲ್ಲಿನ ವಿಳಂಬವು ನಿಧಿಗಳ ಅಲ್ಭೃತಯ ಕಾರಣದಿಂದ ಆಗದೇ ಕಾರ್ಯಾಚರಣೆ ಪರಿಮಾಣ ಮಾನದಂಡಗಳಾಗಿಯಲ್ಲಿ ವ್ಯವಹರಿಸಲಾಗುವ ಕಾರ್ಯಾಚರಣೆಯು ವಿಷಯಗಳ ಕಾರಣ ಮಾತ್ರದಿಂದ ಉಂಟಾಗಬಹುದು.

#### 4.8. ಕಾರ್ಯಾಚರಣೆಗಳು

4.8.1. ಆಯವ್ಯಯ ಮತ್ತು ವ್ಯಯಾಧಾರುವ ಮಾರ್ಪಣಗಳು, ಕಾರ್ಯಾತಂತ್ರ ಅಥಾರಿತವಾಗಿದ್ದು, ಇವು ಸಮಯದ ಅವಧಿಯಲ್ಲಿ ಕಾರ್ಯಾನಿವಾರಣೆಯನ್ನು ನಿರ್ಧರಿಸಲು ಅನುಕೂಲಕರಪಾಗುತ್ತವೆ. ಆದಾಗ್ಯೂ, ಕಾರ್ಯಾಚರಣೆಗಳು ನಡೆಯುವಾಗ ಅಲ್ಲಾವಧಿಯಲ್ಲಿ ಕಾರ್ಯಾಚರಣೆ ದ್ವಾರೆಗೆ ಸಂಬಂಧಪಡುವ ಕಾರ್ಯಾಚರಣೆಗಳನ್ನು ನಿರ್ಧರಿಸಬೇಕು. ಕಾರ್ಯಾಚರಣೆ ಮಾರ್ಪಣಗಳ ಮೂಲಕ ಕಾರ್ಯಾನಿವಾರಣೆಯನ್ನು ಮೌಲ್ಯಮಾರ್ಪಣ ಮಾಡುವ ಕಾರಣಗಳು, ಪ್ರತಿಯೊಬ್ಬ ಕಾರ್ಯಾನಿವಾರಣಕರು ತಮ್ಮ ಕರ್ತವ್ಯಗಳನ್ನು ದ್ವಾರಾಗಿ ನಿರ್ವಹಿಸುವರೆಂಬುದನ್ನು ವಿಚಿತಪಡಿಸುವುದು ಹಾಗೂ ಕಾರ್ಯಾನಿವಾರಣಕರ ಕಾರ್ಯಾನಿವಾರಣೆಗೆ ಸಹಾಯಕವಾಗುವ ಪ್ರಕ್ರಿಯೆಯ ಗುಣಮಟ್ಟವನ್ನು ಹೆಚ್ಚಿಸುವುದೆಂಬುದನ್ನು ಖಚಿತಪಡಿಸುವುದು. ಕಾರ್ಯಾಚರಣೆ ಮಾರ್ಪಣಗಳು ಎಲ್ಲಾ ಹಿತಾಸಕ್ತಿದಾರರಿಗೂ ಸಂಬಂಧಪಡುತ್ತವೆ ಹಾಗೂ ಪ್ರತಿ ರಿಸರ್ವ ಪ್ರಕಾರ್ಯಗಳನ್ನು ನಿರ್ವಹಿಸುವ ಹಾಗೂ ವಿವಾದಗಳನ್ನು/ತೊಡಪುಗಳನ್ನು ನಿರ್ಧಾರಿಸುವ ರೀತಿಯನ್ನು (ಮತ್ತು ಸಮಯ) ಪ್ರತಿಯೊಬ್ಬ ಕಾರ್ಯಾನಿವಾರಣಕರಿಗೆ ತಿಳಿಸುವುದು. ಹಿತಾಸಕ್ತಿದಾರರ ಪ್ರತಿನಿಧಿಗಳು, ಈ ಮಾರ್ಪಣಗಳನ್ನು ಸಂಗ್ರಹಿಸಲು ಹಾಗೂ ವಿಶೇಷಕೆ ಮಾಡಲುಉದಾಹಿಸಿನತೆ ಶೋರಿಂದ್ದಲ್ಲಿ, ಕೂಡಲೇ ಸರಿಪಡಿಸ ಕ್ರಮಗಳನ್ನು ಕೈಗೊಳ್ಳಬಹುದು. ಸಾಮಾನ್ಯ ಪ್ರಕಾರ್ಯ ವಿಷಯಗಳ ದೊಡ್ಡ ಏಷಯಗಳಾಗಿ ವಿವಾದಗಳಲ್ಲಿ ಪರ್ಯಾವರಣಾನಗೆಳ್ಳುವುದರಿಂದ ಅವುಗಳನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ.

4.8.2. ಕಾರ್ಯಾಚರಣಕ್ಕೆಗಳ ಕೆಲವು ಅಂಶಗಳು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ, ಯಾವುದೆಂದರೆ:

- a. ಹೊಸ ಸಿಬ್ಬಂದಿ (ಅನೋಂಡೋಡಿಂಗ್): ಹೊಸದಾಗಿ ನೇಮಕಗೇಂಡ ಪ್ರತಿಯೊಬ್ಬ ಕಾರ್ಯನಿರ್ವಹಕರು ಪ್ರತ್ಯೇಕ ದಾಖಿಲಾತಿ ಹೊಂದಿರುವುದನ್ನು ಹಾಗೂ ಪದ್ಧತಿಯನ್ನು ಅರಿತಿರುವರೆಂದು ವಿಚಿತಪಡಿಸಬೇಕು, ಪ್ರಮುಖ ಪ್ರಕಾರ್ಯಗಳ ಕುರಿತು ಅಪ್ಪೇ ಅಲ್ಲದೆ ಭೂವದ ಬಗ್ಗೆಯೂ ತೇಳಿಹೇಳಿವರೆಂಬುದನ್ನು. ಈ ನೀತಿಯ ಜೊತೆಗೆ ಅವುಗಳನ್ನು ನಿರ್ವಹಿಸುವ ಕಾನೂನು ಮತ್ತು ನಿಯಮಗಳಿಗೆ ಸಂಬಂಧಿಸಿದ ಬಗ್ಗೆಯೂ ಸುನಿತ್ಯಗೆಂಬಿಸಬೇಕು. ಈ ಹೊಸದಾಗಿ ನೇಮಕಗೇಂಡ ಸಿಬ್ಬಂದಿಯ (ಅನೋಂಡೋಡಿಂಗ್ನ) ಸುಸಂಗತತೆ ಮತ್ತು ಗುಣಮಟ್ಟವು, ಹಿಂಬಾಂತ್ರಾಧಿಕಾರ ಕಾರ್ಯನಿರ್ವಹಣೆಯನ್ನು ನಿರ್ಧರಿಸಲು ಮಾರ್ಪಡಾಗಿದೆ.
- b. ಕಾರ್ಯಭಾರದ ಹಂಚಿಕೆಗೊಳಿಸುತ್ತಾರೆಯು, ಪರಿಮಾಣ, ತೀವ್ರತೆ ಹಾಗೂ ಸಂಕೀರ್ಣತೆಯನ್ನು ಗಮನಿಸಿ ಕೂಡಿದ ಅವರು ನಿರ್ವಹಿಸಲಾದ ಪ್ರಕಾರ್ಯಗಳನ್ನು ಗುರುತಿಸುವ ಮೂಲಕ ಪ್ರತಿಯೊಬ್ಬ ಕಾರ್ಯನಿರ್ವಹಕರ ನಡುವೆ ಕಾರ್ಯಭಾರವನ್ನು ಪರಿಣಾಮಾರ್ಪಿಸಬೇಕು.
- c. ಕಾಲಮಿತಿ: ಪ್ರಮುಖ ಪ್ರಕಾರ್ಯಗಳಲ್ಲಿ ನಿರ್ವಹಿಸುವಲ್ಲಿನ ಸಂಪೀಡನಾತೀಲತೆಯು, ಕ್ಷೇತ್ರ ಹಾಗೂ ಕಾರ್ಯತತ್ವರ್ಥರ್ಥೆಯಿಂದ ಕೂಡಿದ್ದು, ಅದ್ಯಾನುಸಾರವಾಗಿರಬೇಕು.
- d. ಅನ್ಯಾಂಶಗಳ ಕಾನೂನುಗಳ ಪಾಲನೆ: ಹೆಚ್ಚನ ಸಂಖ್ಯೆಯ ಪ್ರಕರಣಗಳನ್ನು ರಾಜ್ಯದ ಏರುದ್ದು ಹಾಡಲಾಗಿದ್ದು, ಇದರಲ್ಲಿ, ಶಾಸನಭದ್ರ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಾಗೂ ಶಾಸನಗಳನ್ನು ಅನುಷ್ಠಾನಗೊಳಿಸುವುದಕ್ಕೆ ನಾಯಾಲಯಗಳಿಂದ ನಿರ್ದೇಶನಗಳನ್ನು ಕೋರಲಾಗಿದೆ. ಪ್ರತಿಯೊಬ್ಬ ಕಾರ್ಯನಿರ್ವಹಕರು ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುವರೆಂಬುದನ್ನು ವಿಚಿತಪಡಿಸುವ ಮೂಲಕ ಈ ಪ್ರಕರಣಗಳನ್ನು ಸುಲಭವಾಗಿ ತಡೆಯಬಹುದು.

ಇ. ವೃತ್ತಿಪರ ತುಲ್ಯಗಳ ಸಂದಾಯ: ರಾಜ್ಯ ಇಲಾಖೆಗಳು ಇದರ ಸೇವೆಗಳನ್ನು ಪಡೆದುಕೊಳ್ಳತ್ತವೆ; ವೃತ್ತಿಪರ ತುಲ್ಯಗಳನ್ನು ಸರಿಯಾದ ಸಮಯಕ್ಕೆ ಕಾನೆನು ಅಥಿಕಾರಿಗಳಿಗೆ ಸಂದಾಯ ಮಾಡುವುದನ್ನು ವಿಚಿತವಡಿಸಬೇಕು. ಸಂದಾಯ ಮಾಡಬಿಲ್ಲವುದು ಹಾಫ್ಟ್ ಸಂದಾಯ ಮಾಡುವಲ್ಲಿ ಆಗುವ ವಿಳಂಬಗಳನ್ನು ಸೇವೆ ನಲ್ಲಿಸುವಲ್ಲಿ ಕ್ಷೇತ್ರವಾಗಿ ತಡೆಯುವುದು,

ಎಫ್. ತಂತ್ರಜ್ಞಾನವನ್ನು ವೃವ್ಯಾಸ್ಕ್ರಿಗೋಳಿಕುವಲ್ಲಿ ಮತ್ತು ಬಜಿಪುವಲ್ಲಿ ಬುರುಣಿಯವುದು: ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಸಲುವಾಗಿ, ತೊಡಕುಗಳನ್ನು ಪರಿಹರಿಸಲು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಲು ತಾಂತ್ರಿಕ ಪದ್ಧತಿಗಳನ್ನು ಸ್ವಚಿಸಲು ಹಿತಾಸಕ್ತಿದಾರರು ಉಪಕ್ರಮಗಳನ್ನು ಕ್ರೇಂಡ್‌ಬ್ಲೂವುದು.

ಇ. ಪರಿಷಾರ ವಿವಾದ ಪರಿಹಾರ: ಹಿತಾಸಕ್ತಿದಾರರು ತಾವು ಎದುರಿಸುತ್ತಿರುವ ವಿವಾದಗಳ ಪ್ರಕಾರಕ್ಕೆ ಸಮುಚ್ಚಿತಪಾದ ಹಾಗೂ ಪರಿಣಾಮಕಾರಿಯಾದ ಸರಿಹೊಂದುವ ಯಾಂತ್ರಿಕ ವೃವ್ಯಾಸ್ಕ್ರಿಯನ್ನು ದೂಷಿಸಿ ಅಳವಡಿಸಿಕೊಳ್ಳಬೇಕು.

ಹೆಚ್. ವಾರ್ಷಿಕ ಒಷ್ಣಂದಗಳನ್ನು ಮಾಡಿಕೊಳ್ಳುವುದು: ಇಲಾಖೆಗಳು ವಾರ್ಷಿಕ ಒಷ್ಣಂದಗಳನ್ನು ಮಾಡಿಕೊಳ್ಳುವ ವೆಂದು ಗುಣಮಟ್ಟಿಗೆ ಕಾನೆನು ಸಲಹೆಯನ್ನು ಕೊರೆಯುವುದು. ಅಶೋಚನಾಪೂರ್ವ ಹಾಗೂ ಸರಿಯಾಗಿ ದೂಷಿಸಿದ ಕರಾರುಗಳಾಗಿ, ಭವಿಷ್ಯದ ವಿವಾದಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಕ್ರಮಗಳನ್ನು ಲೆಗೆದುಕೊಳ್ಳುವುದು.

ಈ. ತರಬೇತಿಗಳು: ಹಿತಾಸಕ್ತಿದಾರರು ಸಮಯವನ್ನು ಹಾಗೂ ಸಂಪನ್ಮೂಲವನ್ನು ಮೀಸಲಿದುವುದು ಹಾಗೂ ಪ್ರತಿಯೊಬ್ಬ ಕಾರ್ಯನಿರ್ವಹಣೆಕರನ್ನು ತರಬೇತಿಗಳಲ್ಲಿ ಭಾಗವಹಿಸಲು ಹಾಗೂ ಒಬ್ಬರೆ ಪದ್ಧತಿಯ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಾಚಳುಪಟಿಗಳನ್ನು ಅಭಿಸ್ಥಾಪಿಸಲು ಉತ್ತೇಜಿಸುವುದು.

ಇ. ಪಾಲನ ಹಾಗೂ ಜಾರಿ ವೃವ್ಯಾಸ್ಕ್ರಿಗಳು: ಪ್ರತಿಯೊಬ್ಬ ಕಾರ್ಯನಿರ್ವಹಣೆಕರ ಕಾರ್ಯನಿರ್ವಹಣೆಯನ್ನು ನಿಯತಕಾಲಿಕವಾಗಿ ಮನರ ಪರಿಶೀಲನೆ ಮಾಡಲು ಹಾಗೂ .. ನಿರ್ಧರಿಸಲು ಹಿತಾಸಕ್ತಿದಾರ ಪ್ರತಿನಿಧಿಗಳಿಗೆ ಇದು ಅತ್ಯಾರ್ಥವಾದುದಾಗಿದೆ. ಒಳ್ಳೆಯ ಕಾರ್ಯನಿರ್ವಹಣೆ ಮಾಡಲು ಪ್ರೇರಿಸಿವ ಹಾಗೂ ಮೆಟ್ರಿಗ್ ಸೂಚಿಸುವುದರ ಜೊತೆಗೆ ನಿಯತಕಾಲಿಕ ಮನರವಲ್ಲಿಕನಗಳು

ಪರಿಕಾರಮೂರಿ ಅನುಸರಣೆ ವ್ಯವಸ್ಥೆಯಿಂದ ಕೂಡಿದ್ದು, ಪ್ರಮುಖ  
ಉಲ್ಲಂಘನೆಯಾದ ಸಂದರ್ಭದಲ್ಲಿ ದಂಡಗಳನ್ನು ವಿಧಿಸುವುದು (ಕಾನೂನಿನ  
ಪರಿಮಿತಿಗಳೊಳಗೆ).

5. ನಿಮಗೆ ಮಾರ್ಪಣವು ತಿಳಿದಿದ್ದಲ್ಲಿ, ನೀವು ಈ ಮಾರ್ಪಣವನ್ನು ಸೂಕ್ತವಾಗಿ ಬಳಕೆ ಮಾಡಿದ್ದರೆ, ನೀವು ಅದನ್ನು 'ಸುಧಾರಿಸಲು ಸಾಧ್ಯವಿಲ್ಲ.' ಹಿತಾಸಕ್ತಿದಾರರಂ ಕಾರ್ಯನಿರ್ವಹಕರೆಯನ್ನು ಮೌಲ್ಯಮಾರ್ಪನ ಮಾಡಲು ಅಧಿಕಾರಯುಕ್ತ ಸಮಿತಿಯನ್ನು ಸ್ಥಾಪಿಸುವ ಮೂಲಕ ಹಾಗೂ ಪ್ರತಿಯೊಬ್ಬ ಹಿತಾಸಕ್ತಿದಾರನು ಪ್ರತಿಯೊಬ್ಬ ಕಾರ್ಯನಿರ್ವಹಕನ ಕಾರ್ಯನಿರ್ವಹಕರೆಯನ್ನು ಮೌಲ್ಯಮಾರ್ಪನ ಮಾಡಲು ಪದ್ಧತಿಗಳನ್ನು ಒಟ್ಟಿಗೂಡಿಸುವ ಮೂಲಕ, ರಾಜ್ಯವು ಒಳಗೊಂಡಿರುವ ವಿಧಾನದಗಳ ಕ್ಷೇತ್ರದಲ್ಲಿ ನಾವು ಪ್ರತಿಯನ್ನು ಸಾಧಿಸಬಹುದಾಗಿದೆಯೆಂಬ ಭರವಣೆಯನ್ನು ಹೊಂದಿದ್ದೇವೆ.

ದತ್ತಾಂಶ ನಿರ್ವಹಣ್ಣ ವ್ಯವಸ್ಥೆಗಳ ಸಾಫಲನೆ

1. ತಮ್ಮ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ, ಎಲ್ಲಾ ಹಿತಾಸಕ್ತಿದಾರರು ದತ್ತಾಂಶವನ್ನು ನಿರ್ವಹಿಸಬೇಕು ಮತ್ತು ಹಂಚಿಕೊಳ್ಳಬೇಕು. ಅಂಥ ದತ್ತಾಂಶವು ಭಿನ್ನ ಪ್ರಕಾರಗಳಲ್ಲಿರಬಹುದು. ದತ್ತಾಂಶವು ನಿರ್ದಿಷ್ಟ ಪ್ರಕರಣದ್ವಾರಿರಬಹುದು, ಆ ಕಾರಣದಿಂದ ಪ್ರಕರಣದ ಕಡತಗಳು, ಸಂಕ್ಷಿಪ್ತವಾದ ದಸ್ತಾವೇಚಗಳನ್ನು ಹಿತಾಸಕ್ತಿದಾರರ ನಡುವಿನ ಕತ್ತಲೆವಹಳಗಳು, ದಾಖಿಲೆಗಳನ್ನು ಮುಂತಾದವುಗಳನ್ನು ಒಳಗೊಂಡಿರುತ್ತದೆ. ದತ್ತಾಂಶವು ಹಿತಾಸಕ್ತಿದಾರ-ನಿರ್ದಿಷ್ಟವೂ ಸಹ ಅಗಿರಬಹುದು. ಉದಾಹರಣೆಗೆ, ಘೃತಿಯೋಂದು ಇಲಾಖೆಯ ಮುಂದೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಮತ್ತು ಸ್ವರೂಪದ ಕುರಿತು ಮಾಹಿತಿ, ಘೃತಿಯೊಬ್ಬ ಕಾವಣನು ಅಧಿಕಾರಿಯು ನಿರ್ವಹಿಸಿದ ಪ್ರಕರಣಗಳ ಸಂಖ್ಯೆ, ಬಾಕಿ ಇರುವ ಮತ್ತು ವಿಲೆಯಾದ ಪ್ರಕರಣಗಳ ಸಂಖ್ಯೆ ಮುಂತಾದವುಗಳನ್ನು ಒಳಗೊಂಡಿರಬಹುದು. ಅದ್ದುದೇ, ದತ್ತಾಂಶವು ಪ್ರಕಾರ್ಯ ನಿರ್ದಿಷ್ಟವೂ ಕೂಡ ಅಗಿರಬಹುದು. ಉದಾಹರಣೆಗೆ, ಪ್ರಕರಣದ ಸ್ಥಿತಿಯ ಕುರಿತು ಮಾಹಿತಿ, ಪ್ರಕರಣ, / ಕಡತದ ಪ್ರಗತಿ, ಕೆಲಸದ ಹಂಚಿಕೆ ಮುಂತಾದವುಗಳನ್ನು ಒಳಗೊಂಡಿರಬಹುದು. ಆದ್ದರಿಂದ, 'ದತ್ತಾಂಶ' ಎನ್ನರ್ಥದು ಹಿತಾಸಕ್ತಿದಾರರಿಂದ ಉತ್ಪಾದಿಸಿದ, ಬಳಸಿದ ಮತ್ತು ಹಂಚಿಕೆಯಾದ ಎಲ್ಲ ಮಾಹಿತಿಯನ್ನು ಸೂಚಿಸುವುದಕ್ಕೆ ಬಳಸುವ ಯೂಪರಿಕಾದ ಒಂದು ಪದವಾಗಿದೆ.
2. ಸರ್ಕಾರದ ವಿವಾದಗಳ ಸಂದರ್ಭದಲ್ಲಿ, ದತ್ತಾಂಶ ನಿರ್ವಹಣ್ಣಯು, ಅನೇಕ ಹಿತಾಸಕ್ತಿದಾರರ ಮೂಲಕ ಬ್ರಹ್ಮತ ಪ್ರಮಾಣದ ಮತ್ತು ವ್ಯವಸ್ಥೆಯ ಮಾಹಿತಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಇಂದು, ಹೆಚ್ಚನ ಹಿತಾಸಕ್ತಿದಾರರ ದತ್ತಾಂಶವನ್ನು ತಾತ್ಪರ್ಯತ್ವ (ಅಡಬಾಕ್) ಮಾಡರಿಯಲ್ಲಿ ನಿರ್ವಹಿಸುತ್ತಾರೆ. ಅಲ್ಲಿ ರಾಜ್ಯ ಇಲಾಖೆಗಳಿಂದಾಗಲೇ, ಅಥವಾ ಕಾವಣನು ಅಧಿಕಾರಿಗಳಿಂದಾಗಲೇ ದತ್ತಾಂಶವನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು, ಪಟ್ಟಮಾಡಲು ಮತ್ತು ನಿರ್ವಹಿಸಲು ವ್ಯವಸ್ಥಿತವಾಗಿ ಯಾವುದೇ ಪ್ರಯತ್ನ ಮಾಡಿರುವುದಿಲ್ಲ. ಇದು ದತ್ತಾಂಶದ ಲಭ್ಯತೆಗೆ ಏಲ್ಲಾಮಾರ್ಹತೆಗೆ ಮತ್ತು ಒಳಕೆಗೆ ಅಡ್ಡಿಗಳನ್ನು ಉಂಟುಮಾಡುತ್ತದೆ. ಈ ಅಡ್ಡಿಗಳಿಂದ ಪಾರಾಗುವುದಕ್ಕೆ ವ್ಯವಸ್ಥಿತವಾದ ದತ್ತಾಂಶ ಸಂಗ್ರಹಕೆ ಮತ್ತು ನಿರ್ವಹಣ್ಣ ವ್ಯವಸ್ಥೆಯು ಪ್ರಾಯೋಗಿಕ ಮಾಹಿತಿಯ ಆಧಾರದ ಮೇಲೆ ಕಾರ್ಯನಿರ್ವಹಣ್ಣಯನ್ನು ಹೊಲ್ಲಿಸುವಾಗ ಮಾಡಲು, ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಿಕೊಳ್ಳಲು ನೇರಪಾಗುತ್ತದೆ. ಮತ್ತು ದತ್ತಾಂಶದ ಲಭ್ಯತೆ ಮತ್ತು ಒಳರಂಗವಜಿಸುವಿಕೆಯ ಮೂಲಕ ಹೊಣಗಾರಿಕೆಯ ಮಾನವಂಡಗಳಿಂದಿಗೆ ಸರ್ಕಾರದ ಅನುಸರಣೆಯನ್ನು ವಿಜಿತಪಡಿಸುವುದು.

3. ಸಾಕುವಾದ ಕಾರ್ಯತಂತ್ರಗಳು, ಏಡಾನಗಳು ಮತ್ತು ಶಿಶ್ವಜಾರಗಳನ್ನು ರೂಪಿಸುವ ಮೂಲಕ ದತ್ತಾಂಶ ನಿರ್ವಹಣೆ ವೃವ್ಯಾಸೀಗಳ ಶೈಲಿಯನ್ನು ರಚಿಸುವುದಕ್ಕೆ ಹಿತಾಸಕ್ತಿದಾರರ ಪ್ರತಿನಿಧಿಗಳು ಜವಾಬ್ದಾರರಾಗಿರುತ್ತಾರೆ. ಅಂಥ ವೃವ್ಯಾಸೀಯ ಸಂಪರ್ಕ ದತ್ತಾಂಶ ನಿರ್ವಹಣೆ ಪ್ರಕ್ರಿಯೆಯನ್ನು ವೃವ್ಯಾಸೀಗೋಳಿಸುತ್ತದೆ. ಪ್ರತಿಯೊಬ್ಬ ಸ್ವಾಯಧಾರಿಗಳು (ಕಾನುನು ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಮೊದಲಾದವರು) ದತ್ತಾಂಶ ನಿರ್ವಹಣೆ ಮತ್ತು ಸರ್ಕಾರದ ವಿವಾದಗಳಲ್ಲಿ ಮಾಹಿತಿ ಹಂಚಿಕೊಳ್ಳಲು ಸಂಬಂಧದಲ್ಲಿ ವಿವಿಧ ಬಗೆಯ ಜವಾಬ್ದಾರಿಗಳನ್ನು ಹೊಂದಿರುವರು ಎಂಬುದರಲ್ಲಿ ಯೋವ್ಯದೇ ಸಂಶಯಿಸಿಬ್ಬ ಸ್ವಷ್ಟವಾಗಿ, ಪ್ರತಿಯೊಬ್ಬ ಪ್ರತ್ಯೇಕ ಕಾರ್ಯನಿರ್ವಹಕನು ದತ್ತಾಂಶ ನಿರ್ವಹಣೆ ವೃವ್ಯಾಸೀಯ ಅಡಿಯಲ್ಲಿ ಅದರ ಪ್ರಕಾರ್ಯಗಳನ್ನು ವೃವ್ಯಾಸೀಯ ಅನುಷ್ಠಾನಗೋಳಿಸಲು ಜವಾಬ್ದಾರರಾಗಿರುತ್ತದ್ದು. ತಾವಾಗ್ನಿ ಹಿತಾಸಕ್ತಿದಾರರ ಪ್ರತಿನಿಧಿಗಳು ದತ್ತಾಂಶ ನಿರ್ವಹಣೆ ಸಂಬಂಧದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಪ್ರತಿಯೊಬ್ಬ ಪ್ರತ್ಯೇಕ ಕಾರ್ಯನಿರ್ವಹಕನ ಪ್ರಕಾರ್ಯವನ್ನು ಕೂಡ ಅರ್ಥಿಗಳಿಗೆ ಮತ್ತು ಸ್ವಷ್ಟಪಡಿಸಬೇಕು; ಮತ್ತು ಅದರ ಪ್ರಕಾರ್ಯಗಳನ್ನು ಅನುಷ್ಠಾನಗೋಳಿಸಲು ಪ್ರತಿ ಅಂಥ ಪ್ರತ್ಯೇಕ ಕಾರ್ಯನಿರ್ವಹಕರ ಸಾಮಾನ್ಯಗಳನ್ನು ಹಳ್ಳಿಸಬೇಕು.
4. ಪ್ರತಿಯೊಬ್ಬ ಹಿತಾಸಕ್ತಿದಾರ ಪ್ರತಿನಿಧಿನಿಯು ಉತ್ತಮ ವಿಧಾನಗಳನ್ನು ಸುರೂಪಿಸುವ ಮತ್ತು ಪ್ರತ್ಯೇಕ ಕಾರ್ಯನಿರ್ವಹಕರ ಶಿಶ್ವಜಾರಗಳು ಮಿಶ್ನ್ ಮೊಣಕಾರಿಕೆಯನ್ನು ತೀರುಸುವ ದತ್ತಾಂಶ ನಿರ್ವಹಣೆ ಕಾರ್ಯತಂತ್ರಗಳನ್ನು (ಕಾರ್ಯತಂತ್ರದ ದಸ್ತಾವೇಚುಗಳು, ಶಿಶ್ವಜಾರಗಳು ಉತ್ತಮ ವಿಧಾನಗಳು ಮುಂತಾದವುಗಳನ್ನು ವಿನ್ಯಾಸಗೋಳಿಸಬಹುದಾದ) ಸ್ವೀಕರಿಸುತ್ತದ್ದು. ಈ ನೀತಿಯ ದತ್ತಾಂಶ ನಿರ್ವಹಣೆ ಕಾರ್ಯತಂತ್ರದ ಅವಶ್ಯಕ ಘಾಷಕಗಳಿಗೆ ಬಯ ಮುಖ್ಯ ಶಿಫಾರಸುಗಳನ್ನು ಹೊಂದಿರುತ್ತದೆ. ಮೊದಲನೆಯಾಗಿ, ಕಾರ್ಯತಂತ್ರವು, ದತ್ತಾಂಶ ಸಂಗ್ರಹಕೆಯನ್ನು ವೃವ್ಯಾಸೀಗೋಳಿಸಿ ದಾಖಲೆಯನ್ನು ಇಡುಪುಡಿ ಮತ್ತು ವೃವ್ಯಾಸೀಗೋಳಿಸುವುದು. ಎರಡನೆಯಾಗಿ, ಕಾರ್ಯತಂತ್ರವು ವಿವಿಧ ಹಿತಾಸಕ್ತಿದಾರರ ಹಿನ್ನೆ ಮಾಹಿತಿ ವಿನಿಮಯವನ್ನು ಸ್ವೀಕರಿಸಬೇಕು. ಮೂಲರನೆಯಾಗಿ, ಕಾರ್ಯತಂತ್ರವು, ಲಭ್ಯತೆ ಮತ್ತು ಬಹುರಿಗಣತ್ವವಿಷಯ ಮಾನದಂಡಗಳನ್ನು ರಚಿಸಬೇಕು. ಸಾಲ್ನೆಯಾಗಿ, ಕಾರ್ಯತಂತ್ರವು ದತ್ತಾಂಶ ನಿರ್ವಹಣೆ ವೃವ್ಯಾಸೀಯನ್ನು ಅನುಷ್ಠಾನಗೋಳಿಸಲು ಅದರ ಪ್ರತಿಯೊಬ್ಬ ಕಾರ್ಯನಿರ್ವಹಕರಿಗೆ ಅಗತ್ಯ ತರಬೇತಿಯನ್ನು ಮುಂಚೇಯೇ, ಒದಗಿಸಬೇಕು. ಇದನೆಯಾಗಿ, ಪ್ರತ್ಯೇಕ ಕಾರ್ಯನಿರ್ವಹಕರ ಮತ್ತು ಹಿತಾಸಕ್ತಿದಾರರ ಕಾರ್ಯನಿರ್ವಹಣೆಯನ್ನು ಮೌಲ್ಯೀಕರಿಸಲು ಮತ್ತು ಹೆಚ್ಚಿಸಲು ಮತ್ತು ಪ್ರಕಾರ್ಯಗಳನ್ನು ಮನರವತ್ತಾರ್ಥಕಲು ದತ್ತಾಂಶಕನ್ನು ವಿಶ್ಲೇಷಿಸಬೇಕು.

5. ದತ್ತಾಂಶ ಸಂಗ್ರಹಕೆ ಮತ್ತು ಸಂಯೋಜನೆ

5.1 ಹಿತಾಸಕ್ತಿದಾರ ಪ್ರತಿನಿಧಿಗಳು ದತ್ತಾಂಶ ಸಂಗ್ರಹ ಮಾಡುವ ಮತ್ತು ವ್ಯವಸ್ಥೆಗೊಳಿಸುವ ರೀತಿಯನ್ನು ವ್ಯವಸ್ಥೆಗೊಳಿಸುವುದು ಪ್ರಮುಖವಾಗಿದೆ. ದತ್ತಾಂಶ ಸಂಗ್ರಹಕೆ ಮತ್ತು ವ್ಯವಸ್ಥೆ ಕುರಿತು ಕಾರ್ಯತಂತ್ರವನ್ನು ರೂಪಿಸುವಲ್ಲಿ, ಪ್ರತಿಯೊಬ್ಬ ಹಿತಾಸಕ್ತಿದಾರ ಪ್ರತಿನಿಧಿಯು ಈ ಮುಂದಿನ ಅಂಶಗಳನ್ನು ಪರಿಗೊಳಿಸತಕ್ಕದ್ದು ಮತ್ತು ಒಳಗೊಂಡಿರತಕ್ಕದ್ದು:

5.1.1 ದತ್ತಾಂಶ ಸ್ವಜನೆ ಮತ್ತು ಸಂಗ್ರಹಕೆ: ಪ್ರತೀ ಹಿತಾಸಕ್ತಿದಾರ ಪ್ರತಿನಿಧಿಯು ತನ್ನ ಇಲಾಖೆಯೊಳಗೆ ದತ್ತಾಂಶದ ಬಗೆ ಮತ್ತು ವ್ಯಾಪ್ತಿಯನ್ನು ನಿರ್ದಿಷ್ಟಿಸಲು ದತ್ತಾಂಶ ಸ್ವಜನೆ ಪ್ರತೀಯೆಯನ್ನು ಕ್ರೀಗೊಳ್ಳಬೇಕು. ಮತ್ತು ಅದನ್ನು ಸಂಗ್ರಹಿಸಲು ಪ್ರತಿಯೊಬ್ಬ ಕಾರ್ಯನಿರ್ವಾಹಕರುಗಳು ಜವಾಬ್ದಾರರಾಗಿರತಕ್ಕದ್ದು. ಪ್ರತಿಯೊಬ್ಬ ಹಿತಾಸಕ್ತಿದಾರರ ಪ್ರತಿನಿಧಿಯು ತನಗೆ ಸಂಬಂಧಿಸಿದ ಅಧಿಕಾರವ್ಯಾಪ್ತಿಯಲ್ಲಿ ಮಾಹಿತಿಯ ಲಭ್ಯತೆ, ಪ್ರಮೇಶ ಮತ್ತು ವಿಶ್ವಾಸಾರ್ಥಕೆಯನ್ನು ಖಚಿತಪಡಿಸಲು ಸ್ವತಂತ್ರವಾಗಿ ಜವಾಬ್ದಾರ ಮತ್ತು ಹೆಸರ್ಗಾರನಾಗಿರುವನು. ಅದೇ ಮಹಿತಿಯನ್ನು ಇತರ ಹಿತಾಸಕ್ತಿದಾರರು ಹಂಚಿಕೊಳ್ಳಬಹುದು ಅಥವಾ ಸ್ವಜೀವಬಹುದು, ಉಳಿದ ಪ್ರತೀ ಹಿತಾಸಕ್ತಿದಾರ ಪ್ರತಿನಿಧಿಯು ತಮ್ಮ ಇಲಾಖೆ, ಕಚೇರಿಗೆ ಸಂಬಂಧಿಸಿದ ದತ್ತಾಂಶವನ್ನು ಸ್ವಜೀವಿಸಲು ಮತ್ತು ನಿರ್ವಹಿಸಲು ಜವಾಬ್ದಾರರಾಗಿರುವರು.

5.1.2 ವರ್ಗೀಕರಣ, ಸೂಚಿಕರಣ ಮತ್ತು ಲೇಖಣಿಗಳು: ದತ್ತಾಂಶ ನಿರ್ವಹಣಾ ಕಾರ್ಯತಂತ್ರವು, ದತ್ತಾಂಶದ ವರ್ಗೀಕರಣ, ಸೂಚ್ಯಂಕ ಮತ್ತು ಚೀಟಿ ಅಂಟಿಸಲು ಅದನ್ನು ಮತ್ತು ಸುಲಭವಾಗಿ ವ್ಯಾಪಕಗೊಳಿಸಲು ಮತ್ತು ಪ್ರಮೇಶವಕಾಶ ಕಲ್ಪಿಸಲು ಅನ್ಯತಮ ವಿಧಾನಗಳನ್ನು ಒಳಗೊಂಡಿರಬೇಕು. ಅಧಿಕಾರಿಗಳಿಗೆ, ವರ್ಗೀಕರಣ, ಸೂಚ್ಯಂಕ ಮತ್ತು ಚೀಟಿ ಅಂಟಿಸುವ ವ್ಯವಸ್ಥೆಯ ಅರಿವು ಇರಬೇಕು, ವರ್ಗೀಕರಿಸುವುದಕ್ಕೆ ಮತ್ತು ದಾವಿಲೆಯನ್ನು ಇಡುವುದಕ್ಕೆ ಇವರು ಜವಾಬ್ದಾರರಾಗಿರುವರು.

5.1.3 ಮಂಂಗತತೆ ಮತ್ತು ವರದಿ ಮಾಡುವಿಕೆ: ದತ್ತಾಂಶ ಸಂಗ್ರಹಕೆ ಮತ್ತು ಒಟ್ಟಗೊಡಿಸುವಿಕೆಯು ಮಂಂಗತವಾಗಿರಬೇಕು ಮತ್ತು ನಿರಂತರ ಪ್ರತೀಯೆಯಾಗಿರಬೇಕು. ಕಾರ್ಯತಂತ್ರವು, ವಿಧಾನಗಳನ್ನು ತಡೆಗಟ್ಟಲು,

ನಿರ್ವಹಿಸಲು ಮತ್ತು ನಿರ್ದಯಿಸಲು ನೀತಿಯ ದ್ವಾರಾ ಕ್ಷೇತ್ರಗಳನ್ನು ಮಾರ್ಪಡಿಸಲು ಮಾನದಂಡಗಳನ್ನು ಗೊತ್ತುಪಡಿಸಬೇಕು. ಕಾರ್ಯತಂತ್ರವು, ಉದ್ದೇಶಗಳೀಲ, ಸಂಗ್ರಹಕೆ ಮತ್ತು ಒಟ್ಟಗೂಡಿಸುವಿಕೆಯನ್ನು ವಿಚಿತ್ರಪಡಿಸಲು, ವರದಿಯ ಆವರ್ತನೆಯನ್ನು ಸಹ ಗೊತ್ತುಪಡಿಸಬೇಕು.

**5.1.4 ನಿರ್ವಿರತೆ, ವಿಶ್ವಾಸಾರ್ಥಕತೆ ಮತ್ತು ಗುಣಮಟ್ಟ:** ಸಂಗ್ರಹಿಸಿರಾದ ದತ್ತಾಂಶವು ನಿರ್ವಿರತಾಗಿದೆ ಮತ್ತು ವಿಶ್ವಾಸಾರ್ಥಕವಾಗಿದೆ ಎಂದು ವಿಚಿತ್ರಪಡಿಸಲು ಸತ್ಯವನೆಯ ಪ್ರಮಾಣಗಳನ್ನು ಕಾರ್ಯತಂತ್ರವು ನಿರೂಪಿಸಬೇಕು. ಅಲ್ಲದೇ ನಿರ್ವಾಣಗೊಂಡ ಸಮಯದಿಂದ ಅದರ ವಿಲೇಯ ಸಮಂಬಿದವರೆಗೆ ದತ್ತಾಂಶದ ಇರುವಿಕೆಯ ಆವರ್ತನೆಯನ್ನು ನಿಯಂತ್ರಿಸಲು ಕಾರ್ಯವಿಧಾನಗಳು ಪ್ರಕ್ರಿಯೆಗಳನ್ನು ದೃಢಪಡಿಸಬೇಕು.

## 6. ಮಾಹಿತಿ ವಿನಿಮಯ

**6.1. ದತ್ತಾಂಶ ನಿರ್ವಹಣೆ ವ್ಯವಸ್ಥೆಯು,** ಹಿತಾಸ್ತಕ್ತಾರರ ಹಡುವೆ ಮಾಹಿತಿ ವಿನಿಮಯ ಮಾಡುವ ರೀತಿಯನ್ನು ಹಾಡ ಪ್ರಮಾಣೀಕರಿಸಬೇಕು. ಸರ್ಕಾರದ ವಿವಾದಗಳಲ್ಲಿ ಅಂತರ್-ಕಾರ್ಯನಿರ್ವಾಹಕ ಸಮಸ್ಯೆಯೆಯ ಒಂದು ದೋಡ್ಡ ಭಾಗವಾಗಿರುವುದರಿಂದ, ಪ್ರಮಾಣೀಕರಿಸುವ ಮಾಹಿತಿ ವಿನಿಮಯವು ಸರಾಗವಾದ ಸಮಸ್ಯೆಗೆ ಉಪಯುಕ್ತವಾಗಿದೆ. ಮಾಹಿತಿ ವಿನಿಮಯವನ್ನು ತಿಳಿಸುವಾಗ ದತ್ತಾಂಶ ನಿರ್ವಹಣೆ ಕಾರ್ಯತಂತ್ರವು ಈ ಮುಂದಿನ ಅಂಶಗಳನ್ನು ಪರಿಗೊಂಡಬೇಕು;

**6.1.1. ಅಸ್ತ್ರಾದಲ್ಲಿರುವ ವಿನಿಮಯ ನೀತಿಗಳ ಜೋಡಣೆ:** ಹಿತಾಸ್ತಕ್ತಾರ ಪ್ರತಿನಿಧಿಗಳು ಮತ್ತು ಪ್ರತ್ಯೇಕ ಕಾರ್ಯನಿರ್ವಾಹಕರು ತಮ್ಮ ಭಾತ್ತವನ್ನು ಮತ್ತು ಅವರನ್ನು ಹೇಗೆ ಇರಿರುಂದಿಗೆ ಸಮಸ್ಯೆಗೊಳಿಸಬೇಕು ಎಂಬುದನ್ನು ನಿರ್ಧರಿಸಲು ಅಸ್ತ್ರಾದಲ್ಲಿರುವ ನಿಯಂತ್ರಣೆಯನ್ನು (ಪರಿಸ್ಥಿತಿಯ ಅಳಿಯಲ್ಲಿ ರೂಪಿಸಲಾದ) ಅನ್ವಯಿಸಬಹುದಾಗಿದೆ. ದತ್ತಾಂಶ ನಿರ್ವಹಣೆ ಕಾರ್ಯತಂತ್ರವು ಅಸ್ತ್ರಾದಲ್ಲಿರುವ ನೀತಿ ಮತ್ತು ಪ್ರಕ್ರಿಯೆಯ ಪ್ರತ್ಯೇಕ ಕಾರ್ಯನಿರ್ವಾಹಕರ ಪ್ರತ್ಯೇಕಿಂದಿಗೆ ಮಾಹಿತಿ ವಿನಿಮಯ ಕಾರ್ಯತಂತ್ರವನ್ನು ಸರಿಹೀಯವಾಗಿ ಪ್ರತಿಬಿಂಬಿಸಬೇಕು.

**6.1.2. ಅಷಾಯ ನಿರ್ವಹಣೆ ವ್ಯವಸ್ಥೆಯ ಉಪಯೋಗ:** ಕೆಲಸದ ಹರಿವನ್ನು ಆಧ್ಯಾತ್ಮಿಕಾಂಶವು ಮತ್ತು ನಿರ್ಧರಿಸಲು ಅಷಾಯ ನಿರ್ವಹಣೆ ಪದ್ಧತಿಗಳು ಉಪಯುಕ್ತವಾಗಿವೆ. ಕಾರ್ಯತಂತ್ರವು, ಅಷಾಯ ನಿರ್ವಹಣೆ ಪದ್ಧತಿಯನ್ನು ಕೆಲಸದ ಹರಿಯಿರುವೆಂದೇ ಮತ್ತು

ಮಾಹಿತಿ ವಿನಿಮಯಕ್ಕೆ ಮಾರ್ಗದರ್ಶನ ನೀಡಲು ಹೇಗೆ ಒಳಕೊಂಡಿರುವ ವಿನಿಮಯಕ್ಕೆ ಮತ್ತು ದಾವಿಲೀಕರಣ: ಪ್ರತಿಯೊಬ್ಬ ಕಾರ್ಯನಿರ್ವಾಹಕರ ಸದಸ್ಯ, ವಿಶೇಷವಾಗಿ ಅಧಿಕೃದಲ್ಲಿರುವ ನಿಯಮಗಳು ಸಾಕಷಿಗಳಿರುವುದ್ದೀರುವುದ್ದಿಗೆ, ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಸ್ಥಾಪಿಸಲು ಮೂಲ ಅಳ್ಳತ್ತಮ ವಿಧಾನದ ದಾಖಲೆಯಾಗಳನ್ನು ರೂಪಿಸಲು ಇದು ಉಪಯೋಗಿಸಲಿದೆ. ಅಲ್ಲರೇ, ಮಾಹಿತಿ ವಿನಿಮಯದ ಸ್ಥಾಪಿತ್ಯನ್ನು ದಾವಿಲು ಮಾಡಬೇಕು. ಉದಾಹರಣೆಗೆ, ನಿಶ್ಚಿತ ಕಡತವು ಯಾರ ಸ್ಥಾಫೀನದಲ್ಲಿರುವ ಮತ್ತು ಯಾವ ಪ್ರಕ್ರಿಯೆ ಕಾರ್ಯನಿರ್ವಾಹಕರು ಅದರ ಬಗ್ಗೆ ಕೂಡ ಮಾಡಿರುವರೂ ಎಂಬುದನ್ನು ದಾಖಿಲೆಯೂ ಸೂಚಿಸಬೇಕು.

### 6.1.3. ಮಾಹಿತಿ ವಿನಿಮಯದ ಗುರುತಿಸುವಿಕೆ ಮತ್ತು ದಾವಿಲೀಕರಣ: ಪ್ರತಿಯೊಬ್ಬ

ಕಾರ್ಯನಿರ್ವಾಹಕರ ಸದಸ್ಯ, ವಿಶೇಷವಾಗಿ ಅಧಿಕೃದಲ್ಲಿರುವ ನಿಯಮಗಳು ಸಾಕಷಿಗಳಿರುವುದ್ದೀರುವುದ್ದಿಗೆ, ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಸ್ಥಾಪಿಸಲು ಮೂಲ ಅಳ್ಳತ್ತಮ ವಿಧಾನದ ದಾಖಲೆಯಾಗಳನ್ನು ರೂಪಿಸಲು ಇದು ಉಪಯೋಗಿಸಲಿದೆ. ಅಲ್ಲರೇ, ಮಾಹಿತಿ ವಿನಿಮಯದ ಸ್ಥಾಪಿತ್ಯನ್ನು ದಾವಿಲು ಮಾಡಬೇಕು. ಉದಾಹರಣೆಗೆ, ನಿಶ್ಚಿತ ಕಡತವು ಯಾರ ಸ್ಥಾಫೀನದಲ್ಲಿರುವ ಮತ್ತು ಯಾವ ಪ್ರಕ್ರಿಯೆ ಕಾರ್ಯನಿರ್ವಾಹಕರು ಅದರ ಬಗ್ಗೆ ಕೂಡ ಮಾಡಿರುವರೂ ಎಂಬುದನ್ನು ದಾಖಿಲೆಯೂ ಸೂಚಿಸಬೇಕು.

## 7. ಮಾಹಿತಿ ಲಭ್ಯತೆ ಮತ್ತು ಒಳಿರಂಗಪಡಿಸುವಿಕೆ

7.1 ದಾಖಲೆ ನಿರ್ವಹಣೆ ಕಾರ್ಯತಂತ್ರವು ಮಾಹಿತಿಯನ್ನು ಯಾರು ಮತ್ತು ಹೇಗೆ ಪಡೆದುಕೊಳ್ಳುವರು ಮತ್ತು ಒಳಿರಂಗಪಡಿಸುವರು ಎಂಬುದನ್ನು ನಿರ್ಧರಿಸುವ ಮಾನವಂಡಗಳನ್ನು ನಿರೂಪಿಸಬೇಕು. ಮಾಹಿತಿಯ ಲಭ್ಯತೆ ಮತ್ತು ಒಳಿರಂಗಪಡಿಸುವಿಕೆ ಮಾನವಂಡಗಳನ್ನು ರೂಪಿಸುವಾಗ ಈ ಮುಂದಿನ ಅಂಶಗಳು ಅವಶ್ಯಕ ಪರಿಗಣನೆಗಳಾಗಿರುತ್ತವೆ.

7.1.1 ಸುಲಭ ಲಭ್ಯತೆ: ಕ್ಷಿಷ್ಟಕರವಾದ ಅಧಿಕಾರಿತಾಹಿಯ ಪ್ರಕ್ರಿಯೆಯಲ್ಲಿದೆ, ಮಾಹಿತಿಯ (ನಿರ್ದಿಷ್ಟಮಾರ್ಗ ನಿರ್ವಹಣೆ ಮಾಹಿತಿ) ಕಂಬಂಧವಚ್ಚ ಪ್ರತಿಯೊಬ್ಬ ಕಾರ್ಯನಿರ್ವಾಹಕರಿಗೆ ಸುಲಭವಾಗುವುದನ್ನು ಕಾರ್ಯತಂತ್ರವು ಖಚಿತಪಡಿಕಬೇಕು. ಇದನ್ನು ಮಾಡಲು, ಪ್ರಕ್ರಿಯೆಗಳನ್ನು ಮುಖ್ಯವಾಹಿನಿಗೆ ತರಲು ಮತ್ತು ಮಾಹಿತಿಯನ್ನು ಸಂಯೋಜಿಸಲು ತಂತ್ರಜ್ಞಾನದ ಒಳಕೊಂಡಿರುವ ಸಹ ಇದು ಪರಿಗಣಿಸಬೇಕು.

7.1.2 ರುಹುವಾತು ಪತ್ರ ಮತ್ತು ಅಧಿಕಾರ ಪತ್ರ: ಕಾರ್ಯತಂತ್ರವು, ಸಂಬಂಧವಚ್ಚ ಮಾಹಿತಿಯನ್ನು ಲಭ್ಯಗೊಳಿಸಲು ಅಧಿಕೃತಗೊಂಡವರಿಗೆ ಮಾತ್ರ ಅದನ್ನು ಲಭ್ಯಗೊಳಿಸಲು ಸಾಧ್ಯವಿದೆ ಎಂಬುದನ್ನು ಖಚಿತಪಡಿಸುವ ಮೂಲಕ, ರುಹುವಾತು ಪತ್ರ ನಿರ್ವಹಣೆಯನ್ನು ಮತ್ತು ಅಧಿಕಾರ ಪತ್ರದ ಪ್ರಕ್ರಿಯೆಯನ್ನು ಸಹ ಸೇರಿಸಬೇಕು.

7.1.3. ಒಳಿರಂಗಪಡಿಸುವಿಕೆ, ಗೌಪ್ಯತೆ ಮತ್ತು ಭಾಪ್ಯತೆ: ಕಾರ್ಯತಂತ್ರವು, ಕಾನೂನಿನ ಮೂಲಕ ಒಳಿರಂಗಪಡಿಸಬಹುದೆಂದು ಮತ್ತು ಮಾಹಿತಿಯ ವಿಶೇಷಾಧಿಕಾರ ಮತ್ತು ರಹಸ್ಯವಾದುದು ಎಂದು ಮಾಹಿತಿಯನ್ನು ಗುರುತಿಸುವುದರ ಬಗ್ಗೆನ

ಮಾರ್ಗಸೂಚಿಯನ್ನು ಒದಗಿಸಬೇಕು. ಈ ಒಂದಂಗಪಡಿತುವಿಕೆ ಪ್ರಮಾಣಕಗಳು ದತ್ತಾಂಶ  
ನಿರ್ವಹಣೆ ವ್ಯವಸ್ಥೆಗೆ ಮಾರ್ಗದರ್ಶನ ನೀಡಲಿಲ್ಲ. ಪ್ರಮಾಣಿಕಗಳನ್ನು  
ನಿರೂಪಿಸುವಲ್ಲಿ, ಸಂಬಂಧಪಟ್ಟ ಪಕ್ಷಕಾರರ ಖಾಸಗಿ ವ್ಯವಹಾರಗಳನ್ನು, ಮತ್ತು  
ಘಾಷಿತಿಯ ಭದ್ರತೆಯನ್ನು ಮತ್ತು ವ್ಯವಸ್ಥೆಯನ್ನು ಪರಿಗಣಿಸಬೇಕು ಮತ್ತು  
ಸಂರಕ್ಷಿಸಬೇಕು.

8. ಕಾರ್ಯನಿರ್ವಹಕರ ತರಬೇತಿ ಮತ್ತು ಅವರ ಸಾಮರ್ಥ್ಯಗಳನ್ನು ಹೆಚ್ಚಿಸುವುದು  
ಪ್ರತ್ಯೇಕ ಕಾರ್ಯನಿರ್ವಹಕರೂ ಸಹ ದತ್ತಾಂಶ ನಿರ್ವಹಣೆ ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು  
ಅನುಷ್ಠಾನಗೊಳಿಸಲು ಜವಾಬ್ದಾರರಾಗಿರುವುದರಿಂದ, ಕಾರ್ಯತಂತ್ರವೇ, ವ್ಯವಸ್ಥೆ ಮತ್ತು ಅದರ  
ಪ್ರಕಾರ್ಯಗಳೊಂದಿಗೆ ತಮ್ಮ ಅನ್ವಯಿಸುತ್ತೇಯನ್ನು ಹೆಚ್ಚಿಸಿಕೊಳ್ಳಲು ಪ್ರತ್ಯೇಕ ಕಾರ್ಯನಿರ್ವಹಕರಿಗೆ  
ಖಾಸಪ್ರತಿ ರೀತಿನ ಉದ್ದೇಶವೀರಿಸಬೇಕು. ಅಲ್ಲದೆ, ಹೀಗಾಗ್ಗೆ ಪ್ರತ್ಯೇಕ ಕಾರ್ಯನಿರ್ವಹಕರು ಪ್ರತ್ಯೇಕ  
ಕಾರ್ಯನಿರ್ವಹಕರು ತಮ್ಮ ಪ್ರಕಾರ್ಯಗಳನ್ನು ನೇರವೇರಿಸಲು ಸಮರ್ಥರಾಗಿರುವರು ಎಂದು  
ಖಚಿತಪಡಿಸಿಕೊಳ್ಳಲು ಆಗತ್ಯ ವ್ಯಾಲಭೂತ ಸೌಕರ್ಯದ ಸೌಲಭ್ಯಗಳನ್ನು ಸಹ ಒದಗಿಸಬೇಕು.  
ಹಾಗೆ ಮಾಡುವಾಗ ಹೀಗಾಗ್ಗೆ ಪ್ರತ್ಯೇಕ ಕಾರ್ಯನಿರ್ವಹಕರ ಹೀಗೆ ಯಾವುದೇ  
ಅವಾಸ್ತವಿಕ ಕೆಲಸದ ಹೋರೆಯ ಭಾರಗಳನ್ನು ಹೊರಿಸಿಲ್ಲವಂದು ಖಚಿತಪಡಿಸಬೇಕು.
9. ಕಾರ್ಯನಿರ್ವಹಕರೆಂದು ಮೌಲ್ಯಮಾಪನ ಮತ್ತು ಮನರೋಪರಿಶೀಲನೆ ದತ್ತಾಂಶ ವಿಶೇಷಗಳೆಂದು

- 9.1 ಪ್ರತ್ಯೇಕ ಹೀಗಾಗ್ಗೆ ಮಾಡಿದಾರನು ವ್ಯವಸ್ಥಾಪನಾಗಿ ಮತ್ತು ವ್ಯಾಖ್ಯಾನಿಕವಾಗಿ ಸಂಗ್ರಹಿಸಲಾದ  
ದತ್ತಾಂಶವನ್ನು ವಿಶೇಷಿಸಬೇಕು ಮತ್ತು ವ್ಯಾಖ್ಯಾನಿಸಬೇಕು. ಹೀಗಾಗ್ಗೆ ಪ್ರತ್ಯೇಕ ಕಾರ್ಯಕರ್ತರು ಕಾರ್ಯನಿರ್ವಹಣೆಯನ್ನು  
ಮೌಲ್ಯಮಾಪನ ಮಾಡಲು ಮತ್ತು ಅವುಗಳ ಕಾರ್ಯಗಳನ್ನು ಪರಿಶೀಲಿಸುವುದಕ್ಕೆ ನೋಕರರ  
ದತ್ತಾಂಶ ವಿಶೇಷಜ್ಞತೆಯನ್ನು ಪ್ರಯೋಜನಕಾರಿಯಾಗಿ ಉಪಯೋಗಿಸಬಹುದು.  
ಉದಾಹರಣೆಗಾಗಿ, ಒಂದು ಶಾಲಾವಿಷಯ ತನ್ನ ಸ್ಕೂಲ ನೋಕರನ ವಿರುದ್ಧ ಕಲಾರೂ  
ಪ್ರಕರಣಗಳನ್ನು ಹೊಡಿಸುವುದ್ದಲ್ಲಿ, ವಿಶೇಷಜ್ಞತೆಯ ಆಧಾರದ ಮೇಲೆ ಕಾರಣವು ನಾಯಕತ್ವದಲ್ಲಿ  
ಕೊರತೆಯನ್ನು ಸೂಚಿಸುತ್ತದೆ ಮತ್ತು ಎಡಿಕರ್ ಅವಕಾಶಗಳನ್ನು ಸಹ ಕಲ್ಪಿಸುತ್ತದೆ.  
ಇಲಾಖೆಯು, ಪ್ರತ್ಯೇಕಿಸುತ್ತಿರುವ ವರಿಗಳನ್ನು ನಿರಂತರ  
ಪರಮಾದೇಶಕ್ಕೆ ಪಟ್ಟಿಸುತ್ತದೆ, ವಿಶೇಷಜ್ಞತೆಯು ಇಲಾಖೆಯ ಅಧಿಕಾರಿಗಳು

ನಾಗರಿಕರನ್ನು ಕುರಿತು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನೀರ್ಲಕ್ಷ್ಯ  
ವಹಿಸುತ್ತಿದ್ದರೆಂಬುದನ್ನು ಬಹಿರಂಗಪಡಿಸಬಹುದು. ಇಲಾಖೆಯ ಶಾಸನಬಧ್ಯ  
ಕರ್ತವ್ಯಗಳನ್ನು ತ್ರೈಂಬಕ ಮತ್ತು ಭೂರಿತಾಗಿ ನಿರ್ವಹಿಸಲಾಗಿದೆ ಎಂಬುದನ್ನು  
ಖಚಿತಪಡಿಸಿಕೊಳ್ಳಲುವುದಕ್ಕೆ ಪರಿಪಾಠ ಕ್ರಮಗಳಿಗೆ ಅಧ್ಯಾತ್ಮ ನೀಡಬಹುದು.ಬಹುಸಿಂದನಾ  
ಅಧೀಕ್ಷಗಳನ್ನು, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಆಂತರಿಕ ವಿಭಾರಣೆಗೆ  
ಅಗ್ರಹಾಗಿದ ತಾರತಮ್ಯತೆ ಮತ್ತು ಕರ್ತವ್ಯ ಲೋಪಕ್ಕೆ ಕಾರಣವಾಗಬಹುದು.

- 9.2 ಒಬ್ಬ ಕಾನೂನು ಅಧಿಕಾರಿಗೆ, ಪ್ರತ್ಯೇಕವಾಗಿ ನಿರ್ವಹಿಸಬೇಕಾದ ಒಂದೇ ಪ್ರಕರಣಗಳ ಸಂಖ್ಯೆ  
ಮತ್ತು ವಿವರಗಳು, ನಿರ್ದಿಷ್ಟ ಅವಧಿಯಲ್ಲಿ ಸದ್ಯಪಡಿಸಲಾದ ಮತ್ತು ಸಲ್ಲಿಸಲಾದ ಕರಜು  
ವಾದ ಪ್ರತಿಪಾದದ ಪತ್ರಗಳ ಸಂಖ್ಯೆ, ನಿಗದಿಪಡಿಸಲಾದ ಅವಧಿಯಲ್ಲಿ  
ವರಿಣಾಮಾರಿಯಾದ ಮತ್ತು ವರಿಣಾಮಾರಿಯಲ್ಲಿದೆ. ಹಾಜರಾತಿ,  
ಮುಂದೂಡುವಿಕೆಗಳು, ಪ್ರಕರಣ ವಿಲೇವಾರಿ ಇತ್ಯಾದಿಗಳನ್ನು ಪತ್ತ ವಚ್ಚಿಸುವುದು  
ಸೂಕ್ತವಾಗಿರುತ್ತದೆ. ದತ್ತಾಂಶದ ವಿಶ್ಲೇಷಣೆಯು, ಕೆಲಸದ ಹೊರೆಯ ಅನುಮತೋಲನ  
ಅಥವಾ ಇಲಾಖೆಯಿಂದ ಅಥವಾ ನೀರವಿನಿಂದಾಗಿ ಮುಂದೂಡಿಕೆಗಳನ್ನು ಕೋರಿದೆ  
ಎಂದು ಬಹಿರಂಗಪಡಿಸಬಹುದು. ದತ್ತಾಂಶದ ಅಧಾರದ ಹೇಳೆ ಕಾರಣಗಳನ್ನು ಕಂಡು  
ಹಿಡಿಯಲ್ಪದು, ಸಮಸ್ಯೆಗಳನ್ನು ಸರಿಪಡಿಸುವ ಕ್ರಮಗಳನ್ನು ರೂಪಿಸುವಲ್ಲಿ  
ಪ್ರಯೋಜನಕಾರಿಯಾಗಿದೆ. ಅಂತಹ ವಿಶ್ಲೇಷಣೆ ಮತ್ತು ಕಾರ್ಯನಿರ್ವಹಣೆಯ  
ಹೊಲ್ಯೂಪಾಪನಗಳ ದತ್ತಾಂಶವನ್ನು ಪ್ರಯೋಜನಕಾರಿಯನ್ನಾಗಿ ಮಾಡಿದೆ. ಅದ್ದರಿಂದ,  
ಅಯಃ್ವಯ ಯೋಜನೆಗಳು ಮತ್ತು ಹಂಚಿಕೆ, ಕೆಲಸದ ಹಂಚಿಕೆ ಮತ್ತು ಕಾರ್ಯ ಹರಿವು  
ನಿರ್ವಹಣೆಯನ್ನು ಸಮರ್ಥಿಸುವಲ್ಲಿ ಸಾಧನವಾಗಿದೆ.

10. ದತ್ತಾಂಶ ನಿರ್ವಹಣೆಯ ಪ್ರಾಮುಖ್ಯತೆ ಮತ್ತು ಕಾರ್ಯನಿರ್ವಹಣೆಯ ವ್ಯವಸ್ಥೆಗಳನ್ನು  
ಸ್ಥಾಪಿಸುವ ನಿಷ್ಟನಲ್ಲಿ ಈ ನೀತಿಯು ಸ್ವಷ್ಟವಾಗಿದೆ. ದತ್ತಾಂಶ ನಿರ್ವಹಣೆಯೊಂದಿಗೆ  
ಕಾರ್ಯನಿರ್ವಹಣೆ, ಹೊಕ್ಕೊರಿಕೆ ಮತ್ತು ಜವಾಬ್ದಾರಿಯ ಮಾನದಂಡಗಳನ್ನು ಸಾಧಿಸಲು,  
ತಂತ್ರಜ್ಞಾನದ ಒಳಕೆಯು ಸಮಗ್ರ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿದೆ. ದತ್ತಾಂಶ ಮತ್ತು  
ಕಾರ್ಯದ ಹರಿವು ನಿರ್ವಹಣೆಗೆ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂಬುದನ್ನು  
ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

## ಅಧ್ಯಾಯ -V

### ತಂತ್ರಜ್ಞಾನದ ಬಳಕೆ

#### 1. ತಂತ್ರಜ್ಞಾನದ ಬಳಕೆಯ ಅಗತ್ಯತೆ

- 1.1. ಈ ನೀತಿಯು, ಈ ಹಿಂದಿನ ಅಧ್ಯಾಯಗಳಲ್ಲಿ, ದತ್ತಾಂಶ ನಿರ್ವಹಣೆ ಮತ್ತು ಸುಗಮ ಕೆಲಸ ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ಒಪ್ಪಿದ್ದಿದೆ. ಈ ಅಧ್ಯಾಯವು ದತ್ತಾಂಶ ಮತ್ತು ಸುಗಮ ಕೆಲಸ ನಿರ್ವಹಣೆಗೆ ತಂತ್ರಜ್ಞಾನದ ಬಳಕೆಯನ್ನು ಶಿಫಾರಸು ಮಾಡುತ್ತದೆ. ಪ್ರಸ್ತುತದಲ್ಲಿ ಪ್ರತಿಯೊಬ್ಬ ಹಿತಾಸಕ್ತಿದಾರನು ಮಾಹಿತಿಯನ್ನು ಹೇಳಿನಂಥ ತೊಟ್ಟಿ ಅಥವಾ ಪಟ್ಟಿಗಳಲ್ಲಿ ಸಂಗ್ರಹಿಸಿದೆವುದು ಮತ್ತು ಅದನ್ನು ತಾತ್ಪೂರ್ವಿಕವಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಸಾಷ್ಟಾನ್ಯ ವಿದ್ಯಾಮಾನವಾಗಿದೆ. ಹೀಗೆ ಮಾಡುವುದು, ಆದರಲ್ಲಿ ಏಕೇಷವಾಗಿ ಹಿತಾಸಕ್ತಿದಾರರುಗಳ ನಡುವೆ ಪ್ರತಿಯೊಂದು ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರುವುದು ಮತ್ತು ಅದನ್ನು ಒದಗಿಸಿವುದು ಇದರ ನಡುವೆ ಪರಸ್ಪರ ಸಹಕಾರದ ಕೌರಕ ಉಂಟಾಗಿ ವಿಳಂಬಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಇಂಥ ಶೋಂದರೆಗಳನ್ನು ವಿವಾರಿಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆ ಮತ್ತು ದತ್ತಾಂಶ ನಿರ್ವಹಣೆ ವೃವ್ಯಾಸಗಳನ್ನು ಏಕೇಕ್ರತಗೊಳಿಸುವುದು, ಕೇಂದ್ರಿಕ್ರತಗೊಳಿಸುವುದು ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕೆ ಮೂರಕವಾಗಿ ಹಿತಾಸಕ್ತಿದಾರರುಗಳ ದ್ವಾರಾ ನಿರ್ವಹಣೆಗೊಳಿಸಿದ ತ್ವರಿತ ಮತ್ತು ಸರಳ ಕಾರ್ಯವಿಧಾನವನ್ನು ದಾಖಿಸಿವುದು ಸಹ ಬಹಳ ಮುಖ್ಯವಾದ ಕೆಲಸವಾಗಿದೆ. ಇಂಥ ಒಂದು ವೃವ್ಯಾಸಯನ್ನು ಕಾರ್ಯದಾರಿಸಿಕೊಂಡು ತರುವುದಕ್ಕಿಂತ ತಂತ್ರಜ್ಞಾನದ ಬಳಕೆಯು ಪರಿಣಾಮಕಾರಿ ದತ್ತಾಂಶ ನಿರ್ವಹಣೆ ಮತ್ತು ಸಂಪರ್ಕ ವೃವ್ಯಾಸಗಳನ್ನು ಜಾರಿಗೊಳಿಸುವುದಕ್ಕೆ ಪ್ರಮುಖ ಪಾಠ್ಯವಹಿಸುತ್ತದೆ.
- 1.2. ಈ ಟುರಿತು ಹಿತಾಸಕ್ತಿದಾರರುಗಳೊಂದಿಗೆ ಸಮಾಲೋಚಿಸಿದ್ದು, ಈ ಪೇಳಿ ಸರ್ಕಾರದ ವಿವಾದಗಳಲ್ಲಿ ದತ್ತಾಂಶ ನಿರ್ವಹಣೆಗೆ ಅಥವಾ ಸುಗಮ ಕೆಲಸ ನಿರ್ವಹಣೆಗೆ ತಂತ್ರಜ್ಞಾನದ ಬಳಕೆಯು ಕ್ರಮುಖದ್ವಾರಾಗಿಲ್ಲದ್ದಿರುವುದು ಕಂತುಬಂದಿರುತ್ತದೆ. ಹಿತಾಸಕ್ತಿದಾರರುಗಳು ಅಂತರಿಕವಾಗಿ ಮೊಕದ್ದಮೆ ನಿರ್ವಹಣೆಗೆ ಅಥವಾ ಸುಳವು/ಕಾಡು ಪತ್ತೆ ಪ್ರಕರಣಗಳ ಪ್ರಗತಿಗೆ ಬಳಕೆ ಮಾಡಬಹುದಾದ ಏಕೇಕ್ರತ ಮತ್ತು ಕೇಂದ್ರಿಕ್ರತವಾದ ದತ್ತಾಂಶ, ವೇದಿಕೆ ಅಥವಾ ಪರಸ್ಪರ ಸಂಪರ್ಕವೃವ್ಯಾಸ ಇರುವುದಿಲ್ಲ. ಮುಂದುವರಿದು, ಕಡತಗಳ ಜಲನವಲನ, ಇಷ್ಟಗಳ ಅನುಮೋದನೆ, ಪರಿ ನೀಡುವುದು ಮತ್ತು ಹಿತಾಸಕ್ತಿದಾರರುಗಳ ನಡುವೆಸಂಪ್ರದಾಯಕ ಸಂಪರ್ಕ ವೃವ್ಯಾಸಯು ಈಗಲೂ ಕೂಡ ಕಾಗದ ಬಳಕೆಯ ರೂಪರ್ಥಿದೆ ಮತ್ತು ಇದರ

ದ್ವಿಪ್ರತಿ ಮಾಡಿಸುವ ವ್ಯವಸ್ಥೆಗೆ ಒಳಪಟ್ಟಿದೆ. ಇದರ ಜೊತೆಗೆ, ಉಭ್ಯವಿರುವ ದತ್ತಾಂಶವನ್ನು ಗುರುತುಮಾಡುವುದು ಮತ್ತು ಅದಕ್ಕೆ ಸಂಪೂರ್ಣವಾಗಿ ನೀಡುವುದು ಅರ್ಹಜ್ಞವಾಗಿರುವ ಕಾರಣದಿಂದಾಗಿ, ಹಿತಾಸಕ್ತಿದಾರರುಗಳು ಅಂತಿಮಾಂಶಗಳನ್ನು ಸಿದ್ಧಿಸುವುದಕ್ಕೆ ಅಥವಾ ಕಾರ್ಯಕ್ರಾಫ್ಟನೆಯನ್ನು ನಿರ್ದರ್ಶಿಸುವುದಕ್ಕೆ ಅಂಥ ದತ್ತಾಂಶದಿಂದ ಅನುಕೂಲ ಪಡೆಯುವುದಕ್ಕೆ ಅಸಮರ್ಪಳಿಗಾಗಿಯಲ್ಲ. ಹಿತಾಸಕ್ತಿದಾರರುಗಳಿಂದ ತಂತ್ರಜ್ಞಾನದ ಯಾವುದೇ ಬಳಕೆಯು ಕೇವಲ ಪ್ರಾಸಂಗಿಕವಾಗಿದೆ. ಆದುದರಿಂದ, ಸರ್ಕಾರದ ವ್ಯಾಜ್ಯಗಳನ್ನು ನಡೆಸಲು ಹಿತಾಸಕ್ತಿದಾರರು ತಂತ್ರಜ್ಞಾನವನ್ನು ಬಳಸುವುದಕ್ಕಾಗಿ ಒಂದು ಉತ್ತಮವಾದ ಪ್ರಾಪರೇಷನ್‌ಗಳ ಕಾರ್ಯಕ್ರಾಫ್ಟನ್ನು ಒದಗಿಸುವ ಪರಿಣಾಮಕಾರಿಯಾದ ತಾಂತ್ರಿಕ ಮೂಲ ಸೌಕರ್ಯವನ್ನು ಯೋಜಿಸುವುದಕ್ಕೆ ಮತ್ತು ಅದನ್ನು ಸಾಕಾರಗೊಳಿಸುವುದಕ್ಕೆ ಅರ್ಥಮಾರ್ಜನ್‌/ಮಹತ್ವದ ಕ್ರಮಗಳು ಅಗತ್ಯವಾಗಿರುತ್ತವೆ.

1.3. ಈ ನೀತಿಯು ಹಿತಾಸಕ್ತಿದಾರರುಗಳು ತಂತ್ರಜ್ಞಾನವನ್ನು ಬಳಸುವುದಕ್ಕೆ ಸಂಬಂಧಿಸಿದರೆ ಈ ಕೆಳಕಂಡ ಕಿಫಾರಸುಗಳನ್ನು ಮಾಡುತ್ತದೆ:

- 1.3.1. ಉತ್ತಮವಾದ ಮತ್ತು ಪರಿಣಾಮಕಾರಿಯಾದ ತಾಂತ್ರಿಕ ವ್ಯವಸ್ಥೆಗಳನ್ನು ಮತ್ತು ಸರ್ಕಾರದ ವಿವಾದಗಳ ನಿರ್ವಹಣೆಗೆ ಪರಿಹಾರಕ್ರಮಗಳನ್ನು ನಿರೂಪಿಸುವಂಥ ಪ್ರಮುಖ ಜವಾಬ್ದಾರಿಯೊಂದಿಗೆ ಶೈಲೀಕ ಸರ್ಕಾರ ವಿವಾದ ನಿರ್ವಹಣೆಯ ಮಾಹಿತಿ ತಂತ್ರಜ್ಞಾನ ಕೋಶ" (IT cell) ಎಂದು ಕರೆಯಲಾಗುವ ಒಂದು ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸತಕ್ಕದ್ದು.
- 1.3.2. ಮಾಹಿತಿ ತಂತ್ರಜ್ಞಾನ ಕೋಶ (IT cell) ದ ಕಾರ್ಯನಿರ್ವಹಣೆಯಲ್ಲಿ ಏನೇ ಒಳಗೊಂಡಿದ್ದರೂ, ಹಿತಾಸಕ್ತಿದಾರ ಪ್ರತಿನಿಧಿಗಳು ಅದರ ಇಲಾಖೆಯ/ ಕಫೀರಿಯ ವ್ಯಾಖ್ಯಾತೆಗೆ ಸೂಕ್ತರೇತಿಯ ತಂತ್ರಜ್ಞಾನ ಮೂಲಸೌಕರ್ಯ ಕಾರ್ಯನಿರ್ವಹಣೆ ಇರುವುದನ್ನು ಖಾತ್ರಿಪರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- 1.3.3. ಹಿತಾಸಕ್ತಿದಾರ ಪ್ರತಿನಿಧಿಗಳು ದತ್ತಾಂಶ ಮತ್ತು ಸುಗಮ ಕೆಲಸ ನಿರ್ವಹಣೆಯ ನೇರವಿಗೆ ತಂತ್ರಜ್ಞಾನದ ಮೂಲಸೌಕರ್ಯವನ್ನು ಸ್ವೀಕೃತವಾಗಿ ಗುರಿಯೊಂದಿಗೆ ಕೇವಲ ಅಂತೆಯು ಉದ್ದೇಶವನ್ನು ಮೀರಿದ ಕೆಲಸವನ್ನು ಮಾಡುವ ಪ್ರಯತ್ನಕ್ಕೆ ಮುಂದಾಗೇಬೇಕು. ಇಂಥ ಪ್ರಯತ್ನವು ಪರಿಣಾಮಕಾರಿ ತಂತ್ರಜ್ಞಾನ-ಅಧಾರಿತ ಪರಿಹಾರಗಳನ್ನು ಒದಗಿಸುವುದಕ್ಕೆ ಒಂದು ಸಧ್ಯಾದ ನೇರವಿನ ಪೂರಕ ವ್ಯವಸ್ಥೆಯಾಗುತ್ತದೆ.

1.3.4. ತಂತ್ರಜ್ಞಾನ ಆಧಾರಿತ ಮೂಲ ಸೈಕಯುಂಪನ್ನು ವಿನ್ಯಾಸಗೊಳಿಸುವಲ್ಲಿ, ಮಾಹಿತಿ ತಂತ್ರಜ್ಞಾನ ಕೋಟ (IT cell) ಅಥವಾ ಕಂದಭಾಷಣಾರ ಹಿತಾಚರ್ಚಾರ ಪ್ರತಿಸಿಫಿಗಳು,

- i. ವಿನ್ಯಾಸದ ಅಂಶಗಳು
- ii. ದಾಖಲಾ ನಿರ್ವಹಣೆ
- iii. ಮನು ಕೆಲಸ ನಿರ್ವಹಕರೆ ಸಂಬಂಧಿಸಿದ ಆ ನೀತಿಯ ಶಿಖಾರಮುಗಳನ್ನು ಅನುಸರಿಸತಕ್ಕದ್ವೈ

## 2. ತಂತ್ರಜ್ಞಾನದ ಮೂಲ ಸೌಕರ್ಯ ರೂಪಿಸುವಿಕೆ

2.1. ತಂತ್ರಜ್ಞಾನದ ಉಪಕ್ರಮವನ್ನು ಕ್ರೇತಿಖಾದ ಮುನ್ಸು, ತಂತ್ರಜ್ಞಾನದ ಮೂಲಸೌಕರ್ಯದ ಅರ್ಥವಿವರಕೆ ಮತ್ತು ಅದರ ಅಗತ್ಯತೆಯನ್ನು, ಅರ್ಥಮಾಡಿಕೊಳ್ಳುವುದು ಒಹಳ ಮುಕ್ಕಿವುಗಿರುತ್ತದೆ. ತಂತ್ರಜ್ಞಾನದ ಮೂಲಸೌಕರ್ಯವು, ದಾಖಲಾ ನಿರ್ವಹಣೆ ಮತ್ತು ಸುಲಭ ಸಂಪರ್ಕ/ಸಂಪರ್ಹನಕ್ಕೆ ನೆರವ್ತು ನೀಡುವಂಥಾಗ್ಗಿದ್ದು, ಇದು ಯಾವುದೇ ವಿಷಯದ ಅಡಿಪಾಯ/ತತ್ವದಿಗೆ, ಚೈಕಟ್ಟಿಗೆ ಅಥವಾ ಕಾರ್ಡ್‌ವೇರ, ಕಾಫ್‌ವೇರ, ಸೇಟ್‌ವ್ಯಾಸ್‌ನೊಂದಿಗೆ ಕಾರ್ಯವ್ಯವಸ್ಥೆಗೆ ಸಹ ಮೂರಕಾಗಿರುತ್ತದೆ. ಈ ಹೀಗೆ, ಸಾರ್‌ರಿ ಕೆಳೆ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನದ ಉಪಕ್ರಮವನ್ನು ಒಳಗೊಳಿಸುವ ಸಲಹೆ ಇದ್ದು, ಲಭ್ಯಪಡುವ ಮಾಹಿತಿಯನ್ನು ಎಂದರೆ ಕಾಗದ ರೂಪದಲ್ಲಿ ಕಡತಗಳನ್ನು ವರ್ಣಿಸಿಕೊಂಡಿರುವುದನ್ನು, ನಿರ್ಬಂಧಿಸಲಾಗಿತ್ತು. ನಿಜವಾಗಿ, ಮಾಹಿತಿಯನ್ನು ಅಂಕೀಕರಿಸುವುದು ಮುಖ್ಯವಾಗಿದೆ ಮತ್ತು ಇದರ ಲಭ್ಯತೆಯನ್ನು ಸುಲಭಗೊಳಿಸಿದ್ದಲ್ಲಿ ಅನುಕೂಲ ಕಲ್ಪಿಸಿದಂತಹಗುರುತ್ವದೆ. ಆದಾಗ್ಯೂ, ಇದೇ ಸಮುಪರ್ವಕವೆಂದೇನ್ನಲ್ಲ, ತಂತ್ರಜ್ಞಾನ- ಆಧಾರಿತ ಧೋರಿಕೆಗಳು:

- i. ತಂತ್ರಜ್ಞಾನ ಒದಗಿಸುವ ನೆರವಿಗೆ ಮೂಲಸೌಕರ್ಯ ವ್ಯವಸ್ಥೆ (ಕಾರ್ಡ್‌ವೇರ, ಸ್ಲಾಫ್‌ವೇರ, ನೆಚ್‌ವೆರ್‌ ಸಾಮರ್ಥ್ಯಗಳು, ಮುಂತಾದವುಗಳ ರೂಪದಲ್ಲಿ)
- ii. ಅಭಿಪ್ರಾಯ ಮತ್ತು ಅನುಷ್ಠಾನವು ಯೋಜಿತ ಮತ್ತು ವಿನ್ಯಾಸದ ರೂಪದಲ್ಲಿಯಾಗಿ;

- iii. ಉದ್ದೇಶಿತ ಬಳಕೆದಾರರು ತಂತ್ರಜ್ಞನದ ಬಳಕೆಯನ್ನು ಜೊನ್ನಾಗಿ ಶಿಳದವರಾಗಿದ್ದಾಗಿ ಮತ್ತು ಅದರಿಂದ ಪ್ರಯೋಜನ ಪಡೆದಿದ್ದಾಗಿ ಮಾತ್ರವೇ ಪರಿಣಾಮಕಾರಿ ಮತ್ತು ಉಪಯುಕ್ತವಾದವುಗಳಾಗಿರುತ್ತವೆ. ಇದರ ಜೊತೆಗೆ, ತಂತ್ರಜ್ಞನ ಮೂಲಸೌಕರ್ಯ ರೂಪಿಸುವಿಕೆಯು ಕೇವಲ ಅಂಕೀಕರಿಸುವ ಪರಿಮಿತ ಸಲಹೆ ಸೂಚನೆಯನ್ನು ಅಳವಡಿಸಿಕೊಳ್ಳಲುವರ್ತಿಸಿರುತ್ತಾರೆ. ತಂತ್ರಜ್ಞನದ ಪರಿಕಲ್ಪನೆಯು ವಾತಾವರಣವನ್ನು ಮದು ವಿನಾಯಕಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಲಹೆ ಸೂಚನೆಗಳನ್ನು ಪಡೆದು ಅವುಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಇದರ ಬಳಕೆದಾರರುಗಳ ಸಾಮರ್ಥ್ಯಗಳನ್ನು ಹೆಚ್ಚಿಸಬೇಕು.
- 2.2. ವಿವಾದ ಪರಿಹಾರ ವ್ಯವಸ್ಥೆಯಲ್ಲಿರುವ ಒಿತಾಸಕ್ತಿದಾರರು ಮಹಿತಿಯ (ಎಂದರೆ ದಾವಿಲೆಗಳನ್ನು ಇಟ್ಟಿಕೊಳ್ಳಲುವುದು ಮತ್ತು ದತ್ತಾಂತ ನಿರ್ವಹಣೆ) ಸಂಗ್ರಹಕ್ಕೆಯಲ್ಲಿ, ಅದರ ನಿರ್ವಹಕೆಯಲ್ಲಿ ಮತ್ತು ಬಳಕೆಯಲ್ಲಿ ಮಾತ್ರವಲ್ಲದೆ ವಿವಾದ ಪರಿಹಾರ ನಿರ್ಣಯ ಪ್ರಕ್ರಿಯೆ (ಕಾರ್ಯ ವಿಧಾನ/ಪ್ರಕ್ರಿಯಾ ಸಾಮರ್ಥ್ಯ) ಪಡೆಸುವಲ್ಲಿಯೂ ಸಹ ವ್ಯವಸ್ಥಿತವಾಗಿ ಅಳವಡಿಸಿಕೊಳ್ಳಲು ತಂತ್ರಜ್ಞನದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ತಂತ್ರಜ್ಞನವು ತನ್ನ ಬಳಕೆದಾರರುಗಳ ಅಮೂಲ್ಯ ಸಮಯವನ್ನು ಮತ್ತು ಪ್ರಯತ್ನಗಳನ್ನು ಉಳಿಸುತ್ತದೆ ಮತ್ತು ದೃಷ್ಟಿಕೆ ಶ್ರಮವನ್ನು ಕಿನಿಷ್ಟ ಪ್ರಮಾಣಕ್ಕಿಸುತ್ತದೆ. ತಂತ್ರಜ್ಞನದ ಯೋಜಿತ ನಿಯೋಜನೆಯು, ವಿವಾದ ಪರಿಹಾರ ವ್ಯವಸ್ಥೆಯ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಹಾಗೂ ವಿವಾದಗಳನ್ನು ನಿರ್ವಹಿಸುವುದಕ್ಕೆ ಮತ್ತು ಕಾರ್ಯಸಾಧನೆಯನ್ನು ಮೌಲ್ಯೀಕರಿಸುವುದಕ್ಕೆ ತನ್ನ ಒಿತಾಸಕ್ತಿದಾರರುಗಳ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಹಾಗೂ ಪಾರದರ್ಶಕತೆಯ ಮತ್ತು ಜೊನ್ನಾಗಿಕೆಗಳ ಮಾನದಂಡಗಳ ಉತ್ತಮ ಪಾಲನೆಯನ್ನು ಮಾಡುವುದಕ್ಕೆ ಅವಕಾಶ ನೀಡಿ ಮಾಹಿತಿ ಲಭ್ಯತೆಯನ್ನು ಹೆಚ್ಚಿಸುವುದಕ್ಕೆ ಮುಖ್ಯ ಪಾತ್ರವಹಿಸುತ್ತದೆ.
3. ಒಿತಾಸಕ್ತಿದಾರರ ಸಂಪನ್ಮೂಲ ಪ್ರಚಲಿತ ತಂತ್ರಜ್ಞನ ಚಾಲಿತ ಉಪಕ್ರಮಗಳ ವಿನ್ಯಾಸ
- 3.1. ಸರ್ಕಾರಿ ವಿವಾದಗಳೊಂದಿಗೆ ವಿಭಾಗಿಸುವ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಹಲವು ಒಿತಾಸಕ್ತಿದಾರರುಗಳು ಸಂಪನ್ಮೂಲ ತಂತ್ರಜ್ಞನದ ಉಪಕ್ರಮಗಳು ಇವೆ. ಈ ತಂತ್ರಜ್ಞನಗಳನ್ನು ಸರ್ಕಾರಿ ವಿವಾದಗಳನ್ನು ಬಗೆಹರಿಸುವಲ್ಲಿ ಕಡ್ಡಾಯವಾಗಿ ಉಲ್ಲೇಖಿಸಿ

ಬಳಬೆಗೆ ಹಾಗೂ ಅವುಗಳನ್ನು ಕೆಳ್ಳಬುಟ್ಟಿಸೊಂಡು ಉಳಿದಿಸಿಕೊಂಡಿರುತ್ತವಿಲ್ಲ ಎಂಬುದನ್ನು ಖಾತ್ರಿಪಡಿಸಿವುದನ್ನು ಕಜ್ಞಂಯವಾಗಿ ಮಾಡಬೇಕು.

ಈ ಕೆಲಕಂಡ ಕೋಷ್ಟಕವು ಪ್ರಸ್ತುತ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಬಗ್ಗೆ ಒಂದು ಸಾಮಾನ್ಯ ಅವಲೋಕನವನ್ನು ನೀಡುತ್ತದೆ.

#### ಕಾನೂನು ಮತ್ತು ನ್ಯಾಯ ಮಂತ್ರಾಲಯ (ನ್ಯಾಯಿಕ ವ್ಯವಹಾರಗಳ ಇಲಾಖೆ)

1	ನ್ಯಾಯಿಕಮಾಡಿಸಿರುವ ಕಾನೂನು ಮತ್ತು ಕಾರ್ಯಕ್ರಮ (LIMBS)	ಕೇಂದ್ರಪಂತ್ರಾಲಯಗಳು/ಇಂಡಾರ್ಟಿಫಿಶಿಯಲ್ ಮತ್ತು ಕಾರ್ಡಿಂಗ್ ಪ್ರಕ್ರಿಯೆಗಳ ಕಾರ್ಯಾಲಯದ ಪ್ರಕರಣಗಳಿಗಳಂಧಿಸಿರುವ ಕಾರ್ಯಕ್ರಮ (LIMBS) ಕ್ಷೇತ್ರಿಕರಿಂತುತ್ತದೆ.
2	ಸಮೃದ್ಧಿಕ್ಷೇತ್ರದಲ್ಲಿ ಮಾರ್ಕೆಟ್‌ಫೋರ್ಮ್‌ ಮತ್ತು ವ್ಯವಸ್ಥೆ (ICMIS)	ಸುತ್ತುಂಟಿನಿಂದು ಗ್ರಾಹಿತವಾದ ಮತ್ತು ಕ್ಷೇತ್ರಾಂತರದಲ್ಲಿ ಮಾರ್ಕೆಟ್‌ಫೋರ್ಮ್‌ ಮತ್ತು ವ್ಯವಸ್ಥೆಗಳ ವಿವರಗಳನ್ನು ಸೂಚಿಸುತ್ತದೆ.

#### ಕಾನೂನು ಮತ್ತು ನ್ಯಾಯ ಮಂತ್ರಾಲಯ (ನ್ಯಾಯಿಕ ಇಲಾಖೆ)

3	ಮಾರ್ಕೆಟ್‌ಫೋರ್ಮ್‌ ಮತ್ತು ವ್ಯವಸ್ಥೆ	ಇದು ವಿವಿಧ ವಿಭಾಗಗಳ ಮುಂದು ಇರುವ ಪ್ರಕರಣಗಳ ವಿವರಗಳನ್ನು ಸೂಚಿಸುತ್ತದೆ.
4	ರಾಷ್ಟ್ರೀಯ ನ್ಯಾಯಾಲಯಗಳ ತಾಂತ್ರಿಕ ಪ್ರಾಂತ್ಯ (NJDG)	ವಿವಿಧ ನ್ಯಾಯಾಲಯಗಳ ಮುಂದು ಇರುವ ಪ್ರಕರಣಗಳ ವಿವರಗಳನ್ನು ಸೂಚಿಸುತ್ತದೆ.
5	ಉತ್ತರಾಂತರ ನ್ಯಾಯಾಲಯ ವ್ಯವಸ್ಥೆ (HLMS)	ಉತ್ತರಾಂತರ ನ್ಯಾಯಾಲಯಗಳ ಮುಂದು ಇರುವ ಪ್ರಕರಣಗಳ ವಿವರಗಳನ್ನು ಸೂಚಿಸುತ್ತದೆ.

#### ಸ್ವಾತಂತ್ರ್ಯ ಪ್ರಕಾರಗಳ ಇಲಾಖೆ

6	CONFONET. (ಗ್ರಾಹಕರ ಸಾಮಾಜಿಕ ಮತ್ತು ಸಾರ್ಥಕ ಸಂಸ್ಥೆಗಳ ಮಾರ್ಕೆಟ್‌ಫೋರ್ಮ್‌ ಮತ್ತು ವ್ಯವಸ್ಥೆಗಳ ವಿವರಗಳನ್ನು ಸೂಚಿಸುತ್ತದೆ)	ಗ್ರಾಹಕರ ಸಾಮಾಜಿಕ ಮತ್ತು ಸಾರ್ಥಕ ಸಂಸ್ಥೆಗಳ ಮಾರ್ಕೆಟ್‌ಫೋರ್ಮ್‌ ಮತ್ತು ವ್ಯವಸ್ಥೆಗಳ ವಿವರಗಳನ್ನು ಸೂಚಿಸುತ್ತದೆ.
---	--	---

ಕರಾಗ್ ಹೆಚ್‌ಎಲ್‌ಎಂಟ್		
7	E-ಶ್ರೀಸರ್	ಕರಾಗ್ ಹೆಚ್‌ಎಲ್‌ಎಂಟ್ ಅಭಿವೃದ್ಧಿ ಪರಿಜ್ಞಾನ ಮತ್ತು ಪರಿಜ್ಞಾನ ವ್ಯವಸ್ಥೆ.
ಕನೆಂಟ್ ಕರಾಡ್ ಪ್ರೋಲೈಸ್‌ಎಲ್‌ಎಂಟ್		
8	ಪೋಲೀಸ್‌ಎಲ್‌ಎಂಟ್‌ಅಂತರ್ಭ್ರಾಹ್ಮ (Police IT)	ಅಪರಾಧ, ಕಾರ್ಮಣ್ಯಮತ್ತು ವ್ಯವಸ್ಥೆ, ಸಂಸಾರ, ಹಳಹಾಸು, ಅತಿಥಿವಿಹಾಸ, ಶರಬೇತಿ, ಮುಂತಾದ ದ್ರವ್ಯಮುಖಿತ್ವಕಾರ್ಯಗಳನ್ನು ಪರಿಶಾಮಣಾರ್ಥಿಗಳಿಗೆ ನಡೆಸುವುದಕ್ಕೆ ಒಂದು ಸಾಧನಾಗ್ಗಿ ಮೇಲ್ಮೈಯಾರ್ಥಿಕ್ತಾಯೆಗೆ ನಿರ್ವಹಣೆಯನ್ನು ಪರಿಜ್ಞಾನ ವ್ಯವಸ್ಥೆ.
ಗೃಹವ್ಯವಹಾರಗಳಾಂತರಿಕ್ತಾಂತಾಲಯ		
9	ಅಪರಾಧಾಂತರ್ಭೂತಾಧಾರವಾತ್ತನೆ ಚೆಚ್ಚು ವ್ಯವಸ್ಥೆಗಳು (CCTNS)	ಮಿಂದಿಹಂತಗಳಲ್ಲಿ ಮೋಲೋಲೀಸ್‌ಎಲೈಗಿಂಗ್‌ಕಾರ್ಯನಿರ್ವಹಣೆಯನ್ನು ಲ್ಯಾಬರೇಟ್‌ಮತ್ತು ಮಿಂದಿಹೊಲೀಸ್‌ಎಲ್‌ಎಂಟ್‌ಲಾಂಗಿಗಳಿಗೆ ಸಂಬಂಧಿಸಿದ ಬಾಕಿಯಲ್ಲಿ ಪ್ರಾರಂಭಿಕ ಗಳಾಗುವುದಕ್ಕೆ ಮತ್ತು ಯಾವುದಕ್ಕೆ ಅಪಕಾರಕ ಉಂಟಾಗುವುದು.
ಕನೆಂಟ್ ಕರಂಡಾಯ್‌ಎಲ್‌ಎಂಟ್		
10	ಭೂಮಿಯೋಜನೆ	ಭೂದಾಖಿಲೀಗಳನಿರ್ವಹಣೆ ಕಾರ್ಯವನ್ನು ಸ್ಥಾಪಿಸಲಾಗಿ ನಿರ್ವಹಣೆಯನ್ನು ಮಾಡಿ ಮತ್ತು ವ್ಯಾಧಾಂತರ್ಭೂತಾಂತರ್ಭೂತವಾಗಿ ಸಂಬಂಧಿಸಿದಂತಹ ಗಳಿಗೆ ಕರಣಿಗಳನ್ನು ಮಾಡಿ.
11	ಕಂಡಾಯ್‌ನ್ಯಾಯಾಲಯದ್ವಾರಾ ಕಾಢಾಯ್‌ಮೇಲ್ಮೈಯಾರ್ಥಿಕ್ತಾಂತಾಲಯ (RCCMS)	ಕಂಡಾಯ್‌ನ್ಯಾಯಾಲಯದ್ವಾರಾ ಕಾಢಾಯ್‌ಮೇಲ್ಮೈಯಾರ್ಥಿಕ್ತಾಂತಾಲಯ ಮತ್ತು ಕಾಢಾಯ್‌ಮೇಲ್ಮೈಯಾರ್ಥಿಕ್ತಾಂತಾಲಯದ ಮುಂದು ದಾಖಲಾಗಿದೆ.
ಸಿಟ್‌ಬ್ರಂಡಿಂಟ್‌ಅಂತರ್ಭೂತಾಧಾರಗಳಾಂತರಿಕ್ತಾಂತಾಲಯ		
12	E - ಅಭಿಲೋ	ಇಲಾಖೆಯ ಅಂತರಿಕ್ತಾಧಾರಗಳನ್ನು ನ್ಯಾಲ್‌ನ್ಯಾಲ್ ಲಕ್ನಿರ್ವಹಣೆಯನ್ನು ಮಾಡಿ.
13	E - ಸಹಿ	ಕನೆಂಟ್ ಕರಂಡಾಯ್‌ನ್ಯಾಯಾಲಯದ್ವಾರಾ ಕಾಢಾಯ್‌ಮೇಲ್ಮೈಯಾರ್ಥಿಕ್ತಾಂತಾಲಯದ ಮುಂದು ದಾಖಲಾಗಿದೆ.

14	E - ಅಂಗತೆ	ದಿಕ್ಕಿಕ್ಕತಾ-ಅಂಗವಿನ್ಯಾಸೀಯನ್ನು ಹಿಂಬಣೆಯಾಗಿಸಿ
15	HRMS: ಮಾನವಸಂಪನ್ಮೂಲಗಳನಿ ರ್ವಹಣಾವ್ಯವಸ್ಥೆ	ಸಹಾಯಿಕರಣವೇ ಮಾನವಸಂಪನ್ಮೂಲದಾರರಷಟ್ಟಿರುವ ವರ್ಣಿಕೆಯನ್ನು ತರಿ ಜಯಿಸುವುದು.
16	ಸಚಿವಾಲಯವಾಗಿ.	ಸರ್ವಜಾರಿಕರಿಗೆ ಸಾರ್ವಜಾರಿಕ ಅಧಿಕಾರಿಗಳಾಗಿ ಮಾರ್ಗಿಕೆಯಲ್ಲಿ ಪಂಡಿತರಾಗಿ ಪರಿಗಣಿತ ಉದ್ದೇಶಗಳನ್ನು ತರಿಕೆಗಳಾಗಿ ಮಾರ್ಗಿಕೆಯಲ್ಲಿ ಪಂಡಿತರಾಗಿ ಪರಿಗಣಿತ.
ಸಾರ್ವಜಾರಿಕ ಸಾರ್ವಜಾರಿಕ		
17	E - ಸ್ವಾ	ನಗರಕ್ಕಾಗಿ ಅಂತರ್ನಾಳದಲ್ಲಿ ನ್ಯಾತ್ವಾರ್ಥದಾಲ್ಲಿಗಳನ್ನು ಸುಧೃತಿಯ ಶ್ರೇಷ್ಠಾರ್ಥಾರ್ಥವನ್ನು ಹಿಂಬಣೆಯಾಗಿ.
ಸ್ವಾಮೀಸಾಧಾರಣೆಯ ಸಾರ್ವಜಾರಿಕ		
18	E - ಸ್ವಾತ್ಮ	ಕರ್ಮಾಭಿಕರಣಾತ್ಮಿಕೀಯ ಪರಿಧಿಯಲ್ಲಿ ಸ್ವಾತ್ಮಸ್ವಾತ್ಮಗಳಾರ್ಥಾರ್ಥವನ್ನು ಸುಧೃತಿಯಲ್ಲಿ ಹಿಂಬಣೆಯಾಗಿ ಪರಿಗಣಿತ.

#### 4. ತಂತ್ರಜ್ಞಾನದ ಮೂಲ ಸೌಕರ್ಯ ರೂಪಿಸುವ ಜಾವಾಬ್ದಾರಿ

4.1. ಸರ್ಕಾರದ ಏವಾದಗಳ ಆಡಳಿತ ನಿರ್ವಹಣೆಗೆ ಅಂತ್ರಜ್ಞಾನ ಮತ್ತು  
ಪರಿಣಾಮಕಾರಿಯಾದ ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ಪರಿಹಾರ ಕ್ರಮಗಳನ್ನು ತೀಕ್ಷ್ಣವ  
ಪ್ರಮುಖ ಜವಾಬ್ದಾರಿಯೊಂದಿಗೆ "ಕರ್ಮಾಭಿಕ ಸರ್ಕಾರಿ ಏವಾದ ಪರಿಹಾರ ಆಡಳಿತ  
ನಿರ್ವಹಣೆ ಮಾಹಿತಿ ತಂತ್ರಜ್ಞಾನ ಕೋರ್ಸ್" ("IT Cell") ಎಂದು ಕರೆಯಲಾಗುವ  
ಒಂದು ಸ್ವಾಯತ್ತ ಸಂಸ್ಥೆ ಇರತಕ್ಕಾದ್ದು. ಇದು ತನ್ನ ಪ್ರಮುಖ ಪ್ರಕಾರ್ಯಗಳ ಜೀವಿತದಲ್ಲಿ  
ಕರ್ಮಾಭಿಕರಣ ಮತ್ತು ಒಳಗೊಂಡಿರತಕ್ಕಾದ್ದು;

(ಎ) ಸರ್ಕಾರಿ ಏವಾದಗಳ ಪರಿಹಾರಕ್ಕಾಗಿ ಸ್ವಾತ್ಮಪ್ರಾದ, ಪರಿಣಾಮಕಾರಿಯಾದ ಮತ್ತು  
ತಹಲ್ವಾರಗಳಿನ ತಂತ್ರಜ್ಞಾನದ ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವುದು.  
ಅಭಿವೃದ್ಧಿ ಪಡಿಸುವುದು ಮತ್ತು ಅದನ್ನು ಸುಸ್ಥಿತಿಯಲ್ಲಿಬ್ಬಂದು ಬರುವುದು.  
ಹೀಗೆ ಮಾಡುವಾಗ, ಮಾಹಿತಿ ತಂತ್ರಜ್ಞಾನ ಫಟಕವು ತನ್ನ ಪ್ರಕಾರ್ಯವನ್ನು ಈ  
ನೀತಿಯೊಂದಿಗೆ ಹೊಂದಾಳೆಯಾಗಿವರೆಗೆ ಪರಿಗಣಿಸುವುದು.

- (ಬಿ) ಪ್ರಜಲಿತ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಸಾಕ್ಷಿ-ಅಧಾರಿತ ನಿರ್ದರ್ಶನ ಮಾಡಲು ಮತ್ತು ತಂತ್ರಜ್ಞಾನದ ಅಳವಡಿಕೆಗಾಗಿ ಪ್ರಮುಖ ಕ್ಷೇತ್ರ/ಆಯಾಮಗಳನ್ನು ಗುರುತಿಸಲು ಎಲ್ಲ ಹಿತಾಸಕ್ತಿದಾರರುಗಳೊಂದಿಗೆ ಸಮರ್ಪಿಣೀಯಗಳನ್ನು ನಡೆಸುವುದು.
- (ಬಿ) ಹಿತಾಸಕ್ತಿದಾರರುಗಳು ಬಳಸಿದ ಚಾಲ್ತಿಯಲ್ಲಿನ ತಂತ್ರಜ್ಞಾನ ಮೂಲಸೌಕರ್ಯವನ್ನು ಅವಲೋಕಿಸುವುದು ಮತ್ತು ಹಲವು ವೇದಿಕೆಗಳ ಬಗೆಗಿನ ಸಮಗ್ರ ದಾತ್ರಾಂಶವನ್ನು ಪಡೆದುಕೊಳ್ಳಲು ಕ್ರಮಗಳನ್ನು ಕೈಗೊಳಿಸುವುದು.
- (ಟಿ)
- ಉತ್ಸಾಹಯಾಲಯಗಳಮುಂದಿರುವವಲ್ಲಸರ್ಕಾರಿವಿವಾದಗಳಮತ್ತುವಲ್ಲಸಂಬಂಧ ಪಟ್ಟಿಹಿತಾಸಕ್ತಿದಾರರುಗಳಮತ್ತುಹಾಯ್ನಿವಾರ್ಹಕರುಧಿಕಾರಿಗಳ;
- ಮುಂತಾದವರುಗಳಮಾಹಿತೀಯೋಂದಿಗೆಸರ್ಕಾರಿವಿವಾದಪರಿಹಾರಾದಳಿತನಿರ್ವಹಣೆಗಳಿಗೆಸಂಬಂಧಿಸಿದಂತೆಸಮಗ್ರವಾದದಾತ್ರಾಂಶಸಂಗ್ರಹವನ್ನುಸ್ವಾಜಿಸುವುದು.
- (ಇಂಥಾಗೆ)
- ವ್ಯವಸ್ಥಾತ್ರಿಮದಲ್ಲಿತಂತ್ರಜ್ಞಾನವನ್ನುಬಳಸುವುದಕ್ಕೆಮಾದರಿಉಭಾಸಕ್ರಮಗಳನ್ನುಕಾಯ್ದಾಚೋಕಿಯುಗಳನ್ನುಮತ್ತುಹೆಂಪ್ರೋಟ್‌ಗಳನ್ನುನಿರೂಪಿಸುವುದುಮತ್ತುಪರಿಭಾಷಿಸುವುದುಹಾಗೂಪ್ರತಿಯೊಬ್ಬಿತಾಸಕ್ತಿದಾರರು,
- ತಮ್ಮಸ್ವಂತಕಾಯ್ದಾನಿರ್ವಹಣೆಗೆಅಂಥಾಳ್ಬಾಸಕ್ರಮಗಳನ್ನು,
- ಚೋಕಟ್ಯುಗಳನ್ನುಮತ್ತುಚೆಂಪ್ರೋಟ್‌ಗಳನ್ನುಅಳವಡಿಸಿಕೊಳ್ಳಲುವುದಕ್ಕೆನೆರವ್ವನೀಡುವುದು.
- (ಇಂಥಾಗೆ)
- ಹಿತಾಸಕ್ತಿದಾರ ಪ್ರತಿನಿಧಿಗಳು ಮತ್ತು ಕಾಯ್ದಾನಿವಾರ್ಹಹಕ ಅಧಿಕಾರಿಗಳು ಈತಂತ್ರಜ್ಞಾನವನ್ನು ಜ್ಞಾಗಿ ಶಿಳದುಕೊಂಡಿರುತ್ತಾರೆ ಮತ್ತು ಕ್ರಮಬದ್ಧವಾಗಿ ಬಳಕೆಮಾಡುವಸಾಮಧ್ಯಾವ್ಯಾಖ್ಯಾಪರಾಗಿರುತ್ತಾರೆಎಂಬುದನ್ನು ಖಚಿತಪಡಿಸಿಕೊಳ್ಳಲುವುದಕ್ಕೆ ಅವರಿಗೆ ತರಬೇತಿ/ಕಾಯ್ದಾಗಾರಗಳನ್ನು ಮತ್ತು ಇತರ ಕಾಯ್ದಾಕ್ರಮಗಳನ್ನು ನಡೆಸುವುದು.

- (ಎಚ್) ತಂತ್ರಜ್ಞಾನದ ಮೂಲ ಸೌಕರ್ಯವು ವಿಚಿತ್ರಪಾಗಿರುವುದನ್ನು ಮುಂದುವರಿಸುತ್ತದೆ
- ಮತ್ತು ಪ್ರಚಲಿತದಲ್ಲಿರುವ ಖಾಸಗಿ ಮತ್ತು ಭದ್ರತಾ ಕಾನೂನಿನನ್ನು  
ಮಾನವರಂಡವನ್ನು ಮತ್ತು ಶಿಶ್ಯರಂಡವನ್ನು ಖಾಲಿಸುತ್ತದೆ ಎಂಬುದನ್ನು  
ಖಾತ್ರಿಪಡಿಸುವುದು.
- (ಬಿ) ಈ ನೀತಿಯಲ್ಲಿ ನಿರ್ದಿಷ್ಟ ಹಡಿಸಿದ ಮತ್ತು ಕಾಲಕಾಲಕ್ಕೆ ರಾಜ್ಯಸರ್ಕಾರವು  
ನಿಯಮಿಸಬಹುದಾದ ಎಲ್ಲ ಇತರ ಮಾನದಂಡಗಳನ್ನು, ಅಗತ್ಯಗಳನ್ನು ಮತ್ತು  
ಕ್ರಮಗಳನ್ನು ಬಾಲೀಸುವುದು.
- 4.2. ರಾಜ್ಯಸರ್ಕಾರವು ಕಾನೂನಿನ/ನಿಯಮಗಳ ಮೂಲಕ ಮಾಹಿತಿ ತಂತ್ರಜ್ಞಾನ ಕೋರ್ಟ್(IT cell)ರ ರಚನಾತ್ಮಕವನ್ನು, ಪದರ ಸದಸ್ಯರುಗಳ ಆರ್ಕಾಟೆ ಮತ್ತು ವಿದ್ಯಾರ್ಥರೆಂದು  
ಮಾನದಂಡಗಳನ್ನು, ಅವರ ನೇಮಕಾತಿಯ ರೀತಿ ಮತ್ತು ಹುದ್ದೆಯ ನಿಬಂಧನೆಯನ್ನು  
ನಿಯಮಿಸಬಹುದು.
- 4.3. ಪ್ರತಿಯೊಬ್ಬ ಹಿತಾಸ್ತಕಾರ ಪ್ರತಿನಿಧಿಯು ಅಗತ್ಯವಾದ ಪರಿಣಾಮವನ್ನು ಮತ್ತು  
ಮಾಹಿತಿಯನ್ನು ಒದಗಿಸುವ ಮೂಲಕ ಪರಿಣಾಮಕಾರಿ ವಿನ್ಯಾಸಗಳನ್ನು ನಿರೂಪಿಸುವಲ್ಲಿ  
ಇದು ಘೂಂಡಿ ತಂತ್ರಜ್ಞಾನ ಫಾಟಕ್ಕೆ ಕಾರ್ಯತಃ ಸರಬಾಗುತ್ತದೆ ಎಂಬುದನ್ನು  
ವಿಚಿತ್ರಪಡಿಸಿಕೊಳ್ಳಲಿಪ್ಪಾಡು. ಮಾಹಿತಿ ತಂತ್ರಜ್ಞಾನ ಫಾಟಕದ ರಚನೆಯು ವೇದಿಕೆಗಳು,  
ಮಾನದಂಡಗಳು ಮತ್ತು ಶಿಶ್ಯಾಭಾರಗಳು ಸರಿಯಾದ ರೀತಿಯಲ್ಲಿ ಮತ್ತು ಕೆನೆಯಾ  
ಬಳಕೆದಾರರು ಲಭ್ಯವಿರುವ ತಂತ್ರಜ್ಞಾನ ಬಳಕೆಯನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ  
ಮತ್ತು ಅದರ ಪರಿಣಾಮಕಾರಿ ಬಳಕೆದಾರಾಗಿರುತ್ತಾರೆ ಎಂಬುದರಿಂದಿಗೆ  
ಯುಕ್ತಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಇದೆ ಎಂಬುದನ್ನು  
ಖಾತ್ರಿಪಡಿಸಿಕೊಳ್ಳಲಿಪ್ಪಾಡು ಪ್ರತಿಯೊಬ್ಬ ಹಿತಾಸ್ತಕಾರ ಪ್ರತಿನಿಧಿಯು ಜವಾಭ್ಯಾರಿಂದನ್ನು  
ಮುಕ್ತಗೊಳಿಸುವುದಿಲ್ಲ.
5. ತಂತ್ರಜ್ಞಾನದಮೂಲಸೌಕರ್ಯವಿನ್ಯಾಸ: ಮಾರ್ಗದರ್ಶಕತ್ವಗಳುಮತ್ತುಅನುಭೂನವರಿಗಣನೆಗಳು
- 5.1 ಪ್ರತಿಯೊಬ್ಬ ಹಿತಾಸ್ತಕಾರ ಪ್ರತಿನಿಧಿಯು ಅಧ್ಯಾತ್ಮ ಸಂದರ್ಭಾನುಷಾರ  
ಮಾಹಿತಿತಂತ್ರಜ್ಞಾನ ಫಾಟಕವು ತಮ್ಮ ಪ್ರಾಯೋಗಿಕ ನಿರ್ವಹಣೆಯಲ್ಲಿ ಈ ಭಾಗದಲ್ಲಿನ  
ಸ್ವಲ್ಪಾಂಶದ ಮಾರ್ಗದರ್ಶಕತ್ವಗಳನ್ನು, ಅಂಶಗಳನ್ನು ಮತ್ತು ಅನುಭೂನ  
ಪರಿಗಳನೆಗಳನ್ನು ಅನುಸರಿಸತಕ್ಕದ್ದು ಮತ್ತು ಅವುಗಳನ್ನು ಸಾಯೋಜನಿಕಿಂಳಿತಕ್ಕದ್ದು ಈ

ಭಾಗವ್ಯ ಮೂರು ಮುಖ್ಯ ಅಂಶಗಳ ಬಗ್ಗೆ ಶಿಫಾರಸು ಮಾಡುತ್ತದೆ: ಒಂದು:-  
ತಂತ್ರಜ್ಞಾನದ ಉಪಕ್ರಮದ ಯೋಜನೆಯಲ್ಲಿ ಅಗತ್ಯ ವಿನ್ಯಾಸದ ಅಂಶಗಳನ್ನು  
ಪರಿಗೊಳಿಸಬೇಕು; ಎರಡು:- ತಂತ್ರಜ್ಞಾನ ಬಳಕೆಯಲ್ಲಿ ದತ್ತಾಂತ ನಿರ್ವಹಣೆ; ಮೂರು:-  
ತಂತ್ರಜ್ಞಾನ ಬಳಕೆಯಲ್ಲಿ ಸುಗಮ ಕೆಲಸ ನಿರ್ವಹಣೆ. ಈ ಮೂರು ಅಂಶಗಳ ಬಗ್ಗೆ ಈ  
ಕೆಳಕಂಡಂತೆ ಜಬ್ರಿಷಿದೆ:

## 5.2. ವಿನ್ಯಾಸದ ಅಂಶಗಳು

**5.2.1. ತಂತ್ರಜ್ಞಾನದ ಅಂಶಯೆ ಮತ್ತು ನಿರ್ಧರಿತ ಅತ್ಯಾಧುನಿಕಶೀಗಂಭ ಹೆಚ್ಚಾದ ಯೋಜನೆ:** ತಂತ್ರಜ್ಞಾನದ ಉಪಕ್ರಮಗಳನ್ನು ವಿನ್ಯಾಸಗೊಳಿಸುವಲ್ಲಿ, ಗುರಿಯು, ದತ್ತಾಂತ ಮತ್ತು ಸುಗಮ ಕೆಲಸ ನಿರ್ವಹಣಕೆ ಮತ್ತು ಹೆಚ್ಚಾಗೊಂಡ ಸಾಮಾಜಿಕಗಳ ನೆರವಿನ ಒಂದು ತಂತ್ರಜ್ಞಾನ ವ್ಯವಸ್ಥೆಯನ್ನು ಶಕ್ತಿಗೊಳಿಸುವುದರ ಜೊತೆಗೆ ಅಂಶಯೆ ಅಂಶ ಅಳವಡಿಕೆಯೆ ನಂತರದ ಅಂಶವನ್ನು ಅಳವಡಿಸುವತ್ತ ಇರಬೇಕು. ಹಾಗೆ ಮಾಡುವಲ್ಲಿ, ಉಪಯುಕ್ತ ಮತ್ತು ಅತ್ಯುತ್ತಮವಾದ ಮೂಲ ಸೌಕರ್ಯವನ್ನು ಒದಗಿಸುವುದಕ್ಕೆ ಅಗತ್ಯವಾದ ಕಂತ್ರಜ್ಞಾನದ ಆಧುನಿಕತೆಯ ಮಟ್ಟವನ್ನು ನಿರ್ಧರಿಸುವುದು ಬಹಳ ಮುಖ್ಯವಾಗಿರುತ್ತದೆ.

**5.2.2. ಆಧುನಿಕೆಕರಿಸುವುದು ಮತ್ತು ಪರಿಶೀಲನೆ:** ಹಳೆಯ ತಂತ್ರಜ್ಞಾನವು ಒಳಕೊಂಡಿರುತ್ತದೆ. ಆದುದರಿಂದ, ಹಿತಾಸಕ್ತಿದಾರ ಪ್ರತಿನಿಧಿಗಳು ತಮ್ಮ ಕಛೇರಿ/ಇಲಾಖೆಯು ನವೀಕೃತ ಹಾಡ್ಸೆವೇರ್, ಕಾರ್ಯಜಾಲ ಯಂತ್ರಗಳನ್ನು (LAN, Wi-Fi ಇತ್ಯಾದಿ) ಹೊಂದಿದ್ದು, ಸಾಮ್ಯವೇರ್ ಸಾಮಾಜಿಕಾಂಶಗಳ ಸುಸಜ್ಜಿತಮಾಗಿದೆ ಮತ್ತು ನಿಯತ್ರೇಕುವ ಪರಿಶೀಲನೆಗಳು ನವೀಕೃತ ಮತ್ತು ಸುಸಂಗತ ಅಂಶಗಳನ್ನು ಒದಗಿಸುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

**5.2.3. ಶಿಜ್ಞಾಜಾರಗಳು, ಮಾನದಂಡಗಳು ಮತ್ತು ಮಾದರಿಗಳ ಮೂಲಕ ವಿನ್ಯಾಸ ಮಾಡುತ್ತಾನೆ:** ತಂತ್ರಜ್ಞಾನವನ್ನು ತಾತ್ಪೂರ್ವಿಕಮಾದ ರೀತಿಯಲ್ಲಿ ಪ್ರತ್ಯೇಕಿತ ಮಧ್ಯಂತರಗಳಲ್ಲಿ ಅಳವಡಿಸುವುದು ಸಮರ್ಪಕವಾದಾಗಿರುವುದಿಲ್ಲ. ಶಿಜ್ಞಾಜಾರಗಳು ತಂತ್ರಜ್ಞಾನದ ಬಳಕೆಗೆ ಕಾರ್ಯನಿರ್ವಹಣೆಯನ್ನು ಮತ್ತು ಯೋಜಿತ ಹರಿವನ್ನು ಖಾತ್ರಿಪಡಿಸುತ್ತವೆ. ಮಾನದಂಡದ ನಿಗದಿಯು ಪ್ರಸ್ತುತ ಮಾನದಂಡಗಳ ಮತ್ತು ಯುಕ್ತ ಹಾಗೂ ಬಳಿಸಬಹುದಾದ ಈ ಹಿಂದಿನವುಗಳ

ಬೆಳೆತ ಮೂಲ ಸೌಕರ್ಯವನ್ನು ಖಾತ್ರಿಪಡಿಸುತ್ತದೆ. ಮಾದರಿಗಳ ಮತ್ತು ಬೋಕಟ್ಟುಗಳು ತಂತ್ರಜ್ಞಾನದ ಅನುಷ್ಠಾನಕ್ಕಾಗಿ ರಚನೆಯನ್ನು ರೂಪಿಸುತ್ತವೆ. ವಿನ್ಯಾಸ ಮತ್ತು ಅನುಷ್ಠಾನವನ್ನು ಶಿಕ್ಷಣಾರಗಳು, ಮಾನದಂಡಗಳು ಮತ್ತು ಮಾದರಿಗಳ ಮೂಲಕ ಯುಕ್ತ ರೀತಿಯಲ್ಲಿ ಯೋಜಿಸಬೇಕು.

**5.2.4. ಬಳಕೆದಾರ ಕೇಂದ್ರಿತ ಮತ್ತು ಸುಲಭ ಲಭ್ಯತೆ:** ತಂತ್ರಜ್ಞಾನದ ಉಪಕ್ರಮಗಳು ಇದರ ಕೊನೆಯ ಬಳಕೆದಾರನನ್ನು ಕೇಂದ್ರಪಾಗಿಸುತ್ತಿರುತ್ತಿರುತ್ತದೆ ಮತ್ತು ಇದರ ಉದ್ದೇಶಿತ ಕೊನೆಯ ಬಳಕೆದಾರನಿಗೆ ಅಷ್ಟ ಸುಲಭ ಲಭ್ಯಪಾಗುವಂತೆ ಮತ್ತು ಬಳಕೆ ಯೋಗ್ಯವಾಗುವಂತೆ ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕೆ ಶ್ರಮಿಸಬೇಕು. ಮುಂದುವರಿದು, ಅಂಗವಿಶಲ ವೃಕ್ಷಗಳ ಸಹ ತಂತ್ರಜ್ಞಾನ ಮೂಲಸೌಕರ್ಯವನ್ನು ದೂರಕ್ಕಿಸಿಕೊಳ್ಳುವ ಸಾಮರ್ಥ್ಯವು ಪರಾಗಿರುತ್ತಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಸುಲಭ ಲಭ್ಯತೆಯ ಮಾನದಂಡಗಳನ್ನು ಕಡ್ಡಾಯವಾಗಿ ತಪ್ಪಾಗಿ ಇಂದಿಕರಿಸತಕ್ಕದ್ದು.

**5.2.5. ದೃಷ್ಟಿತ್ವಾಮರ್ಶ್ಯಗಳು:** ಯಾವುದೇ ತಂತ್ರಜ್ಞಾನವು ಪರಿಣಾಮಕಾರಿಯಾದುದಾಗಿರಬೇಕಾದರೆ ಅದರ ಬಳಕೆದಾರರುಗಳ ಸಾಮರ್ಥ್ಯಗಳನ್ನು ವೃದ್ಧಿಗೊಳಿಸುವುದಕ್ಕೆ ಕೆಳಕಡೆಯ ಪ್ರಯೋಜನಿ ಅಗತ್ಯಾದಾಗಿರುತ್ತದೆ. ಹಿತಾಸಕ್ತಿದಾರರುಗಳನ್ನು ಮತ್ತು ಕಾರ್ಯವಿಧಾನಕ ಅಧಿಕಾರಿಗಳನ್ನು ತಂತ್ರಜ್ಞಾನದ ಬಳಕೆಗೆ ಕಡ್ಡಾಯವಾಗಿ ತರಬೇತಿಗೊಳಿಸಬೇಕು ಮತ್ತು ಅವರ ಸಾಮರ್ಥ್ಯ ವೃದ್ಧಿಗೊಳಿಸಬೇಕು.

**5.2.6. ಸ್ವಯಂ ಜಾಲನತ್ತ ಮತ್ತು ಜಾಳ ಕಲಿಕೆ ಉತ್ತೇಜನ:** ತಂತ್ರಜ್ಞಾನದ ಅಕಿರ್ಯೋದ್ಯಮ ಪ್ರಯೋಜನವೆಡರೆ ಅದರ ಕೆಲಸಗಳ ವ್ಯಾಪ್ತಿಯನ್ನು ಹೆಚ್ಚಿಸಿದಾಗಿ ಸ್ವಯಂಚಾಲನತ್ತಕ್ಕ ಅನೋಂಗಳನ್ನುವುದು ಮತ್ತು ನಿಯತ ಕೆಲಸಗಳಿಗೆ ಬೇದುವ ದೈಹಿಕ ಶ್ರಮವನ್ನು ಕಡ್ಡಿಮಣಿಗೊಳಿಸುವುದಾಗಿರುತ್ತದೆ. ತಂತ್ರಜ್ಞಾನ ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವಾಗ ನಿಯತ ಕೆಲಸಗಳ ಸ್ವಯಂಚಾಲನತ್ತಕ್ಕ ಕಡ್ಡಾಯವಾಗಿ ಅಳವಡಿಸುವುದು ಆದ್ಯತೆಯ ವಿಷಯವಾಗಿರತಕ್ಕದ್ದು.

- 5.2.7. ಭದ್ರತೆ, ಖಾಸಗಿತನ ಮತ್ತು ದತ್ತಾಂಶ ರಕ್ಷಣೆ: ಸರ್ಕಾರಿ ವಿವಾದಗಳ ದತ್ತಾಂಶ ನಿರ್ವಹಕೆ ಅಥವಾ ತಂತ್ರಜ್ಞಾನ ಮೂಲಸೌಕರ್ಯ ವ್ಯಾಧಿಯ ಪ್ರಫಾರದಲ್ಲಿರುವ ಯಾವುದೇ ಪ್ರಾಧಿಕಾರಿಯು, ಪ್ರಚಲಿತವಾದ ಮತ್ತು ನವೀಕೃತವಾದ ಭದ್ರತೆ, ಖಾಸಗಿತನ ಮತ್ತು ದತ್ತಾಂಶ ರಕ್ಷಣೆಯ ಕಾನೂನುಗಳನ್ನು ಮತ್ತು ಮಾನದಂಡಗಳನ್ನು ಕಡ್ಡಾಯವಾಗಿ ಹಾಲಿಸತಕ್ಕದ್ದು.
- 5.2.8. ಇತರ ತಂತ್ರಜ್ಞಾನದ ಮೂಲಸೌಕರ್ಯದಿಂದ ದತ್ತಾಂಶ: ಸರ್ಕಾರಿ ವಿವಾದಗಳ ಮೂಲಸೌಕರ್ಯವನ್ನು ಸ್ವೀಕೃತವಾಗಿ ಪ್ರಚಲಿತ ವಿವಾದ ತಾಂತ್ರಿಕ ನಿರ್ವಹಕೆಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು ಮತ್ತು ಅವು ಉಪಯುಕ್ತವಾಗಿದ್ದಲ್ಲಿ, ಅದರ ದತ್ತಾಂಶವನ್ನು ಅಳವಡಿಸಿಕೊಳ್ಳಬೇಕು. ಆದಾಗ್ಯೂ ಹೀಗೆ ಮಾಡುವಾಗ, ಹೀಗೆಯದಾದ ಅಥವಾ ದೋಷಯೈಕ್ತ ದತ್ತಾಂಶ ಅಥವಾ ತಾಂತ್ರಿಕ ವ್ಯವಸ್ಥೆಗಳನ್ನು ಕೊಳ್ಳಲು ಅಳವಡಿಸಿಕೊಳ್ಳಬೇಕು ಎಂಬುದನ್ನು ತಪ್ಪಿಸುವುದಕ್ಕೆ ಅವಶ್ಯಕ ಶ್ರಮಗಳನ್ನು ಕಡ್ಡಾಯವಾಗಿ ತೆಗೆದುಹೊಳ್ಳಬೇಕು.
- 5.2.9 ಆನೋಲ್ನೋ ವಿವಾದ: ಪರಿಷಾರ: ಸರ್ಕಾರಿ ವಿವಾದಗಳಿಗೆ ತಂತ್ರಜ್ಞಾನ ಮೂಲಸೌಕರ್ಯವನ್ನು ರೂಪಿಸುವಲ್ಲಿ ಆನೋಲ್ನೋ ವಿವಾದ ನಿರ್ಣಯ (ODR) ಕ್ಷೇತ್ರದಲ್ಲಿ ಗಂಭೀರ ಬದ್ಧತೆ ತೋರುವುದನ್ನು ಮತ್ತು ಪರಿಗಣನೆ ನೀಡುವುದನ್ನು ಕಡ್ಡಾಯವಾಗಿ ಮಾಡಬೇಕು ಮತ್ತು ಆನೋಲ್ನೋ ವಿವಾದ ನಿರ್ಣಯವನ್ನು ಅಳವಡಿಸಿಕೊಳ್ಳಬೇಕ್ಕೆ ಅಗತ್ಯವಾದ ಯೋಜನೆ ತಂತ್ರಜ್ಞಾನದ ಚೋಕಟನ್ನು ರೂಪಿಸಬೇಕು.
- 5.2.10 ಅಂತರ್ಭ್ಯ ಮತ್ತು ನೀತಿ ಬದ್ಧತೆ: ತಂತ್ರಜ್ಞಾನ ಮೂಲಸೌಕರ್ಯದ ವಿನ್ಯಾಸವನ್ನು ರೂಪಿಸಿ ಅದನ್ನು ಜಾರಿಗೊಳಿಸುವಲ್ಲಿ ಯಾವುದೇ ನೀತಿಯ ದಣಿಕಾಸಿನ ತೊಡಕುಗಳು ಉಂಟಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅಯವ್ಯಯ ಹಂಚಿಕೆಗೆ ಮತ್ತು ಅದನ್ನು ವಿಚು ಮಾಡುವುದಕ್ಕೆ ಸಂಬಂಧಿಸಿ ಯೋಜನೆ ರೂಪಿಸುವುದು ಅಗತ್ಯವಾಗಿರುತ್ತದೆ. ಇದು ಒಂದು ನೀತಿಯ ವಿಷಯವಾಗಿದ್ದು, ತಂತ್ರಜ್ಞಾನ ಆಧಾರಿತ ಉಪಕ್ರಮಗಳಿಗೆ ಅದ್ಯತೆ ನೀಡುವುದು ಮತ್ತು ಸ್ವಜನಾತ್ಮಕ ಹಾಗೂ ಪರಿಣಾಮಕಾರಿ ಮಾದರಿಗಳಲ್ಲಿ ನಾವಿನ್ಯತೆ ತರುವುದಕ್ಕೆ ಉತ್ತೇಜನ ನಿಡುವುದು ಅಗತ್ಯವಾಗಿರುತ್ತದೆ.

### 5.3. ದತ್ತಾಂಶ ನಿರ್ವಹಣೆ: ಮಾರ್ಗದರ್ಶಿ ತತ್ವಗಳು ಮತ್ತು ಅಂಶಗಳು

- 5.3.1 ಸಮಗ್ರ ದತ್ತಾಂಶದ ವ್ಯಾಪ್ತಿ: IV ನೇ ಅಧ್ಯಾಯವು ಪರಿಣಾಮಕಾರಿ ದತ್ತಾಂಶ ನಿರ್ವಹಣೆ ವ್ಯವಸ್ಥೆಗಳ ಅವಶ್ಯಕತೆ, ಪ್ರಾಮುಖ್ಯತೆ ಮತ್ತು ಪ್ರಯೋಜನವನ್ನು ಸ್ಥೂಲಪಾಗಿ ವಿವರಿಸುತ್ತದೆ. ದತ್ತಾಂಶ ನಿರ್ವಹಣೆಗೆ ತಂತ್ರಜ್ಞಾನವನ್ನು ಒಳಗೊಂಡಿ, ದತ್ತಾಂಶ ಸಂಗ್ರಹ ಕೇಂದ್ರಗಳು ಏಷಿಂದ ನ್ಯಾಯಾಲಯಗಳ ಮುಂದಿರುವ ಸಂಖರಿಸಿ ಎಲ್ಲ ವೈಕಾಂತಿಕ/ವಿವಾದಗಳ ಮಾಹಿತಿ, ಹಾಗೂ ಎಲ್ಲ ಪ್ರಮುಖ ಹಿತಾಸಕ್ತಿದಾರರುಗಳು, ಹಿತಾಸಕ್ತಿದಾರರ ಪ್ರತಿನಿಧಿಗಳ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಮಾಹಿತಿಯೂ ಸೇರಿದಂತೆ ಸಮಗ್ರ ದತ್ತಾಂಶ ಮಾಹಿತಿ ಒಳಗೊಳ್ಳುವಂತೆ ಮಾಡುವುದಕ್ಕೆ ಪ್ರಯತ್ನಿಸಬೇಕು.
- 5.3.2 ಮಾಹಿತಿಯ ವಿಕಿರಣ, ಕೇಂದ್ರೀಕರಣ ಮತ್ತು ಕರ್ಮರೂಪಕ್ಕೆ: ತಂತ್ರಜ್ಞಾನವು ಕಂಟಿಕೆಮಾಡಿದ ದತ್ತಾಂಶ ಸಂಗ್ರಹಗಳನ್ನು ಸ್ವಚಿಸುವುದಕ್ಕೆ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಇದು ಹೀಗೆ ವಿನಂಥ ಹೆಚ್ಚುಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಇಡುವುದನ್ನು ಹಾಗೂ ಮಾಹಿತಿಯನ್ನು ಅನುವಾಕವಾಗಿ ಇಡುವುದನ್ನು ತಪ್ಪಿಸುತ್ತದೆ. ಅದ್ದರಿಂದ, ಇದು, ಮಾಹಿತಿಯ ಕೇಂದ್ರೀಕರಣ, ವಿಕಿರಣ ಮತ್ತು ಸಮರೂಪತೆಗೊಳಿಸುವುದಕ್ಕೆ ಕೇಂದ್ರೀಕರಿಸಲು ಒಂದು ದತ್ತಾಂಶ ನಿರ್ವಹಣೆ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಮಹತ್ವದ್ದಾಗಿದೆ. ಸುಲಭ ಮಾಹಿತಿ ವಿನಿಮಯಕ್ಕಾಗಿ, ಒಂದೇ ರೀತಿಯ ವೈಕಾಂತಿಕ ವರ್ಗೀಕರಣಕ್ಕಾಗಿ ಮತ್ತು ಸೂಚ್ಯೆ ವ್ಯವಸ್ಥೆಗಳು, ಇತ್ಯಾದಿಗಳಾಗಿ ಮಾದರಿ ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತಹ ಕೆಲವು ಕ್ರಮಗಳ ಮೂಲಕ ಮಾಹಿತಿಯನ್ನು ವಿಕಿರಣಗೊಳಿಸುವುದನ್ನು ಮತ್ತು ಅದನ್ನು ಸಮರೂಪತೆಗೊಳಿಸುವುದನ್ನು ಸಾಧಿಸಬಹುದು.
- 5.3.3 ಅಧಿಕಾರ ನಿರ್ವಹಣೆ ಮತ್ತು ಒಳಕೆದಾರರ ವಿರೋಧ ಕಂಕುಗಳ ಮೂಲಕ ಮಾಹಿತಿಯ ಸುಲಭ ಲಭ್ಯತೆಯ ನಿರ್ವಹಣೆ ಮತ್ತು ಅಧಿಕೃತಗೊಳಿಸುವಿಕೆ: ದತ್ತಾಂಶ ನಿರ್ವಹಣೆ ಉರಿತ್ತು ಅಧ್ಯಾಯವು ಅಧಿಕೃತಗೊಳಿಸುವಿಕೆ ಮತ್ತು ಅಧಿಕಾರ ನಿರ್ವಹಣೆಯ ಮೂಲಕ ಮಾಹಿತಿಯ ಸುಲಭ ಲಭ್ಯತೆಯನ್ನು ನಿಯಂತ್ರಿಸುವ ಅಧಿಕಾರ ಇದಕ್ಕೆ ನಿಯಮ ರೂಪಸೂಚನೆ ಅಗತ್ಯತೆಯ ಮಹತ್ವವನ್ನು ಒತ್ತಿಹೋಗುತ್ತದೆ. ಮಾಹಿತಿ ತಂತ್ರಜ್ಞಾನ ಕೋಶ (IT Cell) ಅಧಿಕಾರ ಸಂದರ್ಭಾನುಸಾರ ಹಿತಾಸಕ್ತಿದಾರರ ಪ್ರತಿನಿಧಿಯು ದತ್ತಾಂಶ ನಿರ್ವಹಣೆಯ ಪ್ರಫಾಲಕಶಾಲೆಯನ್ನು, ಮತ್ತು ಸುಲಭಲಭ್ಯತೆ ಮಾಹಿತಿಯ ಮತ್ತು

ನಿರ್ಬಂಧಿತ | ಸುಲಭಲಭ್ಯತೆಯ ಮಾಹಿತಿಯ ಬಗ್ಗೆ ನಿರ್ದರ್ಶಿಸಲು ಅಗತ್ಯವಾದ ಹಿತಾಸಕ್ತಿದಾರರೊಂದಿಗೆ ಸಮಾರ್ಥೋಚಿಸತಕ್ಕದ್ದು; ಮತ್ತು ತದನಂತರ ಈ ವರ್ಗಗಳ ಮಾಹಿತಿಯು ಸುಲಭಲಭ್ಯವಾಗುವುದನ್ನು ನಿಯಂತ್ರಿಸುವುದಕ್ಕೆ ಅಧಿಕೃತಗೊಳಿಸುವ ಮತ್ತು ಅಧಿಪ್ರಮಾಣಗೊಳಿಸುವ ಪ್ರಕ್ರಿಯೆ ಬಗ್ಗೆ ಯೋಜಿಸತಕ್ಕದ್ದು, ಅದನ್ನು ಪರಿಭ್ರಾಷ್ಟತಕ್ಕದ್ದು.

**5.3.4 ಮಾಹಿತಿಗೆ ಸಂಖ್ಯೆ ನೀಡುವಿಕೆ, ಅದನ್ನು ಒಟ್ಟಾಗಿ ಸೇರಿಸುವಿಕೆ ಮತ್ತು ಶೇಖರಿಸುವಿಕೆ: ಲಭ್ಯವಿರುವ ದತ್ತಾಂಶಕ್ಕ ಸಂಖ್ಯೆ ನೀಡಲಾಗಿದೆಯೇ ಮತ್ತು ಅದನ್ನು ಒಟ್ಟಾಗಿ ಸೇರಿಸಲಾಗಿದೆಯೇ ಮತ್ತು ಶೇಖರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ವಿಚಿತ್ರಪಡಿಸಿಕೊಳ್ಳಬೇಕು. ದತ್ತಾಂಶ ನಿರ್ವಹಣೆ ಪ್ರಕ್ರಿಯೆಯಲ್ಲಿ ಹಿತಾಸಕ್ತಿದಾರರೊಂದಿಗೆ ಸಮಾಲೋಚಿಸಿ, ಮಾಹಿತಿಗೆ ಸಂಖ್ಯೆಯನ್ನು ನೀಡುವುದಕ್ಕೆ ಮತ್ತು ಅದನ್ನು ಒಟ್ಟಾಗಿ ಸೇರಿಸುವುದಕ್ಕಾಗಿ ಶಿಫ್ಫಾಕಾರಗಳನ್ನು ಮತ್ತು ಮಾನದಂಡಗಳನ್ನು ಕಡ್ಡಾಯವಾಗಿ ರೂಪಿಸಬೇಕು. ಇದರ ಜೊತೆಗೆ, ಮಾಹಿತಿ ಶೇಖರಣೆಗೆ ಅಪ್ಪುತ್ತದ್ದುವಾಗಿ ಅನುಕೂಲ ಕಲ್ಪಿಸುವುದು ದತ್ತಾಂಶದ ಬಳಕೆಗೆ ಒಂದು ಪ್ರಮುಖ ಉಂಟ ಎಂಬುದಾಗಿ ಪರಿಗಳೇಸಬೇಕು.**

#### 5.4. ಸುಗಮ ಕೆಲಸ ನಿರ್ವಹಣೆ: ಮಾರ್ಗದರ್ಶಕ ತತ್ವಗಳು ಮತ್ತು ಅಂತರಗಳು

**5.4.1 ಸ್ವಯಂ ಜಾಲನಕ್ತೆ ಮತ್ತು ಸುಲಭ ಕಾರ್ಯಾಚರಣೆ: ಪ್ರತಿಯೊಂದು ವಿವಾದೆದ ಕಾರ್ಯ ಪ್ರಗತಿಯ ಹಂತವನ್ನು ಪ್ರತೀಕ್ಷೆಯಲ್ಲಿ ನೆರವು ನೀಡುವುದಕ್ಕೆ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಬೇಕು. ಮೊಕ್ಕಮೊಯ ಪ್ರಗತಿ ಮತ್ತು ಕಡತದ ಜಲನವಲನಗಳನ್ನು; ಸಹಾರಿಕ ಸಮಯ ಹೊಂದಿಸುವಿಕೆಯನ್ನು, ಮೊಕ್ಕಮೊಯ ಸ್ಥಿತಿಗಳಿಯ ವರದಿಗಳನ್ನು ಸಿದ್ಧಪಡಿಸುವಿಕೆಯನ್ನು ಈ ಎಲ್ಲ ರೀತಿಯ ಕಾರ್ಯಾಚರಣೆಗಳು ಸುಲಭವಾಗಿ ಸ್ವಯಂಚಾಲನತ್ವಕ್ಕೆ ಒಳಗಾಗುವಂತೆ ಮಾಡುವುದು.**

**5.4.2 ಸುಲಭ ಸಂವಹನ ಮತ್ತು ಸಹಯೋಗ: ಸಮಸ್ಯೆಯ ಅಡೆತಡೆಗಳನ್ನು ನಿರಾರಿಸುವುದಕ್ಕೆ ತಂತ್ರಜ್ಞಾನದ ಉಪಕ್ರಮಗಳಲ್ಲಿ ಸಂವಹನ ಮತ್ತು ಸಹಯೋಗದ ವೇದಿಕೆಗಳನ್ನು ಸ್ಥಾಪಿಸಬೇಕು. ಕಡತದ ನಿರ್ವಹಣೆ, ಡಿಜಿಟಲ್ ಸಹಿಗಳು ಮುಂತಾದವುಗಳಾಗಿ ಹಂಡಿಕೆಯಾದ ತ್ವರಿತಗಳ ಬಳಕೆ ಮಾಡುವಾಗ ಸಂವಹನ ಮತ್ತು ಅನುಮೋದನೆಗಳನ್ನು ಸುಲಭಗೊಳಿಸುವ ಕ್ರಮವಾಗಿ ಅವುಗಳ ಒಳಹೊಕ್ಕು ಪರಿಷ್ಕಾರಬೇಕು. ಇದರ ಜೊತೆಗೆ ತ್ವರಿತ**

ಕರಡ ಬರವಣಿಗೆ ಮತ್ತು ನಮುನೆ ಭೀಕಾಗಿ ಮಾದರಿ ಪ್ರಮಾಣ ಫಲಕಗಳನ್ನು (ಟೆಂಪ್ಲೇಟ್) ಮತ್ತು ನಮುನೆಗಳನ್ನು ಅವಲೋಡ ಮಾಡಬಹುದು:

- 5.4.3 ತರಬೇತಿ ಮತ್ತು ಜಾಗೃತಿ: ಯಾವುದೇ ತಂತ್ರಜ್ಞಾನದ ಉಪಕ್ರಮವು ಯಥ್ವಿಯಾಗುವುದಕ್ಕಾಗಿ, ಇದನ್ನು ಅದರ ಉದ್ದೇಶಿತ ಕೊನೆಯ ಬಳಕೆದಾರರುಗಳು ಸ್ತ್ರೀಯವಾಗಿ ಬಳಸಬೇಕಾಗಿರುವುದು ಅಗತ್ಯವಿರುತ್ತದೆ. ಕೊನೆಯ ಬಳಕೆದಾರರಿಗೆ ಇದು ಲಭ್ಯವಿರುವ ತಂತ್ರಜ್ಞಾನದ ಬಗ್ಗೆ ಜಾಗೃತಿ ಮಂಡಿಸುವುದಕ್ಕೆ ಮತ್ತು ಅವರ ಕಾರ್ಯಚಿಂತಿಸಬೇಕಾಗಿ ತಂತ್ರಜ್ಞಾನವನ್ನು ಬಳಸುವುದರೊಂದಿಗೆ ಅದರ ಬಳಕೆಗೆ ಸುಪರಿಚಿತರಾಗುವುದಕ್ಕೆ ತರಬೇತಿಯನ್ನು ನೀಡುವುದು ಅಗತ್ಯವಿರುತ್ತದೆ.
6. ಅಂತಿಮವಾಗಿ, ತಂತ್ರಜ್ಞಾನವನ್ನು ಆವಳಿಸಿಕೊಳ್ಳಲು ಗುರಿಯು ಶಾಂತಿಕ ವ್ಯವಸ್ಥೆಯ ದ್ವಾರಾ ಮತ್ತು ಹಿತ ಕೊನೆಯ ಬಳಕೆದಾರರುಗಳ ಸಮಾಜಗಳನ್ನು ವ್ಯಾಧಿಸುವುದಾಗಿದೆ. ಮೇಲ್ಮೈ ಶಿಫಾರಸುಗಳು ವಿವರಣಾತ್ಮಕವಾಗಿವೆ ಮತ್ತು ಪ್ರಾರಂಭದ ಅಂಶಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ತಂತ್ರಜ್ಞಾನದ ವಿಷಯಗಳು ನಿರ್ದಿಷ್ಟ ಅವಶ್ಯಕತೆಗಳನ್ನು ಮತ್ತು ವಿವಾದಗಳ ಸ್ವರೂಪವನ್ನು ಮತ್ತು ಈ ಕುರಿತು ಯುಕ್ತರೀತಿಯಲ್ಲಿ ಮುಂದುವರಿಯುವುದನ್ನು ಮತ್ತು ಅಧ್ಯಾತ್ಮ ಬಳಕೆಯನ್ನು ತಿಳಿಸುತ್ತವೆ ಎಂಬುದನ್ನು ಮಾಹಿತಿ ತಂತ್ರಜ್ಞಾನ (IT Cell)ಕೋಶ ಮತ್ತು ಹಿತಾಸ್ತಕ್ಷಿದಾರ ಪ್ರತಿವಿಧಿಗಳು ಖಾತ್ರಿ ಪರಿಸಿಕೊಳ್ಳಲು ಉದ್ದೇಶಿಸ್ತಿರುತ್ತದ್ದು.

## ಅಧ್ಯಾಯ-VI

### ರಾಜ್ಯ ಇಲಾಖೆಗಳಲ್ಲಿ ವಿವಾದಗಳ ನಿರ್ವಹಣೆಯನ್ನು ಸುಧಾರಿಸುವುದು

1. ರಾಜ್ಯಕ್ಕೆ ಸಂಬಂಧಿಸಿದ ವಿವಾದಗಳ ನಿರ್ವಹಣೆಯೂ ಕೆಲವು ವೈಯಕ್ತಿಕ ಕಾರ್ಯ ನಿರ್ವಹಕರೆ ಪ್ರಕಾರ್ಯಗಳ ಸಮಸ್ಯೆಯವು ಒಳಗೊಂಡಿರುವುದು. ಒಂದು ರೀತಿಯಲ್ಲಿ, ವಿವಾದವು ಅರಂಭವಾಗಿರುವಾಗ ಹಿತಾಸ್ತಕ್ತದಾರರ ಮಹತ್ವವು ರಾಜ್ಯದ ಇಲಾಖೆಗಳೇ ಸಂಬಂಧಿಸಿದೆ. ಮತ್ತು ಇನ್ನೊಂದು ರೀತಿಯಲ್ಲಿ, ಸ್ವಾಯಂಲಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವಂಥ ನ್ಯಾಯವಾಧಿಗಳು/ಕ್ಷಾಮಾನು ಅಧಿಕಾರಿಗಳು ಒಳಗೊಳ್ಳುವರು. ಗರಿಷ್ಠ ಮಹತ್ವದ ಶ್ರೀಯಾತೀಲ ಪದ್ಧತಿಯಂತೆ, ಅವುಗಳ ಕ್ಷಿಪ್ರತೆಯೂ ನಿರೀಕ್ಷಿತ ಸಂಗತಿಯಾಗಿದೆ. ಅಂಥ ವೃಷಿಸ್ಯಾಯ ಪ್ರಕಾರ್ಯಗಳು ವೈಯಕ್ತಿಕ ಕಾರ್ಯನಿರ್ವಹಕರೆ ಕ್ರಮಗಳ ಮೂಲಕ ಮಾತ್ರವಲ್ಲದೆ ಅದರ ಪ್ರಭಾವ ಬೇರಿದೆ, ಅದರೆ ಅವರ ಮತ್ತೆ ಪರಸ್ಪರ ಕಾರ್ಯನಡಕ್ಕೆಸುವ ಗುಣಮಟ್ಟದ ಮೂಲಕ ಪ್ರಭಾವ ಉಂಟಿಸುತ್ತದೆ.
2. ಮೊದಲನೇ ಅಧ್ಯಾಯದ ಮೊದಲ ಭಾಗವು, ಅನ್ವಯದಲ್ಲಿರುವ ಪ್ರಕಾರ್ಯಗಳ ರಚನೆಗಳನ್ನು ವಿವರಿಸುತ್ತವೆ ಮತ್ತು ಆನಂತರದ ಭಾಗಗಳು ಕೆಲವು ಸುಧಾರಣೆಗಳನ್ನು ಶಿಫಾರಸು ಮಾಡಿದೆ. ಕೆಲವು ಸುಧಾರಣೆಗಳು ರಚನೆ ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದೆ, ಈ ಕಾರಣದಿಂದ ಕೆಲವು ಇತರ ವಿಷಯಗಳು, ಕ್ಷಾಮಾನು ಅಧಿಕಾರಿಗಳಿಂದ ರಾಜ್ಯವನ್ನು ಪ್ರತಿನಿಧಿಸುವ ಗುಣಮಟ್ಟಕ್ಕೆ ಸಂಬಂಧಿಸಿದೆ.
3. ರಚನೆ ಮತ್ತು ಪ್ರಕಾರ್ಯಗಳು
  - 3.1 ರಾಜ್ಯ ಮತ್ತು ಕಾನೂನು ಅಧಿಕಾರಗಳ ಕಾರ್ಯ ಮಧ್ಯ ಉಂಟಾದ ಅಂತರದ ಬಗ್ಗೆ ವರಿಹಾರ ಮುದುಕುವ ನಿಷ್ಪನ್ನಲ್ಲಿ ಮತ್ತು ವಿವಾದಗಳನ್ನು ನಿರ್ವಹಿಸಲು ಸಹ ಸಮಸ್ಯೆಯತ ಸಾಧಿಸಲು, ಸರ್ಕಾರಿ ಆರ್ಥಿಕ ಸಂಪನ್ಮೂಲ DPAR 425 SGO % ದಿನಾಂಕ 01.01.1996 (ಇದರಲ್ಲಿ ಇನ್ನೂ ಮುಂದೆ "ಸರ್ಕಾರಿ ಆರ್ಥಿಕ ದಿನಾಂಕ 01.01.1996") ಅನುಸಾರ ಕನಾರ್ಟಿಕ ಸರ್ಕಾರ ಸಚಿವಾಲಯದಲ್ಲಿ ಕಾನೂನು ಕೋರೆಗಳನ್ನು ಸ್ಥಾಪನೆ ಮಾಡಲಾಗಿದೆ. ಕಾನೂನು ಕೋರೆಗಳ ಮುಖ್ಯಸ್ಥರಿಂದ ನಿರ್ವಹಿಸಲಾಗುತ್ತಿರುವ ಕಾನೂನು ಕೋರೆಗಳು. (ಇನ್ನೂ ಮುಂದೆ "ಕಾನೂನು ಕೋರೆಗಳ ಮುಖ್ಯಸ್ಥರು") ವಿವಾದಗಳನ್ನು ನಡೆಸುವಲ್ಲಿ ಪ್ರತಿಯೊಂದು ಇಲಾಖೆಯ ಸಮಗ್ರ ಭಾಗವಾಗಿರುವುದು. ವ್ಯಾಜ ನಿರ್ವಹಣೆ ನಿಯಮಗಳು, 1985 (ಇದರಲ್ಲಿ ಇನ್ನೂ ಮುಂದೆ "ಮಾಜ್ ನಿರ್ವಹಣೆ ನಿಯಮಗಳು")ರ ವಿವಾದಗಳ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಗುರಿಯ ಬಗ್ಗೆ ವಿವರಿಸಿದೆ. ಮತ್ತು ಕೆಲಸದ ನಿರ್ವಹಣೆ

ಪರಿಸ್ಥಿತಿಯನ್ನು ನಿರೂಪಿಸಿದೆ. ಕಾನೂನು ಕೋಶಗಳು/ಕಾನೂನು ಕೋಶದ ಮುಖ್ಯಸ್ಥರಿಂದ ನಿರ್ವಹಿಸಬೇಕಾದ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು, ನೇಮಕಾತಿ ಮತ್ತು ವ್ಯಾಜ್ಯ ನಿರ್ವಹಣೆ ಅಧಿಕಾರಿಗಳ ಪಾತ್ರ (ಇನ್ನೂ ಮುಂದೆ "ವ್ಯಾಜ್ಯ ನಿರ್ವಹಣೆ ಅಧಿಕಾರಿಗಳು), ಕಾನೂನು ಅಧಿಕಾರಿಗಳ ನೇಮಕಾತಿ ಆದೇಶಗಳನ್ನು ದೀರುವುದು ಮತ್ತು ಅಂಥ ವಿಷಯಗಳಿಗೆ ಸಂಬಂಧಿಸಿದೆ.

- 3.2 ಈಕ್ಕರಿ ಆದೇಶ ರಿಜಿಸ್ಟ್ರೇಷನ್ ಅನುಸಾರ, ಪ್ರತಿಯೊಂದು ಕಾನೂನು ಕೋಶಪ್ರಕ್ರಿಯೆಗಳನ್ನು ಕೋಶದ ಮುಖ್ಯಸ್ಥರಿಂದ ನಿರ್ವಹಿಸತಕ್ಕದ್ದು; ಇಲಾಖೆಗಳಲ್ಲಿ ಮೌಕದ್ವೇಮೆಗಳ ಸಂಖ್ಯೆ 2000, ಇಲ್ಲಿ ಹೆಚ್ಚು ಮೀರಿದಾಗ, ಸಿಲ್ಲಾ ನ್ಯಾಯಾಧಿಕರ (ಹಿರಿಯ ಶ್ರೇಣಿ) ಮಹಿಳ ಸ್ವಾಯಿತ ಸೇವೆಗಳಿಂದ ಕಾನೂನು ಕೋಶದ ಮುಖ್ಯಸ್ಥರನ್ನು ನಿಯೋಜಿಸತಕ್ಕದ್ದು. ಇತರ ಇಲಾಖೆಗಳಲ್ಲಿ, ಕಾನೂನು ಕೋಶವು. ಆ ವ್ಯಂಧದಲ್ಲಿ 5 ವರ್ಷಗಳ ಕನಿಷ್ಠ ಸೇವೆಯೊಂದಿಗೆ ಹಿರಿಯ ಮುನಿಸಿಪಾಲಿಟಿ ನ್ಯಾಯಾಧಿಕರು (ಹಿರಿಯ ಶ್ರೇಣಿ) ಇವರು ಮುಖ್ಯಸ್ಥರಾಗಿರತಕ್ಕದ್ದು. ನ್ಯಾಯಿತ ಅಧಿಕಾರಿಗಳ ಸೇವೆಯೂ ಸಾಕಷ್ಟು ಇಲ್ಲಿ ಸಂಭಾರದಲ್ಲಿ, ಸರ್ಕಾರವು ನಿವೃತ್ತ ನ್ಯಾಯಿತ ಅಧಿಕಾರಿಗಳನ್ನು ಗುರ್ತಿಗೆ ಆಧಾರದ ಮೇಲೆ ಕಾನೂನು ಕೋಶಗಳನ್ನು ನಿರ್ವಹಿಸತಕ್ಕದ್ದು. ಕಾನೂನು ಕೋಶದ ಮುಖ್ಯಸ್ಥರಿಗೆ ಬೇಳಾಡಿಕಾರಿ. 2 ಶೈಕ್ಷಾರ್ಥಿಗಳಾರು, 1 ಹಿರಿಯ ಸಹಾಯಕರು ಮತ್ತು 2 ಚಳಾಯಿತಗಳು ನೇರಪ್ರಾಣಿತಕ್ಕದ್ದು, ಶಾಖಾಧಿಕಾರಿಗಳನ್ನು, ಉಚ್ಚ ನ್ಯಾಯಾಲಯ ಅಧ್ಯವಾ ಅಂದ್ವೋಚ್ಚರ್ ಅಧೀಕ್ಷರೋರವರ ಕಚೇರಿಯಿಂದ ಅಧ್ಯವಾ ಕನ್ನಡಿಕ ಸರ್ಕಾರದ ಸಚಿವಾಯ ಸೇವೆಯ ಸಿಬ್ಬಂದಿಯಿಂದ ಹೀಗಾಗೆ ಅಧಿಕಾರಿಯಾಗಿ ನಿಯೋಜಿಸುವುದು.
- 3.3 ಅನುಂಭವ - I ಸರ್ಕಾರಿ ಆದೇಶ ರಿಜಿಸ್ಟ್ರೇಷನ್ 01.01.1996ರ ಪಟ್ಟಗಳಲ್ಲಿ 17 ಇಲಾಖೆಗಳ ಕಾನೂನು ಕೋಶಗಳನ್ನು ಹೊಂದಿರತಕ್ಕದ್ದು. ಅನುಂಭವ - II ರ ಪಟ್ಟಗಳಲ್ಲಿ ಕಾನೂನು ಕೋಶಗಳ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು, ವ್ಯಾಜ್ಯ ನಿರ್ವಹಣೆ ನಿಯಮಗಳು ಸಿಯಮುಗಳ ಅಡಿಯಲ್ಲಿ ಅವುಗಳಿಗೆ ಹೆಚ್ಚುವರಿಯಾಗಿ ನೀಡಿದೆ.
- 3.4 ಕಾನೂನು ಕೋಶಗಳು/ಕಾನೂನು ಕೋಶದ ಮುಖ್ಯಸ್ಥರಾಗಳಿಂದ ನೇರವೆರಿಸಬೇಕಾದ ಪ್ರಕಾರ್ಯಗಳ ತಾಂತ್ರಿಕ ವರ್ಣನೆ ಅಂತರಾಳಾಗಿರುವವು; ಅಡಳಿತಾತ್ಮಕ ಪ್ರಕಾರ್ಯಗಳು ಮತ್ತು ಅಡಕ್ಕೆ ಪೂರಕ ಪ್ರಕಾರ್ಯಗಳು. ಅಡಳಿತಾತ್ಮಕ ಪ್ರಕಾರ್ಯಗಳು ಕಾನೂನು ಅಧಿಕಾರಿಗಳು ಕಾನೂನು ನಿರ್ವಹಣೆ ಅಧಿಕಾರಿಗಳ ನೇಮಕಾತಿಯ ಸರ್ಕಾರಿ ಆದೇಶಗಳನ್ನು ನೀಡುವಂಥ ಜಾರ್ಯಗಳು, ಕಾನೂನು ಇಲಾಖೆ ಅಧ್ಯವಾ ಅಂದ್ವೋಚ್ಚರ್ ಜನರಲ್ ರವರ

ಕಟ್ಟರಿ, ಸಂಕೀರ್ಣ ವಿಷಯಗಳನ್ನು ಸಿದ್ಧಿಸಲು, ಕಾನೂನು ಅಧಿಕಾರಿಗಳಿಂದ ಉದ್ದೇಶವಾದ ಇನ್‌ಪ್ರೈಸ್ ಮಂಜೂರಾತಿ ಮತ್ತು ಕಾನೂನು ಅಧಿಕಾರಿಗಳಿಂದ ನ್ಯಾಯ ತಿಂಡಿಗಳ ಪ್ರತಿಗಳನ್ನು ಕಾಪಾಡುವುದು ಮತ್ತು ಅಂತಿಮಗಳು ಅಥವಾ ಇತರೆ ವಿಷಯಗಳನ್ನು ದಾಲಿಲಿಸುವ ಬಗ್ಗೆ ಅವುಗಳ ಶಿಥಾರಸುಗಳ ಜೂತೆಗೆ ಕಾನೂನು ಇಲಾಖೆಗೆ ಅದನ್ನು ಕೊಳುವ ಬಗ್ಗೆ ಕೋರಿಕೆಯೂ ಸಹ ಒಳಗೊಳ್ಳುವುದು. ಕಾನೂನು ಹೋರಿಗಳು/ಕೂನೋನು ಕೋರಿದ ಮುಖ್ಯಸ್ಥರು ಕೆಲವು ಯೂರೋಪ್ ಪ್ರಕಾರ್ಯಗಳು: ಕ್ರೀಮುಗಳ ಕಾನೂನು ಸಮೃದ್ಧಿಯನ್ನು ಪರಿಸ್ಥಿತಿನ್ನುವುದು. ಲಭ್ಯವಾಗುವ ಸಾಕ್ಷ್ಯವನ್ನು ಅಧ್ಯಯನ ಮಾಡುವುದು ಮತ್ತು ರಾಷ್ಟ್ರದ ಪರವಾಗಿ ಆರಂಭಿಸಿರುವ ವ್ಯವಹರಣೆಗಳ ವಿಷಯಗಳಲ್ಲಿ ಶೀರ್ಷಾಂಕ ತೆಗೆದುಕೊಳ್ಳುವುದು; ಸಿವಿಲ್ ಪ್ರತ್ಯೇಕೀಯ ಕಂಹಿತೆ. 1908ರ 80ನೇ ಪ್ರಕರಣದ ಅಡಿಯಾದ್ದೆ ಮೋಟಿಕುಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ, ಕಾನೂನು ಕೋರಿಗಳ ಸಲಹೆಯನ್ನು ಪಡೆಯಬೇಕೆಂದು ಅಗತ್ಯಪಡಿಸಿದೆ ಮತ್ತು ವಿವರವಾಗಿ ಕ್ರೀಮನ್ನು ಪರಿಸ್ಥಿತಿದೆ ಕ್ರೀಮನ್ನು ಪ್ರತಿಷ್ಠಿತ ಮಾಡಿದ ಕಾನೂನು ಕೋರಿತ್ವ ಹಿಂಬರಹ ನೀಡುವಂತಿಲ್ಲ; ಪ್ರತಿತಿಥ ಘಟ್ಟಾಳನ್ನು ಕಾನೂನು ಅಧಿಕಾರಿಗಳು ಸಿದ್ಧಪಡಿಸಿದರೆ, ಅದರ ರಿಂದ ಅಜ್ಞಗಳಲ್ಲಿ ದಾಖಲೆಸುವುದು, ಕಾನೂನು ಕೋರಿಗಳು ಅವುಗಳನ್ನು ಪರಿಸ್ಥಿತಿಸಿಕೊಳ್ಳುವುದ್ದು ಮತ್ತು ಮಾಹೂರಿ ವಿಷಯಗಳಿಂತ ಅಂತಹ ಪರಿಶೀಲನೆಯನ್ನು ಪರಿಗಳಿಸಿದೆ ಅದನ್ನು ಮಾರ್ಪಾರಿಸಿ ಮಾಡಬ್ಬಾಡ್ಯಾದ್ದು.

### ಮಧ್ಯಾರಣಾ ಕ್ರಮಗಳು

1. ಕಾರ್ಯ ವಿಧಾನ - ವಿವಾದಗಳನ್ನು ನಡೆಸಲು ಹೊಂದಿಕೊಳ್ಳುವುದಂತೆ ವ್ಯವಸ್ಥೆ ಮಾಡಿದ ಮತ್ತು ದೂರೀಕಾರಿಸಿದ ಸುಧಾರಣೆಗಳು  
ಹಲವು ಸಂದರ್ಭಗಳಲ್ಲಿ “ಪ್ರಮುಖವಾದುದನ್ನು” ಹೊರತುಪಡಿಸಿ ವಿವಾದಗಳನ್ನು ನಡೆಸುವುದು “ಕ್ರೈಯ್ಟ್” ಅಂಶಗಳು ವ್ಯಾಯಕ್ತಿಕ ಕಾರ್ಯನಿರ್ವಾಹಕರ ಬಗ್ಗೆ ಒತ್ತಿ ಹೇಳಿದೆ. ಕಾರ್ಯ ವಿಧಾನದ ಪ್ರತಿಯೇಂದು ಹಂತದಲ್ಲಿ ಕಡತಕ್ಕ ಹೆಚ್ಚಿನ ಮೌಲ್ಯವನ್ನು ವಿಚಿತಪಡಿಸಿಕೊಳ್ಳುವುದರ ಬದಲಾಗಿ ಕ್ರಮಬದ್ಧ ಶೈಕ್ಷಣಿಕ ಮೂಲಿನ ಒಬ್ಬ ನೌಕರನಿಂದ ಕೊಂಡಿರಿಸುವೆಯೆಯು, ಕಡತಗಳ ಚಲನವಲನಗಳ ಮೇಲೆ ಪರಿಸಾಮ ಉಂಟುಮಾಡಿದೆ. ಈ ಅಂಶಗಳನ್ನು ತಿಳಿಸುವ ನಿಟ್ಟನಲ್ಲಿ, ವ್ಯಾಜ್ಯಗಳನ್ನು ನಡೆಸುವ ಕಾರ್ಯ ವಿಧಾನದ ಭಾಗವಾಗಿದೆ ಎಂದು ನೀಡಿಯೆ ಬಗ್ಗೆ ಮೂರು ಪ್ರಮುಖ ಹಂತಗಳಲ್ಲಿ ವಿವರಿಸಿದೆ; ಅವಾಯವ ಬಗ್ಗೆ ವಿಶೇಷಣ, ಕೆಲಸದ ನಿರ್ವಹಣಾ ಪರಿಸ್ಥಿತಿ ಮತ್ತು ವಿವಾದಗಳ ಅಂತಿಮ ವಿಂಗಡಣ. ಈ ಹಂತಗಳನ್ನು ಕಾನೂನು

ಅಧಿಕಾರಿಗಳೊಂದಿಗೆ ಸಮಾಲೋಚನೆ ಇಲಾಖೆಯ ಮುಖ್ಯಸ್ಥರ ಮೂಲಕ  
ಅನುಷ್ಠಾನಗೊಳಿಸಬೇಕಾಗಿದೆ.

#### 4.1. ಅಭಾಯದ ಬಗ್ಗೆ ವಿಶ್ಲೇಷಣೆಗಳು

4.1.1. ವ್ಯಾಜ್ಯಗಳಿಗೆ ಆರ್ಥಿಕ ಪ್ರಮಾಣವನ್ನು ಮಾಡುವಾಗ ಆಗಲೀ ಅಥವಾ ಮೊಕ್ಕದ್ದಮೆಯನ್ನು ಇತ್ಯಾರ್ಥಿಸಿಸುವಾಗಲಿ ಅದರ ಬಗ್ಗೆ, ಕಂಪನಿಗಳು/ವ್ಯಾಖಾರಗಳಿಗೆ ನ್ಯಾಯಸಮೂಹವಾದ ಶೀಮಾನವನ್ನು ಮಾಡುವುದು, ಇಲಾಖೆಗಳು ಪ್ರತಿಯೊಂದು ಮೊಕ್ಕದ್ದಮೆಗೆ ಸಂಬಂಧಿಸಿದಂತೆ ಈ ಶೀಮಾನಗಳನ್ನು ತೆಗೆದುಹೊಳ್ಳಬೇಕು. ಸಾಧ್ಯತೆಗಳಿಗೆ ಮತ್ತು ಪ್ರತಿಕೂಲ ಪರಿಣಾಮ ಉಂಟಾಗಲು ಸಂಭವವಿರುವುದಕ್ಕೆ ಹೌಲ್ಯಗಳು ಸಹಾಯಕವಾಗತಕ್ಕದ್ದು, ಎಂದು ನಿರ್ಜಾಯದ ಪ್ರತಿಕೂಲ ವಿಧಾನಗಳು ವ್ಯಾಜ್ಯ ಅಥವಾ ಮಧ್ಯಾಧ್ಯಕ್ಷಕ್ಕೆಯನ್ನು ಅನುಸರಿಸಿದ್ದರೆ. ಹೌಲ್ಯ ನಿರ್ಜಾಯ ಮಾಡತಕ್ಕದ್ದು, ಸಂಭವ ಪರಿಣಾಮ ಉಂಟಾಗುವುದಕ್ಕೆ ಮತ್ತು ಹೌಲ್ಯಗಳು ಸಹಾಯಕವಾಗತಕ್ಕದ್ದು, ಮತ್ತು ಅದನ್ನು ಪ್ರತಿಯೆ ಅನುಸಾರ ಅಭಾಯದ ವಿಶ್ಲೇಷಣೆಗಳು ಎರಡು ಅಂಶಗಳನ್ನು ಒಳಗೊಂಡಿರತಕ್ಕದ್ದು: (i) ಪ್ರತಿಕೂಲ ಪರಿಣಾಮಗಳು ಸಂಭವಿಸುವ ವಿಧಾನ. (ii) ಪರಿಣಾಮ ಉಂಟುಮಾಡುವ ವಾಸ್ತವ ಅಂಶಗಳು ಸಂಬಂಧಿಸುತ್ತಿರುತ್ತಾರೆ. ರಾಜ್ಯ ಮತ್ತು ಸಂಪರ್ಕ ಸಮಾಜದ ಮೇಲೆ ಪರಿಣಾಮ ಉಂಟುಮಾಡುವವು.

4.1.2. ಹೊಸ ಪರಿಕಲ್ಪನೆಯಲ್ಲಿ ಅಭಾಯದ ಬಗ್ಗೆ ವಿಶ್ಲೇಷಣೆಗಳು ಉಂಟಾಗುವುದಿಲ್ಲ. ಅದು ಕೆಲವು ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅದು ಕಂಡುಬರಬಹುದು: ಕ್ಷೇಮಗಳು ವ್ಯಾಧಿಂಭವಾಗುವ ಮುಂಚೆ ಕಾನೂನು ಕೋಶದ ಮುಖ್ಯಸ್ಥರು/ಕಾನೂನು ಕೋಶಗಳು ಹೌಲ್ಯ ನಿರ್ಜಾಯಿಸಬೇಕಾದ ಆಗತ್ಯವಿದೆ, ಕಾನೂನು ಇಲಾಖೆಯಿಂದ ಅಥವಾ ಅಡ್ಮಿನಿಸ್ಟ್ರಾಜಿನರ್ಲ್ ಕಚೇರಿಯಿಂದ ವಿವಿಧ ಹಂತಗಳಲ್ಲಿ ಅಧಿಕೃತಾಯಿಗಳನ್ನು ಇಡೆದಿರೆ ಮತ್ತು ಅಪ್ಪೆಲ್ಯಾಗಳನ್ನು ದಾಖಿಲು ಮಾಡುವ ಮುಂಚೆ ಮೊಕ್ಕದ್ದಮೆಯ ಅರ್ಥತೆಗಳ ಬಗ್ಗೆ ಕಾನೂನು ಕೋಶಗಳ ಮುಖ್ಯಸ್ಥರು ಪರಿಶೀಲನೆ ಮಾಡಬೇಕು. ನಿರಂತರವಾಗಿ ಅನುಸರಿಸಬೇಕಾದ ನಿಯಮಗಳ ಪ್ರತಿಯೆಯಲ್ಲಿ ಇದು ಅಗತ್ಯವಾಗಿದೆ, ನಿಯಮಗಳ ವಸ್ತು ಸ್ಥಿತಿ ಮತ್ತು ಉದ್ದೇಶವು ತಪ್ಪಿಪಂತಿಲ್ಲ. ಆದ ಕಾರಣ ಇವು ವಿವಿಧ ಅಂಶಗಳನ್ನು ಗಳಿಸಿ ತೆಗೆದುಹೊಳ್ಳಬೇಕರ ಮೂಲಕ ಅಭಾಯದ ವಿಶ್ಲೇಷಣೆ ಮೇಲೆ ದಾಸ್ತಾವಚನ್ನು ಕೇಂದ್ರೀಕರಿಸುವುದು ಅಗತ್ಯವಾಗಿದೆ.

4.1.3 ವಾಸ್ತವ ಅಂಶಗಳು, ಅವಾಯ ವಿಶ್ಲೇಷಣೆಗಳ ಪ್ರಕ್ರಿಯೆಗೆ ಸಹಾಯಕವಾಗಲು ಈ ಮುಂದಿನ ಅಂಶಗಳನ್ನು ಒಳಗೊಳ್ಳಲು:

ಎ. ಸಾಕ್ಷಾದ ಸಂಖ್ಯಾಬಲ

ಬಿ. ಮೂಲ ವ್ಯವಹರಕೆಗಳ ಹಂಡದಲ್ಲಿ ಮತ್ತು ತರುವಾಯದ ಅಂಶಗಳ ಹಂಡದಲ್ಲಿ ತೆಗೆದುಕೊಳ್ಳಬಹುದಾದ ಸಮಯ.

ಬಿ. ಎದುರು ಅಜ್ಞದಾರರ (ಪ್ರತ್ಯೇಕಿದಾರರು) ಹಿನ್ನಲೆಯನ್ನು ಪರೀಕ್ಷಾರ್ಥಿಯ ಅವರ ಸಂಪನ್ಮೂಲಗಳು ಪರಿಸ್ಥಿತಿಗಳು ಮತ್ತು ಅಂಶಗಳನ್ನು ದಾಖಿಲು ಮಾಡಲು ಅವರ ಪ್ರಮ್ಮೆತ್ಯಾಯಿ ಒಳಗೊಂಡು ವಿವಾದ ನಿರ್ಣಯಗಳ ಮರೆಮಾಚಿಸಬಹುದಾದ ಇತರ ಪರಿಣಾಮ ಬೀರುವ ಅಂಶಗಳು.

ದಿ. ಅಂಶಗಳಲ್ಲಿ ಅನುಸರಿಸುವ ಎದುರು, ಅಜ್ಞದಾರರು, ಸಂಭಾವನೀಯ ಪರಿಣಾಮ.

ಇ. ಈ ಮುಂಚಿನ ಅಂಶಗಳನ್ನು ಓದುವ ಮೂಲಕ ಕಾನೂನು ಧೋರಣೆಗಳನ್ನು ನಿರ್ಧರಿಸುವುದು.

ಎಫ್. ಉದ್ದೇಶವಾಗುತ್ತಿರುವ ಅಥವಾ ಪ್ರತಿವಾದಿಯ, ಕ್ಷೇತ್ರಮುದಿನ ಮೌಲ್ಯವು ಇಲಾಖೆಗೆ ಪರಿಣಾಮವನ್ನು ಉಂಟಾಡುತ್ತದೆ.

ಜಿ. ಸಮಾಜದಲ್ಲಿ ಉಂಟಾಗುವ ಪರಿಣಾಮ.

#### 4.2. ಕೆಲಸದ ಪರಿಪು ನಿರ್ವಹಣೆ

ಪರಿಣಾಮಕಾರಿ ಅವಾಯದ ವಿಶ್ಲೇಷಣೆಗಳು, ಸೂಕ್ತ ಪ್ರಕ್ರಿಯೆಗಳನ್ನು ರೂಪಿಸಲು, ಅನಿಶ್ಚಯಿತಯನ್ನು ಕಡಿಮೆಮಾಡಲು ಮತ್ತು ಸರಿಯಾದ ಅಥವಾ ಹಾನಿ ನಿಯಂತ್ರಣ ಕ್ರಮಗಳನ್ನು ಅಳವಡಿಸಬೇಕ್ಕಾಗುವ ಸಹಾರಿಯಾಗುವುದು. ಪ್ರಮುಖವಾಗಿ ಸಮಸ್ಯೆಗಳ ಈ ಹಿಂದಿನ ಆದ್ಯತೆಯನ್ನು ಅಭಿಪ್ರಾಯಕೊಳ್ಳಲು ಬಗ್ಗೆ ಅವಕಾಶ ಕಲ್ಪಿಸುವ ಮೂಲಕ ಕೆಲಸದ ನಿರ್ವಹಣಾ ಪರಿಸ್ಥಿತಿಗೆ ಮಾರ್ಗದರ್ಶಿಯಾಗುವುದು ಮತ್ತು ಮಾನವ ಸಂಪನ್ಮೂಲ ಮತ್ತು ಹಣಕಾಸು ಸಂಪನ್ಮೂಲ ಹಂಚಿಕೆಗೆ ಮಾರ್ಗದರ್ಶಕವಾಗಿದೆ. ಸಂಪನ್ಮೂಲಗಳ ಹೊರತೆ, ಮತ್ತು ವಿವಾದಗಳ ಪರಿಮಾಣ ಅತಿ ಹೆಚ್ಚಾಗಿ ಇರುವುದು, ಕೆಲಸದ ನಿರ್ವಹಣಾ ಪರಿಸ್ಥಿತಿ ಕರೆತಾಗಿದ್ದು ಅತ್ಯತಮ ಪ್ರಾರ್ಥನ್ಯದ ಮೂಲಕ ಸಾಮಾನ್ಯವನ್ನು ಹೆಚ್ಚಿಸುವುದು.

#### 4.3. ವಿವಾದಗಳ ನಿರ್ವಹಣೆ ಚಾಲುಯೋವನ್ನು ಸ್ಥಾಪಿಸುವುದು

4.3.1 ಒಂದು ಬಾರಿ ಅಪಾಯದ ಬಗ್ಗೆ ವಿಶೇಷತೆಗಳನ್ನು ಮಾರ್ಗಗೊಳಿಸುವುದು ಮತ್ತು ವಿಶೇಷತೆಗಳ ಕಾರಣಗಳು ಸ್ವಾವು ಆಧಾರಿತವಾಗಿರುವುದು. ವಿವಾದಗಳಲ್ಲಿ ಮುಂದಿನ ಹಂತಗಳೊಂದಿಗೆ ವ್ಯವಹರಣೆಯು ಮುಂಚೆ ದೃಢವಾದ ನಿರ್ವಹಣೆ ಚಾಲುಯೋವನ್ನು ಹೊರತರುವಂತೆ ಮಾಡುವುದು ಅಗತ್ಯವಾಗಿದೆ. ನಿರ್ವಹಣೆ ಚಾಲುಯೋವನ್ನು ಸಾಧನಗಳನ್ನು ಅಥವಾ ಸಾಧನಗಳ ಸಂಯೋಜನೆಯನ್ನು ನಿರ್ದರ್ಶಿಸಲಾಗುವುದು, ಇದು ವಿವಾದಗಳನ್ನು ಪರಿಹರಿಸುವಲ್ಲಿ ಉತ್ತಮ ಮಾರ್ಗಗೊಳಿಸಿದಾಗುವುದು ಮತ್ತು ಕ್ರೋಧಿಕೃತ ಯೋಜನೆಗಳು ಸಹ ಒಳಗೊಳ್ಳುವುದು. ಇಲ್ಲಿ ದ್ವಿರೂಪ ಅಯ್ಯಿಗಳಿರುವಾಗ ಪರಿಹಾರದ ಅಯ್ಯಿಗೆ ನಿರ್ವಹಣೆ ಚಾಲುಯೋವನ್ನು ಸಂಬಂಧ ಹಡುತ್ತದೆ, ಅಂಥ ಮತ್ತು ಸ್ಥಾಪಿಸಿಕೆ, ಮಾತ್ರಕ ಅಥವಾ ವ್ಯಾಜ್ಯಾದಂಥ ವಿವಾದ ನೀರ್ಣಯ ಯಾಂತ್ರಿಕ ಸೈಕಲ್‌  
ಅಯ್ಯಿ, ವ್ಯೋಹಾರಿಕ ಕಾರ್ಯನಿರ್ವಹಣೆ ಅಯ್ಯಿ ಇತ್ತುದಿಗಳು. ನಿರ್ವಹಣೆ ಚಾಲುಯೋವನ್ನು, ಏತ್ವಾದ ಮೌಕದ್ವಾರೆಗಳಿಗೆ ಸಂಬಂಧಿಸಿದಂತೆ ಮನರಪರಿಶೀಲಿಸುವುದು ಅಗತ್ಯವಾಗಿದೆ ಮತ್ತು ವಿವಾದಗಳನ್ನು ನೀರ್ಣಯಿಸಿ ಮೇಲೆ ಎಲ್ಲಾ ಸಮಯದಲ್ಲಿ ಉಳಿದ್ವುಗಳು ಕೇಂದ್ರಿಕೃತವಾಗಿರುತ್ತದೆ.

4.3.2 ರಾಷ್ಟ್ರಿಕ ನಿರ್ವಹಣೆ ಚಾಲುಯೋವನ್ನು, ವಿವಾದದ ಪರಿಣಾಮ ಉಂಟುಮಾಡಲು ಅನ್ವಯಿಸುತ್ತೇಯ ಅಗತ್ಯವಾಗಿದೆ. ಸ್ವಾನಮಾನ ಯಥಾದೃಷ್ಟಿಯಿಂದ, ಇಲಾಖೆಗೆ/ರಾಜ್ಯಕ್ಕೆ ಆರ್ಥಿಕ ನಿಭಂದನೆಗಳಲ್ಲಿ ಪ್ರಭಾವ ಉಂಟಾಗುವ ಮಾನದಂಡ ಮಾತ್ರವಾಗಿರುವುದಿಲ್ಲ, ಆದರೆ, ಸರ್ವಜನಿಕ ಪರಿಕಲ್ಪನೆಯ ನಿಭಂದನೆಗಳಲ್ಲಿ ಮತ್ತು ಸಾರ್ವಜನಿಕ ಹಿತಾಚರ್ಚೆಯನ್ನು ಕಾಪಾಡುವಲ್ಲಿ ಸಹ ಆಗಿರುತ್ತದೆ. ಎಲ್ಲಾ ರೀತಿಯಲ್ಲಿ ಸರ್ವೋಚಿತ್ವ ನ್ಯಾಯಾಲಯಕ್ಕೆ ಅರ್ಥಾತ್ ಸಾಂಸ್ಕೃತಿಕ ಸಂಸ್ಥೆಗಳನ್ನು ಸಲ್ಲಿಸುವ ಪದ್ಧತಿಯು ವರ್ಣಿಸಿದೆ. ಆದರೆ ಸರ್ವೋಚಿತ್ವ ನ್ಯಾಯಾಲಯ ಮನರಾಜ್ಯಾಯಾದವುಗಳನ್ನು ನಿರೂಪಿಸಿ ಅಂತಿಮವಾಗಿ ವಿಮುಕ್ತಪಾದವುಗಳನ್ನು ಇಲಾಖೆಗಳಲ್ಲಿ ಇರಿಸಿದ.<sup>1</sup> ನ್ಯಾಯಾಲಯದಲ್ಲಿ ಯಶಸ್ವಿಯಾದ

<sup>1</sup> ರಾಷ್ಟ್ರೀಯ ಸಹಾಯ ಆಧಿಕೃತ ನಿರ್ಮಾ, ಇತ್ಯಾದಿ CIT, ಆರ್ಥಿಕ ರಿಫರೆನ್ಸ್ 11.09.2020 ಇಂದ್ರ ಕುಮಾರ ಕಾರ್ಯಾ ನಂಖೆ: 2009R 5105-

5107 ಹಿತ [https://main.sci.gov.in/supremecourt/2007/8001/8001\\_2007\\_36\\_1501\\_23901\\_Judgement\\_11-Sep-2020.pdf](https://main.sci.gov.in/supremecourt/2007/8001/8001_2007_36_1501_23901_Judgement_11-Sep-2020.pdf) (13.09.2020 ರಂದ್ದು ಕೆನೆಂಡ್ಯಾರ್ಗ್ ಸಂಪರ್ಕಿಸಲಾಗಿದೆ) ಲಭ್ಯವಿದೆ

ಇಲಾಖೆಗಳ ಸಂಭಾವ್ಯತೆಯೂ ಅತಿ ಹೆಚ್ಚಿರುವ ಈ ಮೊಕದ್ದಮೆಗಳಲ್ಲಿ ಸಹ, ಅಂಥ ಯಶಸ್ವಿಯಾದ ಹೆಚ್ಚಿನ ಮೌಲ್ಯವು ಇಲಾಖೆಗಳಿಗೂ ಸೂಕ್ತವಾಗಿದ್ದರೆ, ಮೌಲ್ಯವಿಣಿಯಿನುಪ್ರಥಮ ಅಗತ್ಯವಾಗಿದೆ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ವಿಸ್ತರಿಸುವುದು ನ್ಯಾಯಸಮೂಕ್ತವಾಗಿರುವುದು.

## 5. ನೋಡಲ್ ಅಧಿಕಾರಿಗಳು

5.1. ಪ್ರತೀಯೊಂದು ಇಲಾಖೆಯೂ, ಕಾನೂನು ಅಧಿಕಾರಿಗಳೊಂದಿಗೆ ಸಮಾಲೋಚನೆ ನೋಡಲ್ ಅಧಿಕಾರಿಯನ್ನು ನೇಮುತ್ತ ಮಾಡಲಕ್ಕುದ್ದು ಮತ್ತು ಕಾನೂನು ವಿಷಯಗಳಲ್ಲಿ ಇಲಾಖೆಯ ಮುಖ್ಯಸ್ಥರು ಸಹ ನೇರವಾಗಲಕ್ಕುದ್ದು. ನೋಡಲ್ ಅಧಿಕಾರಿಯಾಗಿ ಅರ್ಹತೆ, ಕನಿಷ್ಠ ಅರ್ಹತೆ ಅಜೆಂಡಾರನಿಗೆ ಕಾನೂನು ನ್ಯಾಯವಾದಿ ವೃತ್ತಿಯಲ್ಲಿ ಕನಿಷ್ಠ 5 ವರ್ಷಗಳ ವರ್ಕೇಲ ವೃತ್ತಿಯ ಅರ್ಹತೆ ಪಡೆದಿರತಕ್ಕುದ್ದು. ನೋಡಲ್ ಅಧಿಕಾರಿಗಳು, ಕಾನೂನು ಸಂಕೇತಧನೆಯಲ್ಲಿ ಮತ್ತು ಕರಡು ತಯಾರಿಸುವುದು ಮತ್ತು ಸಂಬಂಧಪಟ್ಟ ಇಲಾಖೆಗಳಲ್ಲಿ ವಿವಾದಗಳಿಗೆ ಸಂಬಂಧಿಸಿದ ಡಾಟಾ, ನಿರ್ವಹಣೆ ಪ್ರಕ್ರಿಗಳ ನಿರ್ವಹಣೆಯಲ್ಲಿ ನೇರವಾಗುವುದೊಂದಿಗೆ ಕಾನೂನು ಕೋಶದ ಮುಖ್ಯಸ್ಥರ ಮೂಲಕ ವಿವಾದಗಳನ್ನು ನಡೆಸಲು ಸಹಕಾರಿಯಾಗಲಕ್ಕುದ್ದು. ಹೆಚ್ಚಿನರಾಗಿ, ಕನಾರಿಕದ ಮಾನ್ಯ ಉಜ್ಜ್ವಲ ನ್ಯಾಯಾಲಯದ CCC ಸಂಖ್ಯೆ 594/2020 (ಅಜೇತ ದಿನಾಂಕ 02.12.2020)ರ, ಶಿಥಾರಸುಗಳ ಅನುಸಾರ, ನೋಡಲ್ ಅಧಿಕಾರಿಗಳು ಮೇಲ್ಮೈಚಾರಣೆ ಮಾಡಬಹುದು, ನರಪು ನೀಡಬಹುದು ಮತ್ತು ನ್ಯಾಯಾಲಯಗಳ ಉದ್ದೇಶಗಳನ್ನು ಪಾಲಿಸಲು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಪಟ್ಟಂತೆ ಇಲಾಖೆಗಳನ್ನು ವಿಚಿತ್ರ ಪಡಿಸಿಕೊಳ್ಳುವುದು. ಸರಾಲದಲ್ಲಿ ನೋಡಲ್ ಅಧಿಕಾರಿಗಳು, ಕಾನೂನು ಅಧಿಕಾರಿಗಳಿಗೆ ಅಥವಾ ವ್ಯಾಜ್ಯ ನಿರ್ವಹಣೆ ಅಧಿಕಾರಿಗಳಿಗೆ ಸಮರ್ಪಕವಾಗಿ ತಮ್ಮ ಸಂಬಂಧಪಟ್ಟ ಇಲಾಖೆಗಳಿಂದ ಮೊಕದ್ದಮೆಗಳಿಗೆ ಸಂಬಂಧಿಸಿದ ಎಲ್ಲಾ ಮೂರಕ ಡಾಟಾವನ್ನು ಕಳೆಸಿಕೊಡಲಾಗಿದೆ ಎಂಬುದನ್ನು ಸಹ ವಿಚಿತ್ರಪಡಿಸಿಕೊಳ್ಳಲಿಕ್ಕುದ್ದು. ವ್ಯಾಜ್ಯ ನಿರ್ವಹಣೆ ಅಧಿಕಾರಿಗಳ ವ್ಯಾಜ್ಯ ಹೊಣಣಗಾರಿಗಳನ್ನು ಸಹ ನೋಡಲ್ ಅಧಿಕಾರಿಗಳು, ಮೇಲ್ಮೈಚಾರಣೆ ಮಾಡಲಕ್ಕುದ್ದು ಮತ್ತು ಸಮನ್ವಯತೆಗೊಳಿಸಲಕ್ಕುದ್ದು.

## 6. ವ್ಯಾಜ್ಯನಿಧ್ಯದ ಗುಣಮಟ್ಟವನ್ನು ಹೆಚ್ಚಿಸುವುದು

ಕಾನೂನು ಅಧಿಕಾರಿಗಳು, ವಿವಾದಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸುವರು. ಕಾನೂನು ಅಧಿಕಾರಿಗಳು ಇವರನ್ನು ಒಳಗೊಳ್ಳಲಾಗುತ್ತಾರೆ, ಸರ್ಕಾರದ ವರ್ಕೇಲರು ಜಲ್ಲಾ ಸರ್ಕಾರಿ ಪ್ರೋಡರ್ಗಳು

(ಸಹಾಯಕ ಪಟ್ಟಿರು ಅಧಿಯೋಜಕರು ಒಳಗೊಳ್ಳುತ್ತಾರೆ) ಮತ್ತು ಸಹಾಯಕ ಸರ್ಕಾರಿ ಶೈಕ್ಷಿಕರು ಎಲ್ಲಾ ಸರ್ಕಾರಿ ವಿವಾದಗಳಲ್ಲಿ, ಕಾನೂನು ಅಥಿಕಾರಿಗಳು ಸರ್ಕಾರವನ್ನು ಪ್ರತಿನಿಧಿಸುವರು. ಪ್ರತಿ ಕಾನೂನು ಅಥಿಕಾರಿ, ಸರ್ಕಾರಕ್ಕೆ ಕಾನೂನು ಸೇವೆಯನ್ನು ಒದಗಿಸುವರು, ಸರ್ಕಾರಗಳ ಸ್ವಾನಮಣಿದ ಪರಿಣಾಮಕಾರಿ ಮತ್ತು ಉತ್ತಮ ಪ್ರತಿನಿಧಿಸುವಿಕೆಯನ್ನು ಮತ್ತು ವಿವಾದಗಳಲ್ಲಿನ ಹಿತಾಸಕ್ತಿಯನ್ನು ನಿರ್ದೇಷಿಸಿದೆ. ಅಂಥ ಸೇವೆಯೂ ಜವಾಬ್ದಾರಿಯುತಪಾಗಿರುವುದು ಕೆಲವು ಉತ್ತಮ ಗುಣಮಟ್ಟದ ಸಭೀಗಳನ್ನು ವಿಚಿತ್ರಪಡಿಸಿಕೊಳ್ಳುವುದು ಮಹತ್ವವಾಗಿದೆ. ಇದರಲ್ಲಿ ಮುಂದಿನ ಪ್ರಮುಖ ಅಂಶಗಳ ಬಗ್ಗೆ ತಿಥಾರಘಳನ್ನು ಮಾಡಿದೆ.

- (ಎ) ಕಾನೂನು ಅಥಿಕಾರಿಗಳನ್ನು ನೇಮಕ ಮಾಡುವಾಗ, (ಕಾನೂನಿನ ಮೇರೆಗೆ ಯಾವುದೇ ದರ್ಕಿಸ್ತ್ಯಯನ್ನು ಗೊತ್ತುಪಡಿಸಿದ್ದಲ್ಲಿ) ನೇಮಕಾತಿ ಪ್ರಾಧಿಕಾರವು, ಸರ್ಕಾರವನ್ನು ಪ್ರತಿನಿಧಿಸುವ ಸಾಮಧ್ಯವುಳ್ಳ ಅಂತ್ಯತ್ವದು ವರ್ಣಿಲರನ್ನು ಅಯ್ಯಮಾಡುವ ವಿಧಾನವನ್ನು ಅಯ್ಯಮಾಡಲು ಮುಕ್ತವಾಗಿರುತ್ತದೆ. ಹಾಗೆ ನೇಮಕ ಮಾಡುವಾಗ, ನೇಮಕಾತಿ ಪ್ರಾಧಿಕಾರವು, ಸರ್ಕಾರದ ಸ್ವಾಯತ್ವಾದಿಗಳ ನೇಮಕಾತಿಯ ಬಗ್ಗೆ ಮಾನ್ಯ ಸರ್ವೋಚ್ಚ ಸ್ವಾಯತ್ವಾಲಯದ ವಿಭಾಗಾಗಿ ಅನುಸಾರವಾಗಿ, ಅಂತಹ ನೇಮಕಾತಿಯು, ಸ್ವಾಯತ್ವಾಲಯದ ವಿಭಾಗಾಗಿ ಅನುಸಾರವಾಗಿ, ಅಂತಹ ನೇಮಕಾತಿಯು, ಸ್ವಾಯತ್ವಾಲಯದ ವಿಭಾಗಾಗಿ ಅನುಸಾರವಾಗಿ, ಅಂತಹ ನೇಮಕಾತಿಯು, ಪ್ರಕೃತಪರಿಹಿತವಾಗಿದೆ, ಸಮಂಜಸವಾಗಿದೆ ಇಲಾರದರ್ಶಕವಾಗಿದೆ, ಪ್ರಕೃತಪರಿಹಿತವಾಗಿದೆ ಮತ್ತು ವಿಶ್ವಾಸ್ಯಾಹದವಾಗಿದೆ ಎಂಬುದನ್ನು ಸಹ ವಿಚಿತ್ರಪಡಿಸಲು ಪ್ರಯೋಗಿಸಬೇಕು.
- (ಬಿ) ಕಾನೂನು ಅಥಿಕಾರಿಗಳ ನೇಮಕಾತಿಯನ್ನು, ಸೂಕ್ತಕಾಗಿ ರಚನೆಯಾದ ಪರಿಶೋಧನೆ ಪ್ರಕ್ರಿಯೆಯ ಮುಖಾಂತರ ಮಾಡಬೇಕು ಹಾಗೂ ಕಾನೂನು ಅಥಿಕಾರಿಗಳ ಸೂಕ್ತತ್ವಯನ್ನು ನಿರ್ಧರಿಸಲು ಪರೀಕ್ಷೆಗಳನ್ನು ನಡೆಸಬೇಕು.
- (ಬಿಂದಿ) ಮೇಲ್ಮೈಭಾರತ ಅಥಿಕಾರಿಗಳು/ಪ್ರಾಧಿಕಾರಿಗಳು, ತಮ್ಮ ಮೇಲ್ಮೈಭಾರತಕ್ಕೆಯಲ್ಲಿರುವ ಸಂಬಂಧಪಟ್ಟ ಕಾನೂನು ಅಥಿಕಾರಿಗಳ ಕಾರ್ಯಕ್ರಮ ಮನರಂಧರೀಕರಿಸಬೇಕು ನಿಯತಕಾಲಿಕವಾಗಿ ನಡೆಸಕ್ಕಾದ್ದು.

\*ಇಲ್ಲಿ ಅಧ್ಯಾತ್ಮ ಶಾಸ್ತ್ರೀಕಾರಿ, "ಇನ್ನನು ಅರ್ಥಿಸಿ" ಎಂಬ ಪರಿಭಾಷೆಯು, ಕಾನೂನು ಅಥಿಕಾರಿಗಳ (ನೇಮಕಾತಿ ಮತ್ತು ಸೇವೆ ಪರಿಕ್ರಮೆ, ೧೯೭೮ರ ೩ನೇ ನಿಯಮದ ಅರ್ಥದಲ್ಲಿ ಅಂತರಿಕ್ಷಕ್ಕೆಂದು; "ಇನ್ನನು ಅರ್ಥಿಸಿ" ಎಂಬರೆ ಡಾಮೆಲೆಸಲಾದ ವರ್ಣಿತ ("ಅಧ್ಯಾತ್ಮ ಪರಿಕ್ರಮೆ") ಸರ್ಕಾರ ವರ್ಣಿತ, ರಾಜ್ಯ ಸ್ವಾಧ್ಯಾಯ, ಉತ್ತಮ ಸ್ವಾಯತ್ವಾಲಯದ ಸರ್ಕಾರ ಪ್ರಾಧಿಕಾರ, ಉತ್ತಮ ಅಥಿಕಾರಿ ಪ್ರಾಧಿಕಾರ, ಪಾಲ್ಕ್ ಪ್ರಾಧಿಕಾರ, ವಿರೋಧ ವರ್ಣಿತ, ತಪ್ಪುವರಿ ಜಿಲ್ಲೆ ಸರ್ಕಾರ ಪ್ರಾಧಿಕಾರ, ಯಾವುದೇ ಏಂಬು ಅಥಿಕಾರ ಪ್ರಿಮಿನಲ್ ಮಂಡಳಿಯೆಂಬಂತಹ ಶಾಸ್ತ್ರೀಕಾರಿ ಮತ್ತು ಸ್ವಾಯತ್ವಾಲಯವಾದ ಪರಿಷಾಗ ಸರ್ಕಾರಿಯಂತರ ನೇಮಕಾತಿ ಸರ್ಕಾರ ಪ್ರಾಧಿಕಾರ ಅಥವಾ ಅಧ್ಯಾತ್ಮ ಯಾವುದೇ ಏಂಬು ಅಥಿಕಾರ ಪ್ರಿಮಿನಲ್ ಸ್ವಾಯತ್ವಾಲಯದ ಪರಿಷಾಗ ಸರ್ಕಾರಿಯಂತರ ನೇಮಕಾತಿ ಸರ್ಕಾರ ಪ್ರಾಧಿಕಾರ ಅಥವಾ ಅಧ್ಯಾತ್ಮ ಯಾವುದೇ ಏಂಬು ಅಥಿಕಾರ ಪ್ರಿಮಿನಲ್ ಸ್ವಾಯತ್ವಾಲಯದ ಪರಿಷಾಗಿ).

(ಡ) ಶ್ರೀಯಾತ್ಮಕ ಹಂತದಲ್ಲಿ, ಪ್ರತೀಯೊಬ್ಜು ಕಾನೂನು ಅಧಿಕಾರಿಯ ಕಾನೂನು ತಿಳುವಳಿಕೆಯನ್ನು ಇಂದಿನವರೆಗೆ ಪಡೆದಿರಬೇಕು. ಮತ್ತು ನ್ಯಾಯಾಲಯಗಳ ಮತ್ತು ಎಡಿಟರ ಪ್ರತೀಯೆಯ ಮೌದಲು ಸರ್ಕಾರಕ್ಕೆ ಉತ್ತಮ ಗುಣಮಟ್ಟ ಪ್ರತಿನಿಧಿತವನ್ನು ನೀಡಲು ಕಾನೂನು ಕಾರ್ಯತಂತ್ರದಲ್ಲಿ ನಿರೂಪಿಸಿರಬೇಕು.

#### 6.1 ಗುಣಮಟ್ಟದ ಬಗೆಗಿನ ಒಳಗೆ ಮತ್ತು ತಿಳುವಳಿಕೆ

- 6.1.1. ಹಿತಾಸಕ್ತಿದಾರರು ಮತ್ತು ತಹ್ತರೊಂದಿಗಿನ ಸಮಾಂತರೋಚನೆಯಲ್ಲಿ, ಪ್ರತಿನಿಧಿ ಗುಣಮಟ್ಟದ ಕೂರತೆಯು, ಸರ್ಕಾರದ ವಿವಾದ ನಿರ್ವಹಣೆಯೆ ಗಮನಾರ್ಹ ಸಮಸ್ಯೆ ಎಂದು ಪುನರೂಪ್ತೀಯಾಗಿ ಪಟ್ಟಿಯಾಡಲಾಗಿತ್ತು. ವಿವಾದಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ವ್ಯಕ್ತಿಗಳ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಸ್ಥಾರಿಸುವುದು ಅವಶ್ಯಕವಾಗಿದೆ ಎಂಬುದನ್ನು ಸಂಚಯಿಸಲಾಗಿತ್ತು.
- 6.1.2. ಸಮಸ್ಯೆಯನ್ನು ತಿಳಿಸುವಾಗ, ಗುಣಮಟ್ಟದ ಬಗೆಗಿನ ವರ್ವೇಚನಾ ಶಕ್ತಿಯನ್ನು ಬೆಳ್ಳಿಸುತ್ತಿರುವುದು ಮೌದಲ ಅವಶ್ಯಕವಾಗಿರುತ್ತದೆ. ಇದು ಗುಣಮಟ್ಟದ ಸಾಮಾನ್ಯ ಪರಿಭಾಷೆಯನ್ನು ಅವಲಂಬಿಸಲು ಸಹಾಯಕವಾಗುವುದೂ ಇಲ್ಲ. ಅಥವಾ ನಿರೀರವಾಗಿಯು ಇರುವುದಿಲ್ಲ. ಆದಾಗ್ಯ, ಇದು ಕಾನೂನು ಅಧಿಕಾರಿಗಳು ತಮ್ಮ ಸಾಮರ್ಥ್ಯ, ಪ್ರಕಾರ್ಯಗಳನ್ನು ಮತ್ತು ಶಕ್ತಿಯ ಗುಣಮಟ್ಟವನ್ನು ಒಳಗೊಂಡಿರುವ ಅಂಶಗಳು ಮತ್ತು ಮಾನದಂಡಗಳ ವಿಸ್ತಾರವಾದ ತಿಳುವಳಿಕೆ ಮತ್ತು ನೀರೀಕೆ ಹೊಂದಿರುವುದು ಪ್ರಮುಖವಾಗಿದೆ. ವಿಸ್ತಾರವಾದ ತಿಳುವಳಿಕೆಯನ್ನು ಮೂಡಿಸಲು ಮತ್ತು ಗುಣಮಟ್ಟದ ಮೇಲೆ ಮಾನದಂಡಗಳನ್ನು ರಾಷ್ಟ್ರಿಸಲು ಹಿತಾಸಕ್ತಿದಾರರು, ತಮ್ಮ ಕಾರ್ಯನಿರ್ವಹಣೆ ಸೂಚಕಗಳು ಮತ್ತು ಕಾರ್ಯನಿರ್ವಹಣೆ ಮೌಲ್ಯಮಾಪನ ಮಾನದಂಡಗಳನ್ನು ಅವಲಂಬಿಸಿರಬೇಕು. ಅಭಿವೃದ್ಧಿ ಪ್ರಮಾಣಕ ಮಾನದಂಡಗಳ ಬದಲಾಗಿ, ಹಿತಾಸಕ್ತಿದಾರರು ತಮ್ಮ ಪ್ರಾಯೋಗಿಕ ದತ್ತಾಂಶ ಕಲೀಕೆಗಳಿಂದ ಮತ್ತು ತಮ್ಮ ಸ್ವಂತ ಪ್ರಕಾರ್ಯಗಳ ತಿಳುವಳಿಕೆಯಿಂದ ಅಭ್ಯರ್ಥ ವಿಧಾನಗಳನ್ನು ಮತ್ತು ಮಾನದಂಡಗಳನ್ನು ಹೊಂದಿರಬೇಕು.

6.2 ಕಾನೂನು ಅಧಿಕಾರಿಗಳ ನೇಮಕಾತಿ, ತರಬೇತಿ ಮತ್ತು ಪುನರದಿಕೆಯಲ್ಲಿ ಸುಣಾಪಟ್ಟಿ

ಕಾನೂನು ಅಧಿಕಾರಿಗಳ ನೇಮಕಾತಿ

- 6.2.1 ಸರ್ಕಾರವನ್ನು ಪ್ರತಿನಿಧಿಸುವ ಪ್ರತ್ಯೇಕ ಅಧಿಕಾರಿಗಳು, ಅವರು, ಸಮಭರ್ಯ ಮತ್ತು ಉತ್ತಮ ಗುಣಮಟ್ಟಿದ ಕಾನೂನು ಸೇವಗಳನ್ನು ನೀಡುವ ಸಾಮಾನ್ಯ ಹೊಂದಿರುವುದು ಮುಖ್ಯವಾಗಿರುತ್ತದೆ. ಕಾನೂನು ಮತ್ತು ನಿಯಮಗಳು ಪ್ರತಿಯೊಂದು ಹುದ್ದೆಗಳಿಗೆ ಮೂಲ ಆರ್ಥಿಕ ಮಾನದಂಡಗಳನ್ನು ಗೊತ್ತುಪಡಿಸುವಾಗ, ನೇಮಕಾತಿ ಪ್ರಕ್ರಿಯೆಯ, ಅಭ್ಯರ್ಥಿಗಳ ಗುಣಮಟ್ಟವನ್ನು ಅಳೆಯುವ ಮಾನದಂಡಗಳನ್ನು ಸಹ ರೂಪಿಸಬೇಕು.
- 6.2.2 ಸರ್ಕಾರದ ವರ್ಚೆಲರುಗಳ ಸಂದರ್ಭದಲ್ಲಿ, ಮಾನ್ಯ ಸರ್ಕೋರ್ಚ್ ನಾಯಕಾಲಯವು ಸಮಭರ್ಯ ಮತ್ತು ಅರ್ಕಾಡೆಯೊಳ್ಳ ವ್ಯಕ್ತಿಗಳನ್ನು ಕಾನೂನು ಅಧಿಕಾರಿಗಳನ್ನಾಗಿ ನೇಮಿಸಿರುವುದು ಪುನರಾವೃತ್ತಿಯಾಗಿರುವುದನ್ನು ಪ್ರಮುಖವಾಗಿ ಗಮನಿಸಿದೆ. ಈ ಎಷಯವಾಗಿ, ನೇಮಕಾತಿ ಹೃಧಿಕಾರಪ್ರ, ಉತ್ತರ ಪ್ರದೇಶ ರಾಜ್ಯದ ವಿರುದ್ಧ ಜೊತ್ತುಮಾಲ<sup>10</sup>, ಪಂಚಾಬ ರಾಜ್ಯದ ವಿರುದ್ಧ ಬ್ರಿಜೆಶ್‌ರ್‌ ಸಿಂಗ್ ಚಹಲ್<sup>11</sup> ಇತರರುಗಳ ನಡುವೆ ಮಾನ್ಯ ಸರ್ಕೋರ್ಚ್ ನಾಯಕಾಲಯಂತ್ರ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಲು ಪ್ರಯತ್ನಿಸತಕ್ಕದ್ದು. ಕಾನೂನು ಅಧಿಕಾರಿಗಳ ನೇಮಕಾತಿಯನ್ನು ಯುತ್ತವಾಗಿ ನೇಮಿತವಾದ ಪರಾಮರ್ಶಕ ಪ್ರಕ್ರಿಯೆಯ ಮುಖಾಂಶರ ಮಾಡಬೇಕು ಹಾಗೂ ಕಾನೂನು ಅಧಿಕಾರಿಗಳ ಸೂಕ್ತತೆಯನ್ನು ನಿರ್ದಾರಿಸಲು ಪರೀಕ್ಷೆಗಳನ್ನು ನಡೆಸತಕ್ಕದ್ದು. ಅಂತಿಮವಾಗಿ, ಕನಾಂಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಪರಿಶ್ರೇಖೆ) ನಿಯಮಗಳು, 1977ಕ್ಕೆ ಸುಕ್ಕ ಶಿಂಘಡಿಗಳನ್ನು ತರಲು ರಾಜ್ಯವೇ ಗುರಿ ಹೊಂದಬಹುದು.
- 6.2.3. ಈ ಆತ್ಮತೆಗಳ ಜೂರೆಗೆ ನೇಮಕಾತಿ ಪ್ರಾಧಿಕಾರಗಳು ಕೆಲವು ಅವಾನುಕೂಲವಾದ ಪ್ರಕರಣಗಳಂಥ ಪ್ರತಿನಿಧಿಸುವುದಲ್ಲಿ ಗಮನದಲ್ಲಿಟ್ಟುಕೆಲಳಬೇಕಾದ ಎಲ್ಲ ಪ್ರಯತ್ನಗಳನ್ನು ಸಹ ಮಾಡತಕ್ಕದ್ದು ಮತ್ತು ಅಂಥ ಪ್ರಕರಣಗಳನ್ನು ಪಕ್ಷಪಾತದ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆಯ ಅವಧಿಯಲ್ಲಿ ಕಡೆಗೋಂಡಿಸಬೇಕಾಗುವುದಿಲ್ಲ ಎಂಬುದನ್ನು ವಿಚಿತವಾಗಿ ನಿರ್ಣಯಿಸಬಹುದು.

<sup>10</sup>(2004) 4 ಎಸ್‌ಸೆಸ್‌ 714

<sup>11</sup>(2016) 6 ಎಸ್‌ಸೆಸ್‌ 1

6.2.4. ಆಯಾಯ ಕಾನೂನು ಅಧಿಕಾರಿಗಳ ಪ್ರಭಾರದಲ್ಲಿರುವ ಆಡಳಿತಾತ್ಮಕ ಪ್ರಾಧಿಕಾರಿಗಳು ಹೊಸದಾಗಿ ನೇಮಕವಾದ ಕಾನೂನು ಅಧಿಕಾರಿಗಳು ತಮ್ಮ ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ದಿನನಿತ್ಯದ ಕಾರ್ಯಕ್ಷಾರಗಳ ಬಗ್ಗೆ ಸುಪರಿಚಯಿಸಿರುವ ಮುಖಾಂತರ ಆನ್-ಜೋಡಿಂಗ್ ಪ್ರಕ್ರಿಯೆ ಇದೆ ಎಂಬುದನ್ನು ಸಹ ಲಿಜಿತಪಡಿಸಿಕೊಳ್ಳಲಿದ್ದು. ತರಬೇತಿಯ ಅಗತ್ಯವಿರುವಂಥ ಆನ್-ಜೋಡಿಂಗ್ ಪ್ರಕ್ರಿಯೆಯ ಕೆಲವು ಅಂಶಗಳನ್ನು, ಕನಾಂಟಕ ಕಾನೂನು ಸರಣಿಯ ಸುಧಾರಣೆಗಳ ಸಂಸ್ಥೆಯಾಂದಿಗಿನ (ಕೆವಲೋಪಿಲಾರ್) ಸಹಯೋಗದಲ್ಲಿ ಪಾಲಿಸಬಹುದು.

**ತರಬೇತಿ ಮತ್ತು ಇನ್‌ಸರ್ ಫ್ರಿಫ್ರೆಂಚ್**  
6.2.5. ಅತ್ಯಂತ ಸಮಧಾ ಅಥವಾ ದಕ್ಷ ಕಾನೂನು ಅಧಿಕಾರಿಗಳು ಮತ್ತು ಹಿತಾಸಕ್ತಿದಾರರಿಗೂ ಸಹ ನಿರಂತರ ಕಲಿಕ ಮತ್ತು ತರಬೇತಿಯ ಅಗತ್ಯವಿದೆ. ಹೊಡಲಾದ ಕಾನೂನು ಮತ್ತು ಕಾನೂನು ವೃತ್ತಿ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಒದಲಾಗುತ್ತಿದೆ; ಮತ್ತು ಹೊನ ಶಾಸನಗಳು, ಪ್ರಾಧಿಕಾರಗಳು, ಸ್ವಯಂಧಾರಣೆಗಳು ಮತ್ತು ಏಷಾದ ಪದ್ಧತಿಗಳನ್ನು ನಿರಂತರವಾಗಿ ಪರಿಚಯಿಸಲಾಗುತ್ತಿದೆ, ಸರ್ಕಾರಕ್ಕೆ ಕಾನೂನು ಸಮೃತ ಸೇವೆಗಳ ಗುಣಮಟ್ಟವನ್ನು ಕಾಪಾಡುವುದಕ್ಕಾಗಿ ಕಾನೂನು ತರಬೇತಿ, ಕಾರ್ಯಗಾರಗಳು ಮತ್ತು ನಿರಂತರ ಕಲಿಕೆಯ ಅವಿಭಾಜ್ಯವಾಗಿದೆ.

6.2.6 ಪ್ರತಿ ಹಿತಾಸಕ್ತಿದಾರರಿಗೂ ಗುಣಮಟ್ಟ ಕಾನೂನು ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಲು ಅವಕ್ಕೆ ಬೆಂಬಲ ಪರಿಸರ, ಸಾಂಸ್ಕರಿಕ ಮತ್ತು ಮೌಲ್ಯಕ್ಕಾರ್ಯಗಳ ಬೆಂಬಲದ ಅಗತ್ಯವಿದೆ. ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ಹಿತಾಸಕ್ತಿರರು, ನಿರ್ದಿಷ್ಟವಾಗಿ ಕಾನೂನು ಅಧಿಕಾರಿಗಳು, ಗುಣಮಟ್ಟದ ಕಾನೂನು ಸಮೃತ ಸಂಶೋಧನೆಯನ್ನು ನಡೆಸುವುದಕ್ಕೆ ಕಾನೂನು ಸಾಮಗ್ರೀ ಮತ್ತು ದತ್ತಾಂಶಗಳ ಪ್ರವೇಶ ಹೊಂದಲು ಖಚಿತಪಡಿಸಬೇಕು. ಅವಕ್ಕೆ ಮೌಲ್ಯಕ್ಕಾರ್ಯಗಳಾದಂಥ ಗ್ರಂಥಾಲಯಗಳು, ನವೀಕರಿಸಿದ ಪರದಿಗಾರರು.ಆನ್‌ಲೈನ್ ಕಾನೂನು ಸಂಶೋಧನಾ ದತ್ತಾಂಶ ಪ್ರವೇಶ ಕಾನೂನು ಅಧಿಕಾರಿಗಳಿಗೆ ಉಭ್ಯವಾಗುವಂಥ ಮಾಡಬೇಕು.

6.2.7 ಕೆವಲೋಪಿಲಾರ್ (KILPAR)ನ ಬೆಂಬಲ ಮತ್ತು ಸಹಯೋಗದೊಂದಿಗೆ, ಹಿತಾಸಕ್ತಿದಾರರ ನಿರಂತರ ಕಲಿಕಗಾಗಿ ಕ್ರಮಬದ್ಧ ಯೋಜನೆಗಳನ್ನು ನಡೆಸುವುದನ್ನು ಖಚಿತಪಡಿಸಲಿಕ್ಕಾದ್ದು. ಅಂಥ ಯೋಜನೆಗಳು ಕಾನೂನು ಸಮೃತ ಕಲಿಕ,

ಕಾರ್ಯಾಚಾರಗಳು, ಕೋಷ್ಟಗಳು, ವಿಕಾರಗೊಳಿಸುತ್ತಿರುವ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಅದರೆ, ಅದಕ್ಕೆ ಸೇಮಿತವಾಗಿರುವುದಿಲ್ಲ.

- 6.2.8 ಅಂಥ ಕಾರ್ಯಕ್ರಮಗಳನ್ನು ಯೋಜಿಸುವಾಗ, ಅಲ್ಲಿ ಹಿತಾಸಕ್ತಿದಾರರು, ಪ್ರಸ್ತುತ ಜ್ಞಾನ ಮತ್ತು ಕೈಶಲ್ಪದ ಮಟ್ಟಗಳನ್ನು ನಿರ್ದಿಷ್ಟಪಡಿಸುವುದಕ್ಕೆ ಮತ್ತು ಅವರ ಕಲಿಕೆಯ ಹೊರತೆಯನ್ನು ತುಂಬುವುದಕ್ಕೆ ಕಾರ್ಯಕ್ರಮಗಳನ್ನು ವಿವ್ರಾಸಗೊಳಿಸುವುದಕ್ಕೆ ಪ್ರಜ್ಞಾಪೊರ್ಕವಾದ ಪ್ರಕ್ರ್ಯಾವನ್ನು ಮಾಡತಕ್ಕಿಂದ್ದು.
- 6.2.9 ಕೆಲವು ಸೀಮಿತ ಅಧಿಕಾರಿಗಳ ಅವರ ನಿರ್ದಿಷ್ಟ ಕರ್ತವ್ಯಗಳು ಮತ್ತು ಪ್ರಾಯಗಳ ಬಗ್ಗೆ ಅನುಭೋದಿಸಿದ್ದಂತೆ ಅರಬೇತೆಯನ್ನು ನಡೆಸುವುದರಲ್ಲಿ ತಿಳಿಡಿಸಿಕೊಳ್ಳಬಹುದು.

#### ಕಾನೂನು ಅಧಿಕಾರಿಗಳ ಪುನರುವ್ಯವಸ್ಥೆಗೆ ಸಂಬಂಧಿಸಿದ ಕಾನೂನು

- 6.2.10. ಕಾನೂನು ಅಧಿಕಾರಿಗಳ ಸ್ಥಾಪನೆ, ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯನ್ನು ಅಧಿಕಾರಿಕೊಳ್ಳಲು ಅವರ ಬೈಂಬಿಕ ಕಾರ್ಯನಿರ್ವಹಣೆ ಮತ್ತು ಕಾರ್ಯನಿರ್ವಹಣೆಯ ಪುನರುವ್ಯವಸ್ಥೆಗೆ ಮಾಡುವುದು ಮಹತ್ವದ್ದಾಗಿದೆ. ಕನಾಂಟಿಕ ಕಾನೂನು ಅಧಿಕಾರಿಗಳ (ಸೇವೆಯ ಸೇವಕಾರಿ ಮತ್ತು ಪರಿಸ್ಥಿತಿಗಳು) ನಿಯಮಗಳು, 1977ರ 6ನೇ ನಿಯಮವು ಈ ಕಳಂಡ ರೀತಿಯಲ್ಲಿ ಗೊತ್ತುಪಡಿಸಿದೆ:

- (ಎ) ಅರ್ಜ್ವೋರ್ಕೆಚ್ ಇನೆರ್ಲೋ ಮೂಲಕ ಸರ್ಕಾರಿ ಸ್ವಾಯಂವಾದಿಗಳು, ರಾಜ್ಯ ಪ್ರಾಸಿಕ್ವೆಟರ್ ಮತ್ತು ಉಭ್ಯನ್ಯಾಯಾಲಯದ ಸರ್ಕಾರಿ ಖ್ರೀಡರಾಗಳ ಸಂಬಂಧದಲ್ಲಿ;
- (ಬಿ) ಪ್ರಾಸಿಕ್ವೆಟನೋಗಳ ನಿರ್ದೇಶಕರ ಮೂಲಕ ವಿಭಿನ್ನ ಪ್ರಾಸಿಕ್ವೆಟರೋಗಳ ಸಂಬಂಧದಲ್ಲಿ;

ಮತ್ತು

- (ಬಿ) ಜೆಲ್ಲಾ ಸ್ವಾಯಂಧಿಕರ್ಯಾಂದಿಗೆ ಸಮರ್ಪಣೆಯಿಂದಿರುತ್ತಿರುವ ಅಧಿಕಾರಿಗಳ ಮೂಲಕ, ಜೆಲ್ಲಾ ಸರ್ಕಾರಿ ಖ್ರೀಡರಾಗಳು, ಅವರ ಜೆಲ್ಲಾ ಸರ್ಕಾರಿ ಖ್ರೀಡರಾಗಳು ಮತ್ತು ಸರ್ಕಾರಿ ಸರ್ಕಾರಿ ಖ್ರೀಡರಾಗಳ ಸಂಬಂಧದಲ್ಲಿ.

- 6.2.11 ಅಂಥ ಪುನರುವ್ಯವಸ್ಥೆಗೆ ಸಾಧಾನು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಬೇಕು ಹಾಗೆಯೇ ಅವರ ಕಾರ್ಯಭಾರ ಮತ್ತು ಮೊಕ್ಕೆಯ ನಿರ್ವಹಣೆ ಬೇಕೆಂದು ಅವರ ಅವಲೋಕನವನ್ನು ಮಾಡಬೇಕು. ಪುನರುವ್ಯವಸ್ಥೆಗೆ ಸಂಬಂಧಿಸಿದ ಕಾನೂನು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಬೇಕು ಹಾಗೆಯೇ ಅವರ ಕಾರ್ಯಭಾರ ಮತ್ತು ಮೊಕ್ಕೆಯ ನಿರ್ವಹಣೆ ಬೇಕೆಂದು ಅವರ ಅವಲೋಕನವನ್ನು ಮಾಡಬೇಕು.

ಪ್ರಾಧಿಕಾರಗಳು ಕನಿಷ್ಠ ಪಕ್ಕ ಆದು ತಿಂಗಳಿಗೆ ಒಂದು ಬಾರಿಯಾದರೂ ಕಾನೂನು ಅಧಿಕಾರಿಗಳ ಮನರವಲೋಕನ ನಡೆಸುವುದಕ್ಕೆ ಪ್ರಯತ್ನಿಸತಕ್ಕಿದ್ದು. ನ್ಯಾಯಾಧಿಕಾರಿಗಳ ಸಂಭರ್ದದಲ್ಲಿ ಮನರವಲೋಕಿಸುವ ಅಧಿಕಾರವನ್ನು ದಾಖಲೆಯಲ್ಲಿ ನಿಯಮಗಳು ತೋಳಿಸುವುದಿಲ್ಲ. ಎಚ್‌ಆರ್‌ಗಳನ್ನು (AOR) ಪರಿಶೀಲಿಸುವುದಕ್ಕಾಗಿ ಮನರವಲೋಕನ ಪ್ರಾಧಿಕಾರ ಮತ್ತು ನಿಗದಿತ ಮಿತಿಗಳನ್ನು ಹೊಂದಿಸಲು ಶಿಥಾರಸು ಮಾಡುತ್ತದೆ.

**6.2.12** ಮನರವಲೋಕನ ಪ್ರತೀಯೆಗಳು ಕಾರ್ಯನಿರ್ವಹಣಕೆಯ ಸಂಚರಣೆಗಳು ಮತ್ತು ಕಾರ್ಯನಿರ್ವಹಣಕೆಯ ಮೌಲ್ಯಮಾಪನ ರತ್ನಾಂಶ ಮತ್ತು ಮಾನದಂಡಗಳನ್ನು ಸಂಯೋಜಿಸುವುದು ಮುಖ್ಯವಾಗಿದೆ.

**6.2.13** ಕಾನೂನು ಕಾರ್ಯದರ್ಶಿ, ಕಾನೂನು ಇಲಾಖೆ, ಇವರು ಕಾನೂನು ಅಧಿಕಾರಿಗಳು ಸರ್ಕಾರವನ್ನು ಪ್ರತಿನಿಧಿಸುವಲ್ಲಿ ಸಹ್ಯಗೊಂಡಿದ್ದಾರೆ ಮತ್ತು ಜವಾಬ್ದಾರಿಯತವಾಗಿ ಕಾರ್ಯನಿರ್ವಹಣಕೆಯಲ್ಲಿ ವಿನಿಯೋಧಿಸುವುದರಲ್ಲಿ ನಿರ್ಣಯಕ ಸಾತ್ವವನ್ನು ಹೊಂದಿದ್ದಾರೆ. ಕಾನೂನು ಅಧಿಕಾರಿಗಳ ಸಮಗ್ರ ಕಾರ್ಯನಿರ್ವಹಣಕೆಯನ್ನು ನಿರ್ಧರಿಸುವುದಕ್ಕೆ ಮತ್ತು ಅವರ ಕೆಲಸವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಕ್ಕೆ ಕಾನೂನು ಕಾರ್ಯದರ್ಶಿಯ ಸಹ ಸಹಕರಿಸಬಹುದು. ಈ ಕುರಿತು ಕಾನೂನು ಕಾರ್ಯದರ್ಶಿಯು ಕೂಡ ಕಾನೂನು ಸಚಿವಾಲಯಕ್ಕೆ ಮಾಸಿಕ ವರದಿಗಳನ್ನು ಸಲ್ಲಿಸತಕ್ಕಿದ್ದು, ರಾಜ್ಯ ಇಲಾಖೆಗಳ ಕಾರ್ಯದರ್ಶಿಗಳು, ಯಾರು ಅವರ ಪ್ರಕರಣಗಳನ್ನು ನಿರ್ವಹಣಕೆಯಲ್ಲಿ ಅವರು, ಕಾನೂನು ಅಧಿಕಾರಿಗಳ ಒಗ್ಗೆ ಮತ್ತು ಅವರ ಕಾರ್ಯನಿರ್ವಹಣಕೆಯನ್ನು ನಿರ್ಧರಿಸುವ ಪಾರ್ಷಿಕ ವರದಿಗಳನ್ನು ಸಲ್ಲಿಸತಕ್ಕಿದ್ದು. ಕಾನೂನು ಕಾರ್ಯದರ್ಶಿ ಮತ್ತು ರಾಜ್ಯ ಇಲಾಖೆಯ ಕಾರ್ಯದರ್ಶಿಗಳ ಅಂಥ ಎಲ್ಲಾ ಮೌಲ್ಯಮಾಪನಗಳನ್ನು ಕಾನೂನು ಅಧಿಕಾರಿಗಳನ್ನು ಪರಿಶೀಲಿಸುವಲ್ಲಿ ಮನರವಲೋಕನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಾರೆ.

### **6.3. ಪ್ರಕಾರ್ಯಗಳ ಗುಣಮಟ್ಟ**

**6.3.1** ತಮ್ಮ ಪ್ರಕಾರ್ಯಗಳನ್ನು ನಿರ್ವಹಣಿಸುವಲ್ಲಿ, ಕಾನೂನು ಅಧಿಕಾರಿಗಳು, ವಿವಾದಗಳಲ್ಲಿ ಸರ್ಕಾರದ ಪ್ರತಿನಿಧಿವನ್ನು, ಉನ್ನತ-ಗುಣಮಟ್ಟಕ್ಕೆ ಪ್ರತಿನಿಧಿವನ್ನು, ಉತ್ತೇಜಿಸುವ ಮಾನದಂಡಗಳನ್ನು ಮಾರ್ಪಣೆಯಲ್ಲಿ ತಮ್ಮ ಕಾರ್ಯನಿರ್ವಹಣಕೆಯನ್ನು ವಿಚಿತ್ರವಾಗಿ ಕೊಳ್ಳಬೇಕು. ಇದನ್ನು ಮಾಡಲು, ಕಾನೂನು ಅಧಿಕಾರಿಗಳ ಕಾನೂನಿನ ಒಗ್ಗೆ

ಹೆಚ್ಚು ಪರಿಚಯ ಮತ್ತು ಪ್ರಸ್ತುತ ಜ್ಞಾನವನ್ನು ತಿಳಿದುಕೊಂಡಿರಬೇಕು ಮತ್ತು ಸಂಬಂಧಪಟ್ಟ ಪ್ರದೇಶದಲ್ಲಿನ ಪ್ರತಿಯೊಂದು ಮಹತ್ವದ ಸರ್ಕಾರಿ ಕ್ರಮಗಳ (ನಿರ್ದಿಷ್ಟವಾಗಿ ಇಲಾಖೆ ಪ್ರಗತಿ) ಬಗ್ಗೆ ಜಾಗೃತಿ ಉರಬೇಕು. ಸಂಬಂಧಪಟ್ಟ ಇಲಾಖೆ, ಕೆಲವೋಂದಿನ (KILPAR)ನ ಸಹಯೋಗದೊಂದಿಗೆ, ಅಂಥ ಅಧಿಕಾರಿಗಳು ಮತ್ತು ಅವರ ಸೂಮಳ್ಳಾಗಳನ್ನು ಹೆಚ್ಚಿಸಲು ಸಾಕ್ಷ್ಯ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಒದಗಿಸುವುದನ್ನು ವಿಚಿತ್ರವಾಗಿ ಹೊಳ್ಳುತ್ತಿದ್ದು.

- 6.3.2 ಕಾನೂನು ಅಧಿಕಾರಿಗಳು, ದಾಖಿಲಾದ ಪ್ರಕರಣಗಳ ಅಡಿಯಲ್ಲಿ ಕಾನೂನು ಅಪಾಯಗಳನ್ನು ಕ್ರಮಬದ್ಧವಾಗಿ ಗುರುತಿಸಲು, ಆದ್ಯತೆಯನ್ನು ಗೊತ್ತುಪಡಿಸಲು ಮತ್ತು ಅಪಾಯದ ನಿರ್ದರ್ಶನಕ್ಕೆ ಆಧಾರದ ಮೇಲೆ ಕೆಲಸವನ್ನು ಹಂಚಿಕೆ ಮಾಡಲು ಅಪಾಯ ನಿರ್ವಹಣೆ ಚ್ಯಾನ್ಸೆಲರ್‌ನ್ನು ನಿರ್ದೇಖಿಸುತ್ತಾರೆ.
- 6.3.3 ಕ್ರಿಯನಲ್ಲಿ ವಿಷಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ, ಪ್ರಾಸಿಕ್ಯಾಟಿಂಗ್ ಅಧಿಕಾರಿಗಳು, ಅಧಿವಿಜಾರಣೆಯಲ್ಲಿ ಅವಾವಶ್ಯಕ ವಿಳಂಬವಾಗುವುದನ್ನು ಪ್ರತಿರೋಧಿಸಬೇಕು ಮತ್ತು ಅಪಾಯಿತನು ಶೀತ್ಲ ಅಧಿವಿಚಾರಣೆಗಾಗಿ ವಾದಿಸಲಿ ವಾದಿಸದಿರಲಿ ಅದನ್ನು ಗೌರವಿಸಬೇಕು. ರಾಜ್ಯದಿಂದ ಪ್ರತಿನಿಧಿತವಾದ ಸಂತುಸ್ತಿಗೆ ಶೀತ್ಲ ಮತ್ತು ಪರಿಣಾಮಕಾರಿ ನ್ಯಾಯ ಲಭ್ಯವಾಗುವುದನ್ನು ವಿಚಿತ್ರವಾಗಿ ನಿರ್ದಿಷ್ಟಿಸಬೇಕು.
- 6.3.4 ಕಾನೂನು ಕಾರ್ಯಕ್ರಮ ಮತ್ತು ಕಾನೂನು ಅಪಾಯದ ವಿಶೇಷಣೆಯ ಕುರಿತು ಕಾನೂನು ಅಭಿಪ್ರಾಯಗಳನ್ನು ಸರ್ಕಾರಕ್ಕೆ ಒದಗಿಸುವಲ್ಲಿ, ಕಾನೂನು ಅಧಿಕಾರಿಗಳು ಅಂಥ ಅಭಿಪ್ರಾಯಗಳನ್ನು ಕೊಲಂಕಣವಾಗಿ ಸಂಕೇರಿಸಿ ಮತ್ತು ಸ್ವಾಧೀನವನ್ನು ಮತ್ತು ಖಾತ್ರಿ ಅಭಿಪ್ರಾಯಗಳಿಗೆ ಅನುಗುಣವಾಗಿ ವಿಚಿತ್ರವಾಗಿ ಹೊಳ್ಳಬೇಕು.
- 6.3.5 ಕಾನೂನು ಅಧಿಕಾರಿಗಳು, ತಮ್ಮ ಕಜ್ಜೀರಿಗಳು ಮತ್ತು ಹುದ್ದುಗಳಿಗೆ ಅನ್ಯಯವಾಗುವ ಎಲ್ಲಾ ಕ್ರಿಯಾತ್ಮಕ ಮತ್ತು ಸ್ವತ್ತಿಕ ನಿಯಮಗಳಿಗೆ ಬಧ್ಯರಾಗಿರತಕ್ಕದ್ದು ಮತ್ತು ಶಬ್ದಿಗಳ ಮತ್ತು ಭಾವತಿಗಳ ಅವುಗಳನ್ನು ಅನುವರ್ತಿಸುವುದಕ್ಕೆ ಪ್ರಯತ್ನಿಸಬೇಕು.

7. ಮೇಲಿನ ಸುಧಾರಣೆಗಳು, ವಿವಾದಗಳನ್ನು ನಡೆಸುವಲ್ಲಿ ದಿಕ್ಕಿಯನ್ನು ಹೆಚ್ಚಿಸುವ ನೀತಿಯ ಗುರಿಯನ್ನು ಮತ್ತು ಹೆಚ್ಚಿಸುತ್ತದೆ ಎಂದು ಸಂಬಳಾಗಿದೆ. ಆದಾಗ್ಯ ಯಾವುದೇ ಸುಧಾರಣೆಯ ಮಾತ್ರ ಅದರ ಅನುಷ್ಠಾನದಷ್ಟೇ ಖಾತ್ರಿ ವಾಗಿದೆ ಎಂದು ಒತ್ತಿ ಹೇಳಲು ಆಗುವುದಿಲ್ಲ. ಪ್ರತ್ಯೇಕ ನ್ಯಾಯವಾದಿಗಳು ತತ್ವಗಳನ್ನು ಅಭ್ಯರ್ಥಿತಿಕೊಳ್ಳಬೇಕು ಮತ್ತು ಅಭ್ಯರ್ಥಿತವಾದ ರೀತಿಯಲ್ಲಿ

ತಮ್ಮ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಹತ್ವದಾಗಿದೆ. ನ್ಯಾಯಾಲಯಗಳ ಮುಂದೆ ಇಲಾಖೆಗಳನ್ನು ಪ್ರತಿನಿಧಿಸುವ ಕಾನೂನು ಅಧಿಕಾರಿಗಳು, ನಿರ್ವಹಿಸುವ ಪಾತ್ರವು ವ್ಯಾಜ್ಯ ನಡೆಸುವಲ್ಲಿ ಪ್ರಮುಖ ಅಂಶವಾಗಿದೆ. ಸರ್ಕಾರದ ವಿವಾದಗಳಲ್ಲಿ ಪ್ರತಿನಿಧಿಸಬೇಕು. ಆದ್ದರಿಂದ, ಅಲ್ಲಿ ಶಾಸ್ತ್ರಜ್ಞನಿಕ ಹಿತಾಸಕ್ತಿಯ ಭಾಗವನ್ನು ಹೊಂದಿದೆ. ಕಾನೂನು ಅಧಿಕಾರಿಗಳು, ಸರ್ಕಾರ ಮತ್ತು ಅದರ ಶಾಸ್ತ್ರಜ್ಞನಿಕ ಪ್ರಕಾರ್ಯಗಳಲ್ಲಿ ಪ್ರತಿನಿಧಿಸಬೇಕು. ಆದ್ದರಿಂದ, ಅಲ್ಲಿ ಪ್ರತಿನಿಧಿಸಬೇಕಾಗಿ, ಈ ನೀತಿಯ ವ್ಯವಸ್ಥೆಯ ದ್ವಕ್ತೆಯನ್ನು ಹೇಳಿಸಲು, ಗುಣಮಟ್ಟವನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ. ಅಪಾಯ ನಿರ್ವಹಣೆ ವ್ಯವಸ್ಥೆಗಳನ್ನು ಶ್ರದ್ಧೆಯಿಂದ ನಿರ್ವಹಿಸುವ ಮತ್ತು ಎಡಿಆರ್ (ADR)ನ್ನು ಒಳಗೊಂಡಂತೆ ಆಯ್ದುಗಳನ್ನು ಅನ್ವೇಷಿಸುವ ಕಾನೂನು ಅಧಿಕಾರಿಗಳು, ಉತ್ತಮವಾಗಿ ದ್ವಕ್ತೆಯ ನೀತಿಯ ಉದ್ದೇಶಕ್ಕೆ ಸರಬ್ರ ನೀಡುತ್ತಾರೆ.

ಪರಮಾತ್ಮ ವಿವಾದ ಪರಿಹಾರವನ್ನು ಅಳವಡಿಸಿಕೊಳ್ಳಲುವುದು

I. ಪರಮಾತ್ಮ ವಿವಾದ ಪರಿಹಾರದ ಅಗತ್ಯತೆ

11. ಪರಮಾತ್ಮ ವಿವಾದ ಪರಿಹಾರವು (ಎಡಿಆರ್) ವಿವಾದ ಪರಿಹಾರ ಕಾರ್ಯವಿಧಾನಗಳ ವ್ಯಾಪ್ತಿಯನ್ನು ಪರಾಮರ್ಶಿಸುತ್ತದೆ. ಇದನ್ನು ಮುಖ್ಯವಾಗಿ ವ್ಯಾಜ್ಯಕ್ತ ಪರಮಾತ್ಮ ವ್ಯವಸ್ಥೆ ಎಂದು ಗ್ರಹಿಸಲಾಗಿದೆ. ಪರಮಾತ್ಮ ವಿವಾದ ಪರಿಹಾರದ್ವಾರಾ (ಎಡಿಆರ್) ಕಾರ್ಯವ್ಯವಸ್ಥೆಗಳನ್ನು ವಿಶ್ಲೇಷಣಾದಂಥ ಸಮೂಹವನ್ನಾಗಿ ಮಾಡಲಾಗಿದೆ. ಏಕೆಂದರೆ, ಅವು ನ್ಯಾಯಿಕೆತರ ಮತ್ತು ಸ್ವಾಯಾಲಯದ ಹೋರಗೆ ವಿವಾದಗಳನ್ನು ಪರಿಹರಿಸಿಕೊಳ್ಳಲು ವಿಧಾನಗಳಾಗಿವೆ. ಆದಾಗ್ಯೇ, ಒಂದು ಆಳವಾದ ವೀಶ್ವಾಂಶಾಯ, ಪರಮಾತ್ಮ ವಿವಾದ ಪರಿಹಾರ ಎಂಬುದು ಒಂದು ವ್ಯಾಪಕವಾದ ವೈಲಿಧ್ಯಮ ಕಾರ್ಯವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಗ್ರ ಪರವಾಗಿ ಗೋಚರಿಸುತ್ತದೆ. ಈ ಪರವು ಮಾತ್ರಕೆ, ಪರೋಕ್ಷ ಸಂಧಾನ, ಸಂಧಾನ ಇತ್ಯಾದಿಗಳಂಥ ಸ್ವಯಿಚ್ಛೆಯ ಇತ್ಯಾಧ್ಯ-ಅಧಾರಿತ ಕಾರ್ಯವ್ಯವಸ್ಥೆಗಳು; ಮಧ್ಯಸ್ಥಿಕೆಯಂತಹ ಖಾಸಗಿ ನ್ಯಾಯನಿರ್ಣಯ ಕಾರ್ಯವ್ಯವಸ್ಥೆಗಳು; ತನಿಖಾದಿಕಾರಿಗಳು (ಒಂಬತ್ತೊಂದುನ್ನೊಂದು), ಕುಂಡುಕೊರತೆ ನಿವಾರಣಾಧಿಕಾರಿಗಳು, ಪರೋಕ್ಷ ಸಂಧಾನ-ಮಧ್ಯಸ್ಥಿಕೆ, (ಮೇಡ-ಅಭ್ಯರ್ಥ), ಅನರ್ಲೈನ್ ವಿವಾದ ಪರಿಹಾರ ಇತ್ಯಾದಿಗಳಂಥ ಸಮೀಕ್ಷೆ ಮತ್ತು ನಮ್ಮ ಕಾರ್ಯವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ಪರಮಾತ್ಮ ವಿವಾದ ಪರಿಹಾರವು (ಎಡಿಆರ್) ಒಂದೇ ಶರಹದ ಕಾರ್ಯವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಆದರೆ, ಸ್ವಾಯಾಲಯದ ಹೋರಗೆ, ವಿವಾದದ ಪಕ್ಷಕಾರರಿಗೆ ಉಭ್ಯವಿರುವ ವಿವಾದ ಪರಿಹಾರ ಆಯ್ದುಗಳ ವ್ಯಾಪ್ತಿಯನ್ನು ಹೊಂದಿರುತ್ತದೆ.

12. ಯಾವುದೇ ವಿವಾದವನ್ನು ತಡೆಗಟ್ಟಲುವುದು ಮತ್ತು ವಿವಾದವನ್ನು ನಿರ್ಣಯಿಸುವುದು ಪರಮಾತ್ಮ ವಿವಾದ ನಿರ್ಣಯದ (ಎಡಿಆರ್) ಪ್ರಮುಖ ಉದ್ದೇಶಗಳಾಗಿವೆ. ಮೂರ್ಖ ಪ್ರಮಾಣದ ವಿವಾದಕ್ಕೆ ಕಾರಣವಾದ ಒಂದು ಸಂಪರ್ಕದ ಮೇಲೆ ಪಕ್ಷಕಾರಯ ವ್ಯಾಜ್ಯವನ್ನು ಹಂಡಿಲು ತೀವ್ರಾನಿಸಿದಾಗ, ಉಲ್ಲಂಘಗೊಂಡ ವಿವಾದವನ್ನು ತಡೆಗಟ್ಟಲು ಎಡಿಆರ್ನ ಆಯ್ದುಗಳನ್ನು ರೂಪಿಸಬಹುದಾಗಿದೆ ಮತ್ತು ಅಲ್ಲದೆ, ಯಾವುದೇ ವಿವಾದಗಳನ್ನು ಸ್ವಯಿಚ್ಛೆಯ ಇತ್ಯಾಧ್ಯ ಅಧಾರ ಖಾಸಗಿ ನ್ಯಾಯನಿರ್ಣಯ ಕಾರ್ಯವ್ಯವಸ್ಥೆಗಳ ಮೂಲಕ ಪರಿಹರಿಸಿಕೊಳ್ಳಬಹುದು. ಆದ್ದರಿಂದ ಈ ನೀತಿಯ ಪ್ರಮುಖವಾಗಿ ಈ ಮುಂದಿನ ಶಿಫಾರಸುಗಳ ಮೂಲಕ ಸರ್ಕಾರಿ ವಿವಾದಗಳನ್ನು ತಡೆಗಟ್ಟಲು ಮತ್ತು ಪರಿಹರಿಸಲು

ಪರ್ಯಾಯ ವಿವಾದ ನಿರ್ಣಯವನ್ನು (ಎಡಿಆರ್) ಅಳವಡಿಸಿಕೊಳ್ಳಲು ಮತ್ತು ಉಪಯೋಗಿಸುವುದನ್ನು ಮೈರ್ತಾಹಿಸುತ್ತದೆ.

- 1.2.1. ಈ ನೀತಿಯ ಪ್ರತಿಯೊಂದು ಇಲಾಖೆಯಲ್ಲಿ ವಿವಾದ ಪರಿಹಾರ ಮಂಡಳಿಯೊಂದನ್ನು ಸ್ಥಾಪಿಸುವುದಕ್ಕೆ ಶಿಫಾರಸುಗಳನ್ನು ಮಾಡುತ್ತದೆ. ಹೆಚ್ಚು ಕಾರ್ಯನಿರ್ವಾಹಕ ಅಧಿಕಾರಿಗಳು ಎಡಿಆರ್ ಇತ್ಯರ್ಥ ಕಾರ್ಯವಿಧಾನಗಳ ಒಗ್ಗೆ ಹಿಂಜರಿಯತ್ವದಾರರೆ. ಅವರು ಇದು ಒಳಸಂಚೀನಿಂದ ಅದ ಇತ್ಯರ್ಥದ ಸುಳ್ಳಾ ಆರೋಪಗಳಿಂದ ತಂಕಿಸುತ್ತಾರೆ. ಆದ್ದರಿಂದ ಯಾವುದೇ ಇತ್ಯರ್ಥವನ್ನು, ಇಲಾಖಾ ಮುಖ್ಯದಲ್ಲಿನ ವಿವಾದ ಪರಿಹಾರ ಮಂಡಳಿಯ ಮೂಲಕ ಅಧಿಕೃತಗೊಳಿಸಬೇಕೆಂದು ಹಾಗೂ ಅನುಮೋದನೆಗೆ ಒಳಪಡಿಸಬೇಕೆಂದು ಶಿಫಾರಸು ಮಾಡಲಾಗಿದೆ.
- 1.2.2. ಅಡ್ಮಿಶನ್ ಬೋರ್ಡ್ ಜನರಲ್ ರವರ ಕಚೇರಿಯ ಮೂಲಕ ಮನ್ಯಾದಿಸುವ ಅಂತರ್-ಇಲಾಖಾ ಪರ್ಯಾಯ ವಿವಾದ ಪರಿಹಾರ ಕಾರ್ಯ-ಸಮೂಹ ತಂಡವೂಂದು ಇರತಕ್ಕದ್ದು. ಆ ಕಾರ್ಯ-ಸಮೂಹವು, ಪ್ರತಿಯೊಂದು ಇಲಾಖೆಯ ವರ್ಯಾಚಯ ವಿವಾದ ಪರಿಹಾರದ ಕಾರ್ಯತಂತ್ರವನ್ನು ರಿಹಿಸುವಲ್ಲಿ ಮತ್ತು ಪರ್ಯಾಯ ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ವಿವಾದಗಳು/ ವಿವಾದ ಕ್ಷೇತ್ರಗಳನ್ನು ಗುರುತಿಸುವಲ್ಲಿ ನೆರವಾಗತಕ್ಕದ್ದು.
- 1.2.3. ಅಂತರ್-ಇಲಾಖಾ ವಿವಾದಗಳ ಎಂದರೆ, ಏರಡು ಅಥವಾ ಹೆಚ್ಚು ರಾಜ್ಯ ಇಲಾಖೆಗಳ ನಡವೆ ಉದ್ದೇಶಿಸುವ ವಿವಾದಗಳನ್ನು ಪರಿಹರಿಸುವ ಸಲುವಾಗಿ, ಮುಖ್ಯ ಕಾರ್ಯದರ್ಶಿ ಅಥವಾ ಅಂತರ್ ಮುಖ್ಯ ಕಾರ್ಯದರ್ಶಿಯವರ ನೇತ್ಯತ್ವದಲ್ಲಿ, ಅಂತರ್-ಇಲಾಖಾ ವಿವಾದ ಪರಿಹಾರ ಸಮಿತಿಯೊಂದು ಇರತಕ್ಕದ್ದು, ಈ ಸಮಿತಿಯು, ದ್ವಾಢ್ಯಕ್ಕೆ ಎಡಗೊಡದಂತೆ ಕಾರ್ಯಕಾರ್ಯವಾಗಬಹುದಾದಮಟ್ಟಗೆ, ಸಂಘರ್ಷವನ್ನು ನಿರಾರಿಸಲು ಮತ್ತು ವ್ಯಾಜ್ಯಗಳನ್ನು ಪರಿಹರಿಸಲು ಸೂಕ್ತ ಪರ್ಯಾಯ ವಿವಾದ ಪರಿಹಾರ ಕಾರ್ಯಕ್ಷೇಪಣಿಗಳನ್ನು ಒಳಗೊಳಿಸಬೇಕ್ಕದ್ದು, ಸಮಿತಿಯು, ವ್ಯಾಜ್ಯಕ್ಕೆ ಎಡಗೊಡದಂತೆ ವಿವಾದಗಳನ್ನು ಪರಿಹರಿಸುವ ಸೂಕ್ತ ಮಾನೋಭಾಯಗಳನ್ನು ಸಹ ಶಿಫಾರಸು ಮಾಡತಕ್ಕದ್ದು.
- 1.2.4. ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ವಿವಾದಗಳ ಸೂಕ್ತಕೆಗಳನ್ನು ನಿರ್ಧರಿಸುವಲ್ಲಿ ಪರ್ಯಾಯ ವಿವಾದ ಪರಿಹಾರಕ್ಕೆ (ಎಡಿಆರ್) ಸಂಬಂಧಿಸಿದ ವಿವಾದಗಳು/ ವಿವಾದಗಳ ಕ್ಷೇತ್ರಗಳನ್ನು ಗುರುತಿಸುವುದಕ್ಕೆ ಮಾರ್ಗದರ್ಶನ ನೀಡಲು

ಮಾನ್ಯ ಸರ್ಕೋರ್ ಚೈನ್ ನ್ಯಾಯಾಲಯವು ಹೊರಡಿಸಿದಂತಹ ಸೂಕ್ತ ಮಾನದಂಡಗಳನ್ನು  
ಅಳವಡಿಸಿಕೊಳ್ಳಬೇಕು.

## 2. ಪರ್ಯಾಯ ವಿವಾದ ಪರಿಹಾರ ಕಾರ್ಯ ವ್ಯವಸ್ಥೆಗಳ ವಿಶೇಷಗಳು

2.1 ಸೂಕ್ತ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಅಥವಾ ಎಡಿಪರ್ ನ ಸೂಕ್ತ  
ಕಾರ್ಯವಿಧಾನವನ್ನು ಆಯ್ದು ಮಾಡಿಕೊಳ್ಳಲು ಹಿತಾಸ್ತಕೀರ್ತಿಯ ಎಡಿಪರ್ ಆಯ್ದುಗಳ  
ವ್ಯಾಪ್ತಿಯ ಅರಿವನ್ನು ಹೊಂದಿರಬೇಕು. ಈ ಕೆಳಕಂಡ ಕೋಷ್ಟಕಗಳು ಎಡಿಪರ್ ನ  
ಕಾರ್ಯವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿಶೇಷತೆಯನ್ನು ನೀಡುತ್ತವೆ. ಈ ಕೋಷ್ಟಕಗಳು  
ಹಿತಾಸ್ತಕೀರ್ತಿಯ ತಮ್ಮ ವಿವಾರಗಳು/ ವಿವಾದಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸೂಕ್ತ  
ಎಡಿಪರ್ ವ್ಯವಸ್ಥೆ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಬುದುರಾದ ಪ್ರಾರಂಭಿಕ ಅಂಶವನ್ನು  
ಒದಗಿಸುತ್ತವೆ.

**ಕೋಣ್ಜ್ಯೇಕ್ ಎಂಬ ಸ್ನಾಯಂ ಇತ್ಯಾರ್ಥ ಅಧಾರಿತ ವಿಡಿಆರ್ ಕಾರ್ಯಾವೃದ್ಧಿಸ್ಥಿಗಳು**

ವಿಡಿಆರ್ ಕಾರ್ಯಾವೃದ್ಧಿಗಳು	ಸ್ನಾಯಂ ಪ್ರಾಣಿ ಗುಣಲಕ್ಷಣಗಳು	ಸಂಬಂಧಿಸ್ಯ ಕಾನೂನುಗಳು
ಮಾತ್ರಕೆ	<p>ಪ್ರಾಣಿಕರೆಯು, ಸ್ನಾಯಂ ಇತ್ಯಾರ್ಥ - ಅಧಾರಿತ ಕಾರ್ಯಾವಿಧಾನವಾಗಿದ್ದು, ಉದರಲ್ಲಿ ಪ್ರಕ್ರಿಯೆಯ ಮುಹೂರ್ಮೆಯಿಲ್ಲಿಯಾಗಿ ಮಾತ್ರಕೆ ಸದೆಸುವ ಮೂಲಕ ತರಬ್ಯರ ಒಪ್ಪಬಿಡುವಾದ ನಿಬಂಧನೆಗಳ ಮೂಲಕ ವಿಭಾದವನ್ನು ಇತ್ಯಾರ್ಥಾತ್ಮಿಕಿಸಿಕೊಳ್ಳಲಿವ ಸಾಧ್ಯತೆಯನ್ನು ಈಂದುಕೊಳ್ಳಲ್ಪಡಾಗಿರೆ.</p> <p>ಕಾರ್ಯಾವಿಧಾನದ ಕ್ರಮೀಯ ಗುಣಲಕ್ಷಣಗಳು: ಪ್ರಕ್ರಿಯೆಯ ಶ್ರೇಣಿ (ಸ್ನಾಯಂ-ನಿರ್ಧರಣೆ), ಸ್ನೇಹಾರ್ಥಿ ಕಾಗಣ ಗೀಜ್ಯತೆ, ಅಂತಿಮ ಒಪ್ಪಂದವು ಅಂತಿಮವಾಗಿರುತ್ತದೆ ಥಾತ್ತ ಪ್ರಕ್ರಿಯೆಯ ಬಧ್ಯರಾಗಿರುತ್ತಾರೆ.</p>	ನಾಗರೀಕ ಪ್ರತಿಯೂ ಸಂಖಿತ 1908ರ 89ನೇ ಪ್ರಾಂತಿಕ ಮತ್ತು 23ನೇ ಅರ್ವತ ಅನೇ ನಿಯಮ
ಪರೋಕ್ಷ ಸಂಧಾನ	ಪರೋಕ್ಷ ಸಂಧಾನವು, ಸ್ನಾಯಂ ಇತ್ಯಾರ್ಥ - ಅಧಾರಿತ ಕಾರ್ಯಾವಿಧಾನವಾಗಿದ್ದು, ಉದರಲ್ಲಿ ತಟಸ್ - ಮೂರನೇ ಪ್ರಕ್ರಿಯೆ ಪರೋಕ್ಷ ಸಂಧಾನಕಾರನು ವಿಭಾದವನ್ನು ಇತ್ಯಾರ್ಥಾತ್ಮಿಕಿಸುವುದಲ್ಲಿ ಪ್ರಕ್ರಿಯಾರ್ಥಿಗೆ ನೆರವನ್ನು ನೀಡುತ್ತಾನೆ. <p>ಕಾರ್ಯಾವಿಧಾನದ ಕ್ರಮೀಯ ಗುಣಲಕ್ಷಣಗಳು: ಪ್ರಕ್ರಿಯೆಯ ಶ್ರೇಣಿ (ಸ್ನಾಯಂ-ನಿರ್ಧರಣೆ), ಸ್ನೇಹಾರ್ಥಿ ಕಾಗಣ ಗೀಜ್ಯತೆ, ಅಂತಿಮ ಒಪ್ಪಂದವು ಅಂತಿಮವಾಗಿರುತ್ತದೆ ಮತ್ತು ಪ್ರಕ್ರಿಯೆಯ ಬಧ್ಯರಾಗಿರುತ್ತಾರೆ.</p>	ನಾಗರೀಕ ಪ್ರತಿಯೂ ಸಂಖಿತ 1908ರ 89ನೇ ಪ್ರಾಂತಿಕ ಮತ್ತು 23ನೇ ಅರ್ವತ ಅನೇ ನಿಯಮ; ಕಾರ್ಯಾವಿಕ ನಾಗರೀಕ ಪ್ರತಿಯೂ (ಮಧ್ಯಸ್ಥಿ) ನಿಯಮಗಳು, 2005; ಹಾಗೆಯೇ ವಾರ್ಷಿಕ ಸ್ವಾಯಂಬಾಲಯಗಳ ಅಧಿನಿಯಮ, 2015; ವಾರ್ಷಿಕ ಸ್ವಾಯಂಬಾಲಯಗಳ (ಮೂರ್ಚ- ಮಧ್ಯಸ್ಥಿ ಸ್ಥಾಪನೆ ಮತ್ತು ಇತ್ಯಾರ್ಥ) ನಿಯಮಗಳು, 2018; ಗ್ರಾಹಕ ಸರಂಕ್ಷಣಾ ಅಧಿನಿಯಮ, 2019ರ ಅಧ್ಯಾಯ V ಅನ್ನು ಸಹ ನೋಡಿ
ಸಂಧಾನ	ಸಂಧಾನವು, ಪರೋಕ್ಷ ಸಂಧಾನದ ರೀತಿಯಿಂದೇ ಆಗಿಷ್ಟು, ಇದರಲ್ಲಿ ತಟಸ್ - ಮೂರನೇ ಪ್ರಕ್ರಿಯೆ ಸಂಧಾನಕಾರಿಯೆ, ಪ್ರಕ್ರಿಯಾರ್ಥಿಗೆ ಇತ್ಯಾರ್ಥಕ್ಕೆ ಬರಲು ನೇರವಾಗಿತ್ತದೆ. ಸಂಧಾನಕಾರ್ಯ ಈ ದೀಕ್ಷೆಯೇ ಅವಶ್ಯಿಕ್ಯಾದ ಪ್ರಕ್ರಿಯೆಯ ಭಾಗ- III ಮಧ್ಯಕ್ಕೆ ಮತ್ತು	ನಾಗರೀಕ ಪ್ರತಿಯೂ ಸಂಖಿತ; 1908ರ 89ನೇ ಪ್ರಾಂತಿಕ ಮತ್ತು 23ನೇ ಅರ್ವತ ಅನೇ ನಿಯಮ; ಭಾಗ- III ಮಧ್ಯಕ್ಕೆ ಮತ್ತು

	<p>ಇತ್ಯಾಕ್ಷರವನ್ನು ಪರಿಗಳಿಮೆಟ್ ಬಗ್ಗೆ ಪ್ರಸ್ತಾಪನೆಯನ್ನು ಸಹ ಮಂಡಿಸುತ್ತಾರೆ.</p> <p>ಕಾರ್ಯಾವಿಧಾನದ ಕ್ರಮೀಯ ಗೋಲಕ್ಕಾಗಿಳು: ಪಕ್ಕಾರರು ಸ್ವತಂತ್ರ (ಸ್ವಯಂ-ಸಿಧಾರರೆ), ಸ್ವ-ಇಚ್ಚೆ ಹಾಗೂ ಗೆಂಟ್.</p> <p>ಅಂತಿಮ ಒಪ್ಪಂದವು ಅಂತಿಮಘಾಗಿರುತ್ತದೆ ಮತ್ತು ಪಕ್ಕಾರರು ಬಧ್ಯರಾಗಿರುತ್ತಾರೆ.</p>	ಸಂದರ್ಭ ತಿಂಡಿಯಲ್ಲ, 1996
ನ್ಯಾಯಿಕ ಇತ್ಯಾಕ್ಷರ ಮತ್ತು ಪ್ರೋಕ್ಷಾಳದಾಲ್ತಾ	<p>ನ್ಯಾಯಿಕ ಇತ್ಯಾಕ್ಷರ ಎಂಬ ಪದವು, ಏಜಾರ್ಡ್ ಲಿಂಗ ನ್ಯಾಯ ವಿಭಾಗದಲ್ಲಿ ಸ್ಥಾಪಿಸಿರದಂತಹ ನ್ಯಾಯಾಧಿಕರ ಸರಬರಾಂದಿಗೆ ಏಜಾರ್ಡ್ ಸ್ವಯಂ ಇತ್ಯಾಕ್ಷರವನ್ನು ಪರಾಮರ್ಶಿಸುತ್ತದೆ. ಯಾವಾಗ ಪಕ್ಕಾರರು ಏಜಾರ್ಡ್ ಎಂಬ ಇತ್ಯಾಕ್ಷರಗೊಳಿಸಲು ಬಂದಿರುವೇಂದು ಮತ್ತು ತಮ್ಮ ಅನುಷ್ಠಾತಿ ನಿರ್ದೂಪಣೆಗೆ ಈಗ ಆ ಏಜಾರ್ಡ್ ನ್ಯಾಯಿಕ ಇತ್ಯಾಕ್ಷರಕ್ಕೆ ನೀಡಲಾಗುತ್ತದೆ.</p> <p>ಕಾರ್ಯಾವಿಧಾನದ ಕ್ರಮೀಯ ಗೋಲಕ್ಕಾಗಿಳು: ಪಕ್ಕಾರರು ಸ್ವತಂತ್ರ (ಸ್ವಯಂ-ಸಿಧಾರರೆ), ಸ್ವ-ಇಚ್ಚೆ ಹಾಗೂ ಗೆಂಟ್.</p> <p>ಅಂತಿಮ ಒಪ್ಪಂದವು ಅಂತಿಮಘಾಗಿರುತ್ತದೆ ಮತ್ತು ಪಕ್ಕಾರರು ಬಧ್ಯರಾಗಿರುತ್ತಾರೆ.</p>	ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ, 1987 ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರ ನಿಯಮಗಳು, 1996.
ಮಾರಾದ ಪರಿಂಬಳಣೆ ಮಂಡಳಿಗಳು/ ವಿಧಾನ ಸ್ವಾಧೀನಿಕಾಯೆ ಮಂಡಳಿಗಳು	<p>ಮಾರಾದ ಪರಿಂಬಳಣೆ ಮಂಡಳಿಗಳನ್ನು ನಿರ್ಮಾಣ ಯೋಜನೆಗಳ ಕುರಿತ ಕರಾರಗಳಲ್ಲಿನ ವಿಂಜವನ್ನು ಒಳಗೊಂಡು ಮಾರಿಕ ನಿರ್ಮಾಣ ಯೋಜನೆಗಳ ಪ್ರಾರಂಭಕ್ಕೆ ಮೊದಲೇ ಸ್ಥಾಪಿಸಲಾಗಿದೆ. ಮಂಡಳಿಯು, ತಪ್ಪಿ ಮೂಲಕೇ ಪಕ್ಕಾರ ಇಡೀತ್ತು ಸಂದೂಪಕಾರರು ಹಾಗೂ ತಪ್ಪಿರನ್ನು ಸದ ಒಳಗೊಳ್ಳುತ್ತಿದ್ದು.</p> <p>ಕಾರ್ಯಾವಿಧಾನದ ಕ್ರಮೀಯ ಗೋಲಕ್ಕಾಗಿಳು: ಪಕ್ಕಾರರು ಸ್ವತಂತ್ರ (ಸ್ವಯಂ-ಸಿಧಾರರೆ), ಸ್ವ-ಇಚ್ಚೆ ಹಾಗೂ ಗೆಂಟ್.</p> <p>ಅಂತಿಮ ಒಪ್ಪಂದವು ಅಂತಿಮಘಾಗಿರುತ್ತದೆ ಮತ್ತು ಪಕ್ಕಾರರು ಬಧ್ಯರಾಗಿರುತ್ತಾರೆ.</p>	ಮಾರಾದ ಪರಿಂಬಳಣೆ ಮಂಡಳಿಗಳನ್ನು ಪಕ್ಕಾರರ ನಾಯಕತ್ವ ಕರಾರನ ಪಾಠ ಆಧಾರದ ಮೇಲೆ ಸ್ಥಾಪಿಸಲಾಗಿದೆ. ಪಕ್ಕಾರರು ಸಾಮಾನ್ಯವಾಗಿ ಮಂಡಳಿಯ ಪ್ರಕ್ರಿಯೆ ಮತ್ತು ಕಾಲಿಕಾಂಶಗಳಿಗೆ ಬಧ್ಯರಾಗಿರುತ್ತಾರೆ.

ಕೋಷ್ಟಕ ಬಿ: ಶಾಸಕಿ ಸ್ವಾಯಂನಿರ್ಣಯ/ ನಿರ್ಧರಣೆ (ವಿವಾದದ ಒಟ್ಟಿಗೆ ಸಲ್ಲಿಕೆ, ನಿರ್ಣಯಕ್ಕೆ  
ಬದ್ಧರಾಗಿರುವುದು)

ವಿಡಿಆರ್ ಕಾರ್ಯಾಚಾರಕ್ಕೆ	ಸ್ವರೂಪ ಮತ್ತು ಸೂರ್ಯ ಲಕ್ಷಣಗಳು	ಸಂಬಂಧಪಟ್ಟ ಕಾನೂನುಗಳು
ಮದ್ದಿಕೆ	<p>ಮದ್ದಿಕೆಯು, ನ್ಯಾಯ ನಿರ್ಣಯ ಪ್ರಕ್ರಿಯೆಯಾಗಿದ್ದು ಇದು ಪ್ರಕ್ರಿಯೆಯಾಗಿದ್ದು ಮದ್ದಿಕೆ ಮೂಲಕ ವಿವಾದವನ್ನು ಪರಿಹರಿಸಿಕೊಳ್ಳಲು ಸಮೃದ್ಧಿಸಿದಾಗೆ ಮಾತ್ರ ವಿವಾದಗಳಿಗೆ ಅನ್ಯಾಯಿಕುತ್ತದೆ. ಪ್ರಕ್ರಿಯೆಯ ಮೂಲಕ ನೇಮುಕೊದ ಮದ್ದಿಕೆಗಾಗಿ ಪ್ರಕ್ರಿಯೆಯನ್ನು (ಮದ್ದಿಕೆಗಾಗಿ ಪ್ರಕ್ರಿಯೆಯನ್ನು) ಮೂಲಕ ವಿವಾದವನ್ನು ನ್ಯಾಯಿಕ ನಿರ್ಣಯ ಮಾಡಲಾಗುತ್ತದೆ. ಅಂತಹ ಮದ್ದಿಕೆ ಒಟ್ಟೀಸಿದ್ದೇರಿಗೆ ಮುಕ್ತಾಯವಾಗುತ್ತದೆ ಮತ್ತು ಇದಕ್ಕೆ ಪ್ರಕ್ರಿಯೆಯ ಬದ್ಧರಾಗಿರುತ್ತದೆ. ವ್ಯವಹರಕೆಗಳು ಮತ್ತು ಅಂತಹ ಮದ್ದಿಕೆ ಒಟ್ಟೀಸಿದ್ದೇರಿಗೆ ಗೊತ್ತಾಗಿರುತ್ತವೆ.</p>	<p>ಮದ್ದಿಕೆ ಮತ್ತು ಸಂದರ್ಭ ಅಧಿನಿಯಮ, 1996</p>
ತಜ್ಞರ ನಿರ್ಣಯ	<p>ತಜ್ಞರ ನಿರ್ಣಯವು ವಿಡಿಆರ್ ಪ್ರಕ್ರಿಯೆಯಾಗಿದ್ದು ಇದರಲ್ಲಿ ವಿವಾದವನ್ನು ನಿರ್ಣಯ ಮಾಡುವುದಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನೇರ-ಪ್ರಕ್ರಿಯೆಯಾಗಿ ತಜ್ಞರನ್ನು ನೇಮಿಸ ಮಾಡಿಕೊಳ್ಳಲು ಪ್ರಕ್ರಿಯೆಯ ಕರಾರಿನ ಮೂಲಕ ಒಟ್ಟೀಸಿದ್ದೇರಿಯತ್ವದೆ. ಇದಕ್ಕೆ ಎರಡೂ ಪ್ರಕ್ರಿಯೆಯ ಬದ್ಧರಾಗಿರುತ್ತದೆ.</p> <p>ಮೌಲ್ಯ ನಿರ್ಣಯದ ವಿವಾದಗಳು ಮತ್ತು ನಿರ್ಣಯಕ್ಕೆ ಸಂಬಂಧಪಟ್ಟಿಂತೆ ತಾಂತ್ರಿಕ ಪ್ರಶ್ನೆಗಳನ್ನು ಒಗ್ಗೊಂಡ ವಿವಾದಗಳಾಗಿ ತಜ್ಞರ ನಿರ್ಣಯವು ಸೂಕ್ತವಾಗಿ ಆಯ್ದಿಯಾಗಿರುತ್ತದೆ.</p>	<p>ಪ್ರಕ್ರಿಯೆಯ ತಜ್ಞರ ನಿರ್ಣಯಕ್ಕೆ ಕರಾರಿನ ಮೂಲಕ ಬದ್ಧರಾಗಿರುತ್ತದೆ. ನಿರ್ಣಯದ ಜಾರಿಯೆ ಕರಾರಿನ ಜಾರಿಯಂತೆ ಆದೇ ರೂಪರ್ವತೀ ಇರುತ್ತದೆ.</p>

**ಕೋಷ್ಟಕ ಸಿ: ಸಮೃದ್ಧಿ ಮತ್ತು ನಮ್ಮ ಕಾರ್ಯವ್ಯವಸ್ಥೆಗಳು**

<b>ಪರೋಕ್ಷ ಸಂಧಾನ- ಮಧ್ಯಸ್ಥ (ಮಂಚ-ಅಭೇದ)</b>	<p>ಈ ಸಮೃದ್ಧಿ ಕಾರ್ಯವಿಧಾನವು, ಕಾರ್ಯವಿಧಾನವನ್ನು ಪರಿಕಲ್ಪಿಸಿಕೊಳ್ಳಲು ಪರೋಕ್ಷ ಸಂಧಾನ ಮತ್ತು ಮಧ್ಯಸ್ಥರೆಗೆ ಮೌರ್ಕೆಗೊಂಡಿರುತ್ತದೆ.</p>	
<b>ಅಣ್ಣವರ್ಡಿ ಅಧಿವಚಾರಕ್</b>	<p>ಇದು ಪರೋಕ್ಷ ಸಂಧಾನಕ್ಕೆ ಕಮಾನವಾಗಿದ್ದು, ಇದರಲ್ಲಿ ಹಿಂಸ್ಯ ಅನುಭವ ಹೊಂದಿದ ವ್ಯಕ್ತಿಪರರು ಎರಡೂ ಅಕ್ಕಾರಾರಿಂದ ಸಂಕ್ಷಿಪ್ತ ಅಧಿವಚಾರಕ್ ರೀತಿಯಲ್ಲಿ ವಿವಾದವನ್ನು ಆಲೋಚಿ, ಪ್ರಕಾರರಿಗೆ ಇತ್ಯಾರ್ಥದ ಕುರತು ಸಲಹೆಯನ್ನು ನೀಡುತ್ತಾರೆ.</p>	
<b>ತನಿಖಾಧಿಕಾರಿ (ಒಂಬಡ್‌ಪರ್ಸನ್)</b>	<p>ತನಿಖಾಧಿಕಾರಿ (ಒಂಬಡ್‌ಪರ್ಸನ್) ಎಂಬುದು ಒಂದು ಸಂಸ್ಕೃತಿ ಅಥವಾ ಒಂಬಡ್ ಅಧಿಕಾರಿಯಾಗಿದ್ದು, ಅವರು ಹಲವಾರು ಪ್ರಾಧಿಕಾರಗಳ ವಿಶ್ವಾಸದ ದೂರುಗಳನ್ನು ನಿರ್ದಾರಿಸುತ್ತಾರೆ. ತನಿಖಾಧಿಕಾರಿಗಳ ಪ್ರಕಾರ್ಯಗಳನ್ನು ನಿಯಮಗಳ ಮೂಲಕ ನಿರ್ಧರಿಸಲಾಗುತ್ತದೆ. ತನಿಖಾಧಿಕಾರಿಗಳ ಪ್ರಕಾರ್ಯಗಳನ್ನು ನಿರ್ಣಯಿಸಲು ಏಷಿಧ ನಿಂದಿಂತ್ರಣಾ ಪ್ರಾಧಿಕಾರಗಳ ಮೂಲಕ ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ: ಭಾರತದಲ್ಲಿ ಬ್ಯಾಂಕ್‌ಗಳ ತನಿಖಾಧಿಕಾರಿ (ಒಂಬಡ್‌ಪರ್ಸನ್) ಮತ್ತು ಏವೂ ತನಿಖಾಧಿಕಾರಿ (ಒಂಬಡ್‌ಪರ್ಸನ್) ಪರಂತು, ತನಿಖಾಧಿಕಾರಿಗಳು (ಒಂಬಡ್‌ಪರ್ಸನ್) ದೂರುಗಳನ್ನು ಪರಿಪರಿಸಲು ಮಧ್ಯಸ್ಥಕೆರ ಮತ್ತು ನ್ಯಾಯ ನಿರ್ಣಯ ಪ್ರಾಧಿಕಾರ ಎರಡೂ ಅಗಿ ಕಾರ್ಯನಿರ್ವಹಿಸುತ್ತಾರೆ. ಲೋಕಪಾಲ್ ಆಧವಾ ಲೋಕಾಯುಕ್ತದಂತಹ ತನಿಖಾಧಿಕಾರಿಗಳು ಸರ್ಕಾರಿ ಪ್ರಾಧಿಕಾರಿಗಳ ಮೂಲಕ ಆಗುವ ಅಧಿಕಾರದ ದುರುಪಯೋಗ ಕುರಿತ ದೂರುಗಳ ಮೇಲೆ ವಿಚಾರಕ್ ಮಾಡುವ ವಿಚಾರಣೆ ಪ್ರಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.</p>	ಉದಾಹರಣೆಗಾಗಿ: ಏವೂ ಒಂಬಡ್‌ಪರ್ಸನ್ ನಿಯಮಗಳು, 2017; ಬ್ಯಾಂಕ್‌ಗಳು ಒಂಬಡ್‌ಪರ್ಸನ್ ಯೋಜನೆ, 2006 ಮತ್ತು ಲೋಕಪಾಲ್ ಮತ್ತು ಲೋಕಾಯುಕ್ತ ಆಧಿಕಾರಿಗಳು, 2013 ಅನ್ನು ಸೋಡಿ.

ಪ್ರಾರಂಭಕ ತಟಸ್ಯ ಮೌಲ್ಯಮಾರ್ಪನ (ಇ.ಎನ್.ಇ):	ವೆಚ್ಚದಾಯಕವಾದ ವ್ಯಾಪ್ತಿಗಳನ್ನು ತಡೆಗಟ್ಟಬ್ಯಾವುದಕ್ಕಾಗಿ ಮತ್ತು ಸತ್ಯಾಂಶ, ಸಾಕ್ಷ್ಯ, ಶೈಮುಗಳು, ಪ್ರತಿರಕ್ಷಣೆಗಳನ್ನು ಕೀರ್ತಿ ಮೌಲ್ಯಮಾರ್ಪನ ಮಾಡಲು ಮತ್ತು ಅಧಿಕೃತಗಳನ್ನು ನೀಡಲು ಅನುಭವವ್ಯಾಪ್ತ ತಟಸ್ಯ ಪಕ್ಷಕಾರರನ್ನು ನೇಮಕೆ ಮಾಡಲಾಗುತ್ತದೆ.	
ಆನ್‌ಲ್ಯಾನ್ ವಿವಾದ ಪರಿಹಾರ	ಆನ್‌ಲ್ಯಾನ್ ವಿವಾದ ಪರಿಹಾರವು, ಕಂತ್ರಾನ ಮತ್ತು ಪರಿಯಾರಯ ವಿವಾದ ಪರಿಹಾರವನ್ನು ಒಳಗೊಳ್ಳಬ್ಯಾವುದಲ್ಲಿಂದ ನ್ಯಾಯಾಲಯಗಳ ಹೊರಗೆ ವಿವಾದಗಳನ್ನು ಇತ್ಯಾಧಿಕಾರಿಸುವ ಒಂದು ವಿಧಾನವಾಗಿದೆ. ಇದು ಕ್ಷರಿತವಾಗಿ ಜೋಯ್ತಿರ್ಥವ ಅಭಿವೃದ್ಧಿಯಾದ ಕಾರ್ಯವ್ಯವಸ್ಥೆಯಾಗಿದ್ದು, ಕೀರ್ತಿ ಮತ್ತು ಕಾಲಮಿತಿಯೊಳಗೆ ವಿವಾದಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ.	

### 3. ಪರ್ಯಾಯ ವಿವಾದ ಪರಿಹಾರದ (ಎಡಿಆರ್) ಪ್ರಯೋಜನಗಳು

3.1 ಸಾಮಾನ್ಯವಾಗಿ ಎಡಿಆರ್ ಕಾರ್ಯವ್ಯವಸ್ಥೆಯು ಓತಾಸಕ್ತಿದಾರರಿಗೆ ವಿಶಾಲವ್ಯಾಪ್ತಿಯ ಕಾರ್ಯವಿಧಾನ ಮತ್ತು ಘರೀಭದ ಪ್ರಯೋಜನಗಳನ್ನು ನೀಡುತ್ತದೆ. ಪ್ರಯೋಜನಗಳು ಹೆಚ್ಚಾಗಿ ನಿರ್ದಿಷ್ಟವಾದ ಎಡಿಆರ್ ಕಾರ್ಯವ್ಯವಸ್ಥೆಯ ಮೇಲೆ ಅವಲಾಬಿಸಿರುವಾಗ ವಿವಾದ ಪರಿಹಾರ ಪ್ರಕ್ರಿಯೆಗೆ ಎಡಿಆರ್ ಸಾಮಾನ್ಯವಾಗಿ, ಸಹಾತ್ಮಕವಾಗಿ ಹೇಗೆ ಸಂಖಯ ನೀಡುತ್ತದೆ ಎಂಬುದನ್ನು ಪರಿಗೊಳಿಸಲು ಇದು ಉಪಯುಕ್ತವಾಗಿದೆ:

- 3.1.1. ಎಡಿಆರ್ ಕಾರ್ಯವ್ಯವಸ್ಥೆಗಳು ಪ್ರಕರಣಗಳನ್ನು ವಿವಾದದಿಂದ ದೂರ ಮಾಡಿ ಪರಿಯಾರ್ಯ ಪ್ರಕ್ರಿಯೆ ಕಡೆಗೆ ಪರಿವರ್ತಿಸುವ ಮೂಲಕ ನ್ಯಾಯಾಲಯಗಳಿಗೆ ವ್ಯವಸ್ಥಿತವಾದ ಪರಿಹಾರವನ್ನು ನೀಡುತ್ತದೆ. ಸಹಾರವೇ ದೂಡು ವ್ಯಾಖ್ಯಾತಾರ್ಥಿಯಾಗಿರುವುದರಿಂದ ಎಡಿಆರ್ ನೇ ಮೂಲಕ ಆಗಿರುವ ಸಹಾರ ವಿವಾದ ನಿರ್ಣಯವು ಕಾನೂನು ವ್ಯವಸ್ಥೆಯ ಹೇಳೆಯನ್ನು ಕಡಿಮೆ ಮಾಡುತ್ತದೆ.
- 3.1.2. ಎಡಿಆರ್ ಕಾರ್ಯವಿಧಾನದ ನಿಯಮ, ತ್ವರಿತ ನ್ಯಾಯ ಮತ್ತು ದಕ್ಷ ವಿವಾದ ನಿರ್ವಹಣೆ ಹಾಗೂ ವಿರೋಧಾರಿಗೆ ಸಹಕಾರಿಯಾಗಿರುತ್ತದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಾಗ ಏಕಿಷ್ಠವಾಗಿ ಕಾನೂನು ಸಮರ್ಪಿ ಜೀಕಾಗುವ ಸಮಯ ಮತ್ತು ವೆಚ್ಚಕ್ಕೆ ತುಲನೆ ಮಾಡಿದರೆ, ಎಡಿಆರ್ ವಿವಾದಗಳ ವೆಚ್ಚವು ಕಡಿಮೆಯಾಗಿರುತ್ತದೆ.
- 3.1.3. ಎಡಿಆರ್ ಕಾರ್ಯವಿಧಾನಗಳು ಮತ್ತು ವಿನ್ಯಾಸಗಳು ವಿವಾದ ತದೆ ದ್ಯುಮೌಲ್ಯದ್ವೇಶಗಳಿಗೆ ನೀರವಾಗುತ್ತವೆ. ಪರೋಕ್ಷ ಸಂಧಾನ, ಸಂಧಾನ, ಕುಂಡುಕೆಲರತೆ ಪರಿಹಾರ ಹಾಗೂ ಸದ್ವಾಸೋಜನಾ ಪ್ರಕ್ರಿಯೆಯು, ಪ್ರಾರಂಭಿಕ ಹಂತದ ಸಂಭಾಷಣೆ ನಿರ್ವಹಣೆಯಲ್ಲಿನ ಸಾಧನಗಳಾಗಿರುತ್ತದೆ. ಆ ಮೂಲಕ ವಿವಾದಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದು. ಅಳ್ಳಬೇಕೆಂದು, ಮಧ್ಯಸ್ಥರೆ ಒತ್ತಿಮೂರ್ಗಳು ಮತ್ತು ಪರಿಸರ ಒಟ್ಟಿತ್ತ ಇತ್ಯಾರ್ಥಗಳು, ಮೇಲ್ಮೈಗಳ ಮೂಲಕ ವಿವಾದಗಳ ಇತ್ಯಾರ್ಥಕ್ಕೆ ಅವಕಾಶವಿಳುವೆಂತೆ ಕಾನೂನಿನಡಿಯಲ್ಲಿ ಅವು ಅಂತಿಮವಾಗಿರುತ್ತವೆ.
- 3.1.4. ಎಡಿಆರ್ ಕಾರ್ಯವಿಧಾನಗಳು ಹಲವು ವಿವಾದಗಳು ಮತ್ತು ಪಕ್ಷಕಾರರ ಆಗತ್ಯತೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಸೂಕ್ತ ಮತ್ತು ಪ್ರತಿಸೂಧನೆ (ವ್ಯಾಖ್ಯಾತೀಂತರ)ಯಾಗಿರುತ್ತವೆ. ಮೂಲಕತೆ ಮತ್ತು ಪರೋಕ್ಷ ಸಂಧಾನ ಕಾರ್ಯವಿಧಾನಗಳು ಆಸಕ್ತಿ ಆಧಾರಿತ ಇತ್ಯಾರ್ಥಕ್ಕೆ ಅವಕಾಶ ನೀಡುತ್ತವೆ.

ಮಧ್ಯಸ್ಥಿಕೆಯು ಅರ್ಥವಾರ್ಥಕೆ ಮತ್ತು ಸಾಕ್ಷದ ಪ್ರತ್ಯೇಯಲ್ಲಿ ನರಳತೆಗೆ ಅವಕಾಶ ನೀಡಿ, ಸಂಖೇರ ವಿವಾದಗಳಿಗೆ ಮತ್ತು ವಿಷಯ ತಜ್ಜ್ಞರು ಅಗತ್ಯವಿರುವ ವಿವಾದಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಾರೆ. ಎಡಿಆರ್ ವಿನ್ಯಾಸಗಳು ಸಹಾಯದ ನಿಣಾಯ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಆದ್ದರಿಂದ ವ್ಯಾಜ್ಯಕ್ಕಿಂತ ಉತ್ತಮವಾದ ಪರಿಹಾರಗಳನ್ನು ಒದಗಿಸುವ ಶ್ರೀತ ಮಾತುಕೆ ಒಪ್ಪಂದಗಳು ಇರುವ ಪ್ರಕಾರರಿಗೆ; ಸಂಭಾಷ (ಉದಾಹರಣೆಗೆ: ಸೇವೆ ಮತ್ತು ಕೆಲಸದ ಸ್ವಾಧೆಯಲ್ಲಿನ ವಿವಾದ)ಗಳನ್ನು ಪರಿಹರಿಸುವಾಗ ಕೆಲಸ ಅಥವಾ ವ್ಯವಹಾರದ ಸಂಬಂಧಗಳನ್ನು ನಿರ್ವಹಿಸುವಲ್ಲಿ ಆಸಕ್ತಿ ಹೊಂದಿರುವ ಪ್ರಕಾರರಿಗೆ; ಮತ್ತು ವ್ಯತೀತಿಕ್ಕ ಪ್ರತಿಯೇಗಳ ಬದಲಿಗೆ ಸಂಪೂರ್ಣವನ್ನು ಪರಿಹರಿಸಲು ಸಹಯೋಗದ ನಿಣಾಯ ಕ್ಷೇತ್ರಾಳ್ವದರಿಂದ ಪ್ರಯೋಜನ ಪಡೆಯುವ ಪ್ರಕಾರರಿಗೆ ಎಡಿಆರ್ ಹೆಚ್ಚು ಮಾತ್ರವಾಗಿದೆ.

- 3.15. ಎಡಿಆರ್ ಕಾರ್ಯವಿಧಾನ ಮತ್ತು ನಿಣಾಯದೊಂದಿಗೆ ಪ್ರಕಾರವ ಶೈಲಿಯನ್ನು ಹೆಚ್ಚಿಸಬಹುದು. ವ್ಯಾಜ್ಯವು ಪ್ರಮಾಣಕ ಮತ್ತು ಕಟ್ಟುಣಿಟ್ಟನ ಪರಿಸರದಲ್ಲಿ ಕಾರ್ಯ ಮಾಡುತ್ತಿರುವಾಗ, ಎಡಿಆರ್ ಕಾರ್ಯವ್ಯವಸ್ಥೆಗಳು ಪ್ರಕಾರರ ಹಿತಾಸಕ್ತಿಗಳನ್ನು ಸಂಯೋಜಿಸಿ ಪರಿಹರಿಸಲು ಹೆಚ್ಚು ನಮ್ಮೆಗಳಿರುತ್ತವೆ. ಇದರಿಂದ ಕಾರ್ಯವಿಧಾನ ಮತ್ತು ಫಲಿತಗಳಲ್ಲಿ ಅವರ ಶೈಲಿಯನ್ನು ಹೆಚ್ಚಿಸಬಹುದು.
- 3.16. ಎಡಿಆರ್ ಪ್ರತಿಯೇಗಳು ಪ್ರಕಾರರಿಗೆ ಹೆಚ್ಚಿನ ಅಧಿಕಾರಗಳನ್ನು ಒದಗಿಸುತ್ತವೆ. ಎಡಿಆರನ ಸಹಕಾರ, ಅಭಿವೃದ್ಧಿಗಳ ಮತ್ತು ನಮಸ್ಯಯನ್ನು ಪರಿಹರಿಸುವ ಗುಣಲಕ್ಷಣಗಳು, ಸಹಾರಕ್ಕೆ ಮನರ್ ಕಾರ್ಯನಿರ್ವಹಿಸಲು ಹಾಗೂ ಕಾರ್ಯನಿರ್ವಹಿಕ ನೀಡಿ, ನಿಯಂತ್ರಕ ಕೇವಾರನಗಳು, ಮತ್ತು ನಿಯಮಾವಳಿಗಳನ್ನು ಮನರ್-ರೂಪಿಸಲು ಅವಕಾಶಗಳನ್ನು ಕಲ್ಪಿಸುತ್ತವೆ. ಇದು ಒಂದೇ ವಿಷಯದ ಮೇಲೆ ಮುಂದೆ ಉಧ್ಬಿಸಬಹುದಾದ ವ್ಯಾಜ್ಯಗಳ ಒತ್ತಡವನ್ನು ತಡೆಗೊಳಿಸಬಹುದು.

#### 4. ಸರ್ಕಾರಿ ವಿವಾದಗಳ ಮತ್ತು ಎಡಿಆರ್: ಗ್ರಹಿತ ತೊಡಂಗಳನ್ನು ನಿರ್ವಹಿಸುವುದು

- 4.1.ಈ ಮೇಲಿನ ಪ್ರಯೋಜನಗಳ ಹೊರತಾಗಿಯೂ, ಹಿತಾಸಕ್ತಿದಾರರು ಸರ್ಕಾರಿ ವಿವಾದಗಳಲ್ಲಿ ಎಡಿಆರ್ಗೆ ಮೂರೆ ಹೊಗುತ್ತಿಲ್ಲ. ಆದಾಗ್ಯೂ, ಕರ್ನಾಟಕ ವ್ಯಾಜ್ಯ ನೀಡಿ 2011 ಹಾಗೂ ರಾಷ್ಟ್ರೀಯ ವ್ಯಾಜ್ಯ ನೀಡಿಯ ಅಡಿಯಲ್ಲಿ ಈ ಕಾರ್ಯನೀಡಿಯ ಬದ್ಧತೆಯೂ ಸಹ ಉಗಂಡಿದ್ದರೂ ಸಹ, ಸರ್ಕಾರಿ ವಿವಾದಗಳ ನಿರ್ವಹಣೆಯಲ್ಲಿ ಎಡಿಆರ್ ಅನ್ನು

ಬಳಿಸಿಕೊಳ್ಳಲು ಉತ್ತೇಜಿಸುತ್ತದೆ. ಹಿತಾಸಕ್ತಿದಾರರ್ಯಂದಿಗೆ ಸಮಾಲೋಚನೆ ನಡೆಸಿದಾಗ, ಸರ್ಕಾರಿ ವಿವಾದಗಳಿಗೆ ಸಂಬಂಧಿಸಿದ ಎಡಿಆರ್ ಕಾರ್ಯವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಾದಿಯಲ್ಲಿ ತೊಡಕುಗಳಾಗಿ ಕಾರ್ಯನಿರ್ವಹಣೆಯನ್ನು ಮಾಡಿಕೊಂಡಿರುತ್ತದೆ. ಗ್ರಂಡ್ ಸಲಾದ ಇಂಥ ತೊಡಕಗಳನ್ನು ಪರಿಶರಿಸುವುದು ಮತ್ತು ಅಪ್ರಗಳಿಗೆ ಸ್ವಂದಿಸಲು ಹಾಗೂ ಅಪ್ರಗಳಿಂದ ಹೊರಬರುವ ಮಾನೋರ್ಪಾಯಗಳನ್ನು ಸೂಚಿಸಲು ಇದು ಮಹತ್ವದಾಗಿದೆ:

**4.11 ಗ್ರಂಡ್ ತೊಡಕಗಳು:** ಎಡಿಆರ್, ಸಾರ್ವಜನಿಕ ಸ್ವರೂಪದ ಸರ್ಕಾರಿ ವಿವಾದಗಳು ಮತ್ತು ಸರ್ಕಾರಿ ಪ್ರಕಾರ್ಯಗಳಿಗೆ ಮೂಲತಃ ಸೂಕ್ತವಾಗಿರುವುದಿಲ್ಲ.

**ಸ್ವಂದನೆ:** ಸಾರ್ವಜನಿಕ ಮಹತ್ವದ ವಿವಾದಗಳು ಮತ್ತು ಸರ್ಕಾರವು ಈವಲ ಒಂದು ಘಾಗಿದಾರ ಪಕ್ಕಾರನಾಗಿರುವುದಂಥ ವಿವಾದಗಳ ನಡುವಿನ ಭಿನ್ನತೆಯನ್ನು ಗುರುತಿಸುವುದು ಮಹತ್ವದಾಗಿದೆ. ಸರ್ಕಾರವು ಏಷಿಧ ಒಷ್ಣಂದಗಳು, ವಾರ್ಷಿಕ ವ್ಯವಹಾರಗಳು, ಉದ್ಯೋಗ ಕರ್ತಾರುಗಳು, ವ್ಯಾಯಾಕ ಅನುಮತಿ ಪತ್ರ ಮುಂತಾದವರ್ಗಗಳಿಗೆ ಸರ್ಕಾರವು ಪಕ್ಕಾರನಾಗಿದ್ದು, ಅಂಥ ಕಡೆಗಳಲ್ಲಿ ಅದು ವ್ಯಕ್ತಿಗಳಿಂದಿಗೆ ಮಾತ್ರ ವ್ಯವಹರಿಸುತ್ತದೆ ಮತ್ತು ಖಾಸಗಿ ಹಿತಾಸಕ್ತಿಗಳನ್ನು ಕಾರ್ಜೀರಿಸುತ್ತದೆ. ಇದಿಲ್ಲದೆ, ಸರ್ಕಾರಿ ವಿವಾದಗಳಲ್ಲಿ ಹಲವು ಇಲಾಖೆಯೊಳಗಿನ ಮತ್ತು ಅಂತರ್-ಇಲಾಖೆ ವಿವಾದಗಳು, ಸಾರ್ವಜನಿಕ ವಲಯದ ಗಾಧ್ಯಮಗಳು ಮತ್ತು ಇಲಾಖೆಯ ನಡುವಿನ ವಿವಾದಗಳು ಇತ್ಯಾದಿಗಳನ್ನು ಸಹ ಉಗಂಡಿದೆ. ಇವು ಸೂಕ್ತ ಎಡಿಆರ್ ಕಾರ್ಯವ್ಯವಸ್ಥೆಗಳನ್ನು ಹಾರಿಗೆ ತರಲು ಅವಕಾಶಗಳನ್ನು ನೀಡುತ್ತದೆ. ಈ ಸ್ವಾತಿತ್ವಾಂಶ ಎಡಿಆರ್ ಕಾರ್ಯವ್ಯವಸ್ಥೆಯ ವ್ಯಾಪ್ತಿ ಮತ್ತು ಸೂಕ್ತತೆಯನ್ನು ಮೊದಲಿಗೆ ಅಧ್ಯೋಪಕ್ಷಾಳ್ಯವುದು (ಉದಾಹರಣೆಗೆ, ಮಧ್ಯಸ್ಥಕೆಗಾಗಿ, ಮಾನ್ಯ ಸರ್ವೋಜ್ಞ ನ್ಯಾಯಾಲಯವು ನೀಡಿಸಿರುವ ಕಾನೂನನ್ನು ಪರಾಮುಖಿಸಿ); ಮತ್ತು ತದನಂತರ, ಎಡಿಆರ್ಗೆ ಸೂಕ್ತವಾದ ವಿವಾದಗಳು ಅಥವಾ ವಿವಾದ ಕ್ಷೇತ್ರಗಳನ್ನು ವ್ಯವಸ್ಥಿತವಾಗಿ ಗುರುತಿಸುವುದು ಈ ತೊಡಕಿನಿಂದ ಹೊರ ಬರುವ ಸೂಚಿತ ಮಾರ್ಗವಾಗಿದೆ. ಬಹು-ಹಿತಾಸಕ್ತಿದಾರರ ಉಪಕ್ರಮಗಳು, ಸಾರ್ವಜನಿಕ ಸಮಾಲೋಚನೆ ಮುಂತಾದವರ್ಗಳಿಂಥ ವಿವಾದ ತಡೆ ಕಾರ್ಯವ್ಯವಸ್ಥೆಗಳು ಕೆಲವು ಸರ್ಕಾರಿ ವಿವಾದಗಳಿಗೆ ಸಹ ಸೂಕ್ತವಾದುದಾಗಿದೆ.

**4.1.2. ಗ್ರಹಿತ ತೊಡಕೆ:** ಎಡಿಆರ್ಗೆ ಮೋರೆಹೋಗುವ ಅಯ್ಯಾಯು ಸರ್ಕಾರದ ನಿಯಂತ್ರಣಾದಲ್ಲಿರುವುದಿಲ್ಲ. (ಹಲವು ಸಂದರ್ಭಗಳಲ್ಲಿ ಸರ್ಕಾರವು ಪ್ರತಿಪಾದಿಯಾಗಿದ್ದು, ಅಡ್ಫೆಡಾರನು ಈಗಾಗಲೇ ವ್ಯಾಜ್ಯವನ್ನು ಅಯ್ಯಾ ಮಾಡಿಕೊಂಡಿರುವುದರಿಂದ)

**ಸ್ವಂದನೆ:** ಇತ್ಯಾರ್ಥಾದಲ್ಲಿರುವ ಬಹುತೇಕ ಮೋಕಢ್ಯಮೇಗಳಲ್ಲಿ ಸರ್ಕಾರವು ಪ್ರತಿಪಾದಿಯಾಗಿದೆ ಎಂಬ ಅಂಶವು, ಪರ್ಯಾಯ ವಿವಾದ ಪರಿಹಾರವನ್ನು ಸೂಕ್ತವಾಗಿ ಪ್ರಯೋತ್ಸವವುದರಿಂದ ಮತ್ತು ಅದನ್ನು ಅಳವಡಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಅಳ್ಳಿಯಾಗುವುದಿಲ್ಲ. ಸದರಿ ತೊಡಕುಗಳನ್ನು ನಿಖಾಯಿಸುವ ಏರಡು ಶಿಫಾರಸುಗಳಿಂದರೇ: ಮೊದಲನೆಯದಾಗಿ, ನ್ಯಾಯಾಲಯಗಳಿಗೆ ತಲುಪುವಂಥ ಅನೇಕ ವಿವಾದಗಳನ್ನು ತಡೆಯಲು ಇಲಾಖಾ ಮಟ್ಟದಲ್ಲಿ ವಿವಾದ ತಡೆ ಮತ್ತು ಆರಂಭಿಕ ಸಂಘರ್ಷ ಪರಿಹಾರ ಕ್ರಮಗಳು (ಹಂದುಕೊರತೆ ಪರಿಹಾರ ವ್ಯವಸ್ಥೆಗಳು, ತನಿಖಾಧಿಕಾರಿ (ಅಂಯಾಜ್ಞಾಮನ), ಪರೋಕ್ಷ ಸಂಧಾನ, ಒಪ್ಪಂದಗಳಲ್ಲಿರುವ ಎಡಿಆರ್ ವಿಂಡ ಮುಂತಾದವುಗಳು), ಏರಡೆನೇಯದಾಗಿ, ನ್ಯಾಯಾಲಯಗಳು ಯಾವಾಗಲೂ ಇತ್ಯಾರ್ಥಕ್ಕೆ ಮೌಲ್ಯಾತ್ಮಕ ಮುಖ್ಯದರಿಂದ, ಕಾನೂನು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಸೂಕ್ತ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಡಿಆರ್ ಸಾಧ್ಯತೆಗಳನ್ನು ಗುರುತಿಸಲು ತಮ್ಮ ಸಮೂಹಿತ ಮತ್ತು ಒಧ್ಯತೆಯನ್ನು ಬ್ರಹ್ಮಪದಿಸಬೇಕು.

**4.1.3. ಗ್ರಹಿತ ತೊಡಕುಗಳು:** ಸರ್ಕಾರವನ್ನು ಪ್ರತಿನಿಧಿಸುವ ವ್ಯಕ್ತಿಗಳು ಸರ್ಕಾರದ ಪರವಾಗಿ, ಮಾತುಕೆ ನಡೆಸಲು ಅಧಿಕಾರ ನಿಬಂಧನೆಗಳನ್ನು ಒಷ್ಣಿಕೊಳ್ಳಲು ಅಧಿಕಾರ ಹೊಂದಿರುವುದಿಲ್ಲ. ಅಲ್ಲದೇ, ಒಬ್ಬ ವ್ಯೇಯಕ್ತಿಕ್ಕ ಅಧಿಕಾರಿಯು ಮಾಡಿಕೊಳ್ಳುವ ಯಾವುದೇ ಕರಾರು ಮೋಸದ ವ್ಯವಹಾರಕ್ಕೆ ಗುರಿಯಾಗುತ್ತದೆ.

**ಸ್ವಂದನೆ:** ಇದು ಎಲ್ಲಾ ಹಿತಾಸ್ತಕೀದಾರರಲ್ಲಿರುವ ಸಾಮಾನ್ಯ ವಿಷಯವಾಗಿದ್ದು, ಪರೋಕ್ಷ ಸಂಧಾನ ಮಾತುಕೆಯಿಂಥ ಸ್ವಯಂ ಇತ್ಯಾರ್ಥ-ಅಧಾರಿತ ಎಡಿಆರ್ ಅನ್ನು ಕಂಡುಕೊಳ್ಳುವುದು ಹೆಚ್ಚು ಸೂಕ್ತವಾಗಿದೆ. ಬಹುತೇಕ ಹಿತಾಸ್ತಕೀದಾರ ಕಚೇರಿಗಳು ಕ್ರಮಾನುಗತ ಅಧಿಕಾರ ಶ್ರೇಣಿಯನ್ನು ಹೊಂದಿದ್ದು, ಹಲವು ಮಟ್ಟಗಳಲ್ಲಿ ಅವರ ಅನುಮೋದನೆಯು ಅಗತ್ಯವಿರುತ್ತದೆ ಎಂಬುದನ್ನು ಗಮನಿಸಲ್ಪಟ್ಟಿಕೊಂಡು, ಅಧಿಕಾರಿಗಳು (ಉದಾಹರಣೆಗೆ: ಇಲಾಖೆಗಳಲ್ಲಿರುವ ಬ್ರೋಫಂಗ್ ಅಧಿಕಾರಿ/ ಎಲ್‌ಸಿಎಂಗಳು; ಸರ್ಕಾರಿ ಕಾನೂನು ಕಚೇರಿಗಳಲ್ಲಿರುವ ಸರ್ಕಾರಿ ಅಧ್ಯಕ್ಷರಿಗಳು/ ನ್ಯಾಯಾದಿಗಳು) ಸರ್ಕಾರದ ಪರವಾಗಿ ಇತ್ಯಾರ್ಥಗಳನ್ನು ಮಾಡಿಕೊಳ್ಳುವ ಅಧಿಕಾರವನ್ನು ಪಡೆಯಲು ಹಿಂಜರಿಯುತ್ತಾರೆ. ಇದೊಂದು

ಮಾನ್ಯವಾದ ವಿಷಯವಾಗಿದೆ: ಪರೋಕ್ಷ ಸಂಧಾನ/ ಮಾತುಕೆ ಹೊಷ್ಟ್‌ಕಡಲ್‌ರುವ ಪ್ರಕ್ರಿಯರು ಮಾತುಕೆ ನಡೆಸಲು ಅಧಿಕಾರ ಹೊಂದಿದವರಿಂದೇ ಮತ್ತು ಸ್ವಯಂ ಇತ್ಯರ್ಥ ಆಧಾರಿತ ಪ್ರಕ್ರಿಯೆಗಳು ಪರಿಣಾಮಕಾರಿಯಾಗಿರುತ್ತವೆ. ಆದರೆ ಈ ಹೊರಕನ್ನು ನಿರಾರಿಸಲು ಕ್ರಮಗಳನ್ನು ಕ್ರೀಗೋಳ್ಯಾಂಪ್‌ಲೆಡಿಲ್‌ ಪ್ರಕ್ರಿಯೆಯಲ್ಲಿ ಅಧಿಕಾರ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ಮಾರ್ಪಾ-ನಿರ್ದ್ವರ್ತಿತ ಶಿಕ್ಷಾಭಾರಗಳು ಹಾಗೂ ರಚನೆಗಳನ್ನು ಅಭಿವೃದ್ಧಿಪಡಿಸುವುದು ಮಹತ್ವದ್ವಾಗಿರುತ್ತದೆ. ಈ ನಿರ್ದ್ವರ್ತಿತ ಪ್ರಕ್ರಿಯೆಯಲ್ಲಿ ಇಲಾಖೆಯಲ್ಲಿ ನಿರ್ವಾಯ ಮಂಡಳಿಯ ರಚನೆಗೆ ಶಿಕ್ಷಾರಸು ಮಾಡುತ್ತದೆ. ಈ ಮಂಡಳಿಯು, ಇಲಾಖೆಯಲ್ಲಿ ಅಧಿಕೃತ ನಿರ್ವಾಯ-ಶೇರುಕೆಯಲ್ಲಿ ಅಧಿಕಾರ ಹೊಂದಿರುವ ಅಧಿಕಾರಿಗಳು/ ಸಿಬ್ಲಂರಿಗಳನ್ನು ಒಳಗೊಂಡಿರುತ್ತದ್ದು ಹಾಗೂ ನಿರ್ವತ್ತ ನ್ಯಾಯಾಂಗ ಸರ್ವೀಸೆನ್ನು ಸಹ ಒಳಗೊಂಡಿರಬಹುದು. ಮಂಡಳಿಯು, ಇಲಾಖೆಯ ಪರವಾಗಿ ಮಾತುಕೆ ನಡೆಸಲು ಪ್ರಕ್ರಿಯ ಅಧಿಕಾರಿಗಳು ಮತ್ತು ಕಾನೂನು ಅಧಿಕಾರಿಗಳಿಗೆ ಅಧಿಕಾರ ಮತ್ತು ಸಲಹೆ ಸೂಚನೆಗಳನ್ನು ನೀಡುತ್ತದೆ. ಅಲ್ಲದೆ, ಯಾವುದೇ ಇತ್ಯರ್ಥವು ಮಂಡಳಿಯ ಪರಿಶೀಲನೆ ಹಾಗೂ ಅನುಮೋದನೆಗೆ ಒಳಪಟ್ಟಿರುತ್ತದೆ. ಮಂಡಳಿಯು, ಇತ್ಯರ್ಥ ಮಾಡಿಕೊಳ್ಳಬ ಮುಂಚೆ ಇತರೆ ಪ್ರಾಧಿಕಾರ (ಹಣಕಾಸು ಇಲಾಖೆ ಮಂಭಾದಂಥ)ಗಳಿಂದ ಎಲ್ಲಾ ಅಗತ್ಯ ಅನುಮೋದನೆಗಳನ್ನು ಪಡೆದುಕೊಳ್ಳುತ್ತದ್ದು ಎಂಬುದನ್ನೂ ಸಹ ವಿಚಿತ್ರಪಡಿಸಿಕೊಳ್ಳುತ್ತದ್ದು. ಇದು ಇದೀ ಇಲಾಖೆಯ ಪರಿಣಾಮಕಾರಿ ಅಧಿಕೃತ ಸಹಭಾಗಿತ್ವ, ಉತ್ತರದಾಯಿತ್ವದ ನಿರ್ವಹಣೆಯನ್ನು ವಿಚಿತ್ರಪಡಿಸುತ್ತದೆ ಹಾಗೆಯೇ ಆಧಾರರಹಿತ ಆವಾದನಗಳಿಂದ ಅಧಿಕಾರಿಗಳನ್ನು ಸಹ ಸಂರಕ್ಷಿಸುತ್ತದೆ. ಹಾಸ್ಪಿಚಾಗಿ, ಅಂಥ ಅಧಿಕೃತ ಪ್ರಕ್ರಿಯೆಯನ್ನು ಇತ್ತೀಚೆಗೆ ರಾಷ್ಟ್ರೀಯ ಸರ್ಕಾರಿ ಅಭಿವೃದ್ಧಿ ನಿಗಮ ವಿರುದ್ಧ ಆದಾಯ ತಿಂಗೆ ಅಯ್ಯಿತ್ತು, ನವದೆವಲ್<sup>12</sup> ರಲ್ಲಿ ಮಾನ್ಯ ಸರ್ವೋಽಂಧ್ಯ ನ್ಯಾಯಾಲಯವೂ ಸಹ ಸರ್ವಮುಕ್ತಿದೆ.

<sup>11</sup> ಮಾರ್ಪಾ ಮೌಲ್ಯಕೂದಿ ಕುಪ್ಪೆ, 105-547/ 2009, ವಿನಾಯಕ: 11.09.2020 ಆ ಮಾರ್ಪಾಯ ಉಳಿತ್ತಾರೆ ಇತ್ಯಾಧಿಕಾರ, ಅರ್ಜಿಂಗಳ ಸಂಪರ್ಕ ರಿಫರೆಲ್ ತಮ್ಮ ನಿರ್ವಾಯದ ಅನ್ಯ ಪ್ರಾಧಿಕಾರಿಯನ್ನು ಅಧಿಕಾರಿಯನ್ನು ನಿರ್ವಹಣೆಯಾಗಿ ಕಾಳಿಸಿದ್ದು. ಇದು ಇತ್ಯಾಧಿಕಾರಿ ಅಧಿಕೃತ ಸಹಭಾಗಿತ್ವ, ಉತ್ತರದಾಯಿತ್ವದ ನಿರ್ವಹಣೆಯನ್ನು ವಿಚಿತ್ರಪಡಿಸುತ್ತದೆ ಹಾಗೆಯೇ ಆಧಾರರಹಿತ ಆವಾದನಗಳಿಂದ ಅಧಿಕಾರಿಗಳನ್ನು ಸಹ ಸಂರಕ್ಷಿಸುತ್ತದೆ. ಹಾಸ್ಪಿಚಾಗಿ, ಅಂಥ ಅಧಿಕೃತ ಪ್ರಕ್ರಿಯೆಯನ್ನು ಇತ್ತೀಚೆಗೆ ರಾಷ್ಟ್ರೀಯ ಸರ್ಕಾರಿ ಅಭಿವೃದ್ಧಿ ನಿಗಮ ವಿರುದ್ಧ ಆದಾಯ ತಿಂಗೆ ಅಯ್ಯಿತ್ತು, ನವದೆವಲ್<sup>12</sup> ರಲ್ಲಿ ಮಾನ್ಯ ಸರ್ವೋಽಂಧ್ಯ ನ್ಯಾಯಾಲಯವೂ ಸಹ ಸರ್ವಮುಕ್ತಿದೆ.

**4.1.4. ಗ್ರಹಿತ ಹೊಡಪಕಗಳು:** ಸ್ವಯಂ ಇತ್ಯಧ್ರೀ-ಅಥಾರಿತ ಎಡಿಆರ್. ರಲ್ಲಿ ಭಾಗವಡಿಸುವಿಕೆಯನ್ನು ದುರ್ಬಲವಾಗಿ ಕಾಣಲಾಗುತ್ತಿರೆ ಹಾಗೂ ಇತ್ಯಧ್ರೀಗಳು ದೋಷಪೂರಿತ ಎಂದು ನಿರೂಪಿಸಲಾಗುತ್ತದೆ.

**ಸ್ವಂದನೆ:** ಇದು ಪ್ರಾಯೋಗಿಕ ಅಥಾರಪಿಲ್ಲದ ಒಂದು ತಪ್ಪಿ ಗ್ರಹಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿನ ಸರ್ಕಾರಿ ವ್ಯಾಜ್ಯ ನೀತಿಯು ಕಾನೂನು ಸಮೃದ್ಧಿಯನ್ನು ಬಲಪಡಿಸಿ ಎಡಿಆರ್ ಪ್ರಶ್ನಿಯೆಲ್ಲಿ ಭಾಗವಡಿಸಲು ಸೂಕ್ತ ಉತ್ಸೇಜನವನ್ನು ಹೀಡುತ್ತದೆ. ಪರೋಕ್ಷ ಸಂದರ್ಭ/ಮಾತುಕೆ ವಿಷಯವು ಸ್ವಯಂ ಪ್ರಶ್ನಿಯೆಗಳಾಗಿದ್ದು, ಪ್ರಕಾರ ಸ್ವಾಯಂತ್ರೆ ಮತ್ತು ಹಿತಾಸ್ತಕಿಗಳ ಅಥಾರಿತವಾಗಿರುತ್ತವೆ. ಸರ್ಕಾರವೂ ಒಂದಿಷ್ಟಿ ಮಾಡುವ ಅಧಿಕಾರಗಳನ್ನು ಸಹ ಹೊಂದಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಇದು ಅಂಥ ಪ್ರಶ್ನಿಯೆಗಳಿಂದ ಇತ್ಯಧ್ರೀಗೊಳಿಸುವಿಕೆಯು ಸರ್ಕಾರದ ವ್ಯಾಜ್ಯಗಳನ್ನು ಅಂತ್ಯಗೊಳಿಸುವುದಲ್ಲದೇ ವ್ಯಾಜ್ಯ ಒತ್ತಡವನ್ನು ತಡೆಯುತ್ತದೆ ಹಾಗೂ ಕಟ್ಟ ಮೊವೆನಿಡರ್ಸನ್‌ನಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

**4.2 ಈ ಮೇಲೆ ಜಚ್ಚಿಸಲಾದ ಬಹುತೇಕ ಹೊಡಕಾಗಳು ಹಿತಾಸ್ತಕಾರರ ದೀರ್ಘಕಾಲೀನ ಗ್ರಹಿಕೆಗಳಾಗಿದ್ದು, ವ್ಯಾಜ್ಯವು ಪ್ರಥಾನ ಅಂಶವಾಗಿರುವ ಹಾಗೂ ಎಡಿಆರ್ ಕಾರ್ಯ ವ್ಯವಸ್ಥೆಗಳು ತುಲನಾತ್ಮಕವಾಗಿ ಸೂತನ ಮತ್ತು ಪರಿಷ್ಠಿಸದಂಥ ಕಾನೂನು ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂಬುದನ್ನು ಗಮನಿಸಬಹುದಾಗಿದೆ. ಅಧ್ಯರಿಂದ, ಎಡಿಆರ್ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ವಿವಾದ ನಿರ್ಣಯ ಸಂಸ್ಕೃತಿಯನ್ನು ಬದಲಾಯಿಸುವ ವಿಷಯವೂ ಹೊಡ ಆಗಿದೆ. ಹಾಗೆಯೇ, ಕಾನೂನು ಸಂಸ್ಕೃತಿಯನ್ನು ಬದಲಾಯಿಸಲು ಹಲವು ಕ್ರಮಗಳನ್ನು ಇಲ್ಲಿ ಸೂಚಿಸಲಾಗಿದ್ದು, ವಿವಾದಗಳು ಅಥವಾ ವಿವಾದ ಕ್ಷೇತ್ರಗಳಿಗೆ ಎಡಿಆರ್ ಕಾರ್ಯವ್ಯವಸ್ಥೆಗಳ ಸೂಕ್ತತೆಯನ್ನು ನಿಗದಿ ಮಾಡುವುದು ಹೊದಲ ಕ್ರಮವಾಗಿದೆ.**

**5. ಕರ್ಯಾರ್ಥ ವಿವಾದ ಪರಿಹಾರಕ್ಕಾಗಿ ವಿವಾದಗಳು/ ವಿವಾದ ಕ್ಷೇತ್ರಗಳ ಸೂಕ್ತತೆ ಮತ್ತು ಗುರುತಿಸುವಿಕೆ**

**5.1** ಸೂಕ್ತತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಎಡಿಆರ್ ಕಾರ್ಯವ್ಯವಸ್ಥೆಗಳನ್ನು ಎಲ್ಲ ವಿವಾದಗಳಿಗೆ ಕಳುಷ್ಟೆ ಅಳವಡಿಸಬೇಕುಲು ಸಾಧ್ಯವಿಲ್ಲ. ಮೂರು ಕಾರಣಗಳಾಗಿ ಸೂಕ್ತತೆಯನ್ನು ನಿರ್ಧರಿಸುವುದು ಪ್ರಮುಖವಾಗಿದೆ. ಹೊದಲನೇಯದಾಗಿ, ಕಾನೂನಿನ ಮೂಲಕ ಪರಿಗಣಿಸಲಾದ ಕೆಲವು ವಿವಾದಗಳು ಎಡಿಆರ್‌ನ ಕೆಲವು ಕಾರ್ಯವ್ಯವಸ್ಥೆಗಳಿಗೆ

సూక్తవాగిరువురిల్లి, ఆద్యరింద అంధ వివాదగళల్లి ఎడిఅరో కామానూత్కేవాగి ఆసింధువాగుత్తదే. ఎరడనేయదాగి, వివాదగళన్ను తజేంబ్లు అథవా పరిహరిసిచొల్పులు సూక్తవాగిరువాగ్ మాత్ర ఎడిఅరోన కాయ్ఫ్వైష్ట్స్గెళ్లు పరిణామచారియాగిరుత్తదే, మూర్నేయదాగి, ప్రతియోందు : ఎడిఅరో కాయ్ఫ్వైష్ట్స్యెయు ఏవిధ ప్రయోజనగళన్ను నీఱుత్తదే కాగూ ఉత్సత్కీదారరు తమ్మ నిర్మిష్ట స్వరూపగళిగె సంబంధపట్టంతె, సరియాద ఎడిఅరో కాయ్ఫ్వైష్ట్స్యెయున్న అయ్య మాడిచోళ్లాప్రదరింద ప్రయోజన మొందువరు, ఆద్యరింద సూక్తతయు మత్తుత్దద మాల్పినిధిరణణయాగిదే. అదు నిర్మిష్ట ఎడిఅరో కాయ్ఫ్వైష్ట్స్గెళ్లగాగి వివాదగళ అథవా వివాద క్షేత్రగళన్ను గురుతిసువల్లి నేరించాలుత్తదే.

5.2 సభారి వివాదగళగిద్ద సందర్భదల్లి, ఇల్లి పరిహరిసువంథ సూక్తతయు మూరు కంఠదల్లియత్తదే. మౌదులనేయదాగి, ఎడిఅరోన సూక్తకే కాగూ సక్షారద పాత్ర మత్తు భాగవహిసువ నామధ్యా, ఎరడనేయదాగి, ఎడిఅరోగె ఉట్టేఖిసువుదక్కాగి వివాద క్షేత్రద సూక్తకే, మూర్నేయదాగి, ఉట్టేఖిసులూద వివాద మత్తు వివాద క్షేత్రక్కే సంబంధిసిదంతే హేష్టు సూక్తవాగిరువ . ఎడిఅరోన కాయ్ఫ్వైష్ట్స్గెళ్లన్ను గురుతిసుపుదు మత్తు అయ్య మాడిచోళ్లాపుదు.

5.3. మౌదులనే కంతక్క సంబంధపట్టంతె మేలే జిక్సిసలూదంతె, సభారి వివాదగళిగె ఎడిఅరో ఒందే సూక్తవల్ల ఎంబ నామాన్ని గ్రహించియెన్న తప్పాగి తిళిదుచొండిద్దు, ఇదన్ను పరిహరిసిచేంచ్చాయి. వాస్తవాగి, సక్షారద మూలక అథవా సభారద వియ్య కుడిద దావేగళ సందర్భదల్లి నాగరిక ప్రతియా సంఖిత, 1908 ఇదు నిర్మిష్టవాగి ఇక్కయ్యదన్ను ప్రోత్సాహిసలు న్యాయాలయవన్ను ఆదేశిసుత్తదే. ఆదేశ XXVII నియమ కిట సక్షారద వియ్య కుడిద దావేగళ సందర్భ ఇందల్లి ఇక్కయ్యగేంచుపికియెన్న సాధ్యవాగిసుపుదు కాగూ ప్రగతియల్లిరుచే అంధ యావుదే ఇక్కయ్యగేంచుపికియు “సందర్భదల్లి హేష్టువరి ముందూడువిచియెన్న అనుమతిసుపుదన్ను సక “న్యాయాలయద కాయ్ఫ్వైషోరికెళ్లు” ఎందు నియంజిసుత్తదే. ఆద్యరింద కథమాను, సభారి వివాదగళిగె సంబంధిసిదంతె, ఎడిఅరోన సూక్తతయెన్న మాన్స మామపుదశ్శే అల్లద ముందువరేదు అదన్ను ప్రోత్సాహిసలు న్యాయాలయవన్ను ఆదేశిసుత్తదే. ఆద్యరింద ఉత్సత్కీదారరు ఈ

ಬಹುತೆಗಳನ್ನು ಗರಭೀರವಾಗಿ ಪರಿಗಳಿಸಬೇಕೆಂದು ಮತ್ತು ಸರ್ಕಾರಿ ವಿವಾದಗಳನ್ನು ಸಂಬಂಧಿಸಿದಂತೆ ಎಡಿಟರ್‌ನ ಕಾರ್ಯವುಪನ್ಯಗಳನ್ನು ನಿಗಮಿತಗೊಳಿಸಬೇಕೆಂದು ಶಿಫಾರಸು ಮೂಡಲಾಗಿದೆ.

5.4 ಸೂಕ್ತತಯ ಏರಡನೇ ಹಂತಕ್ಕೆ ಸಂಬಂಧಪಟ್ಟಂತೆ ಎಡಿಟರ್‌ಗೆ ಸಂಬಂಧಿಸಿದ ವಿವಾದ ಕ್ಷೇತ್ರವನ್ನಾಧಿರಿಸಿ, ಹಿತಾಸ್ತದಾರರು ಕಾನೂನಿನಲ್ಲಿ ಹೇಳಲಾದ ಪರಿಮಿತಿಗೊಳಿಸಬೇಕೆಂದು ಶಿಫಾರಸು ಮಾಡಿದೆ. ಮಾನದಂಡಗಳನ್ನು ನಿಗಮಿತಗೊಳಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದೆ. ಉದಾಹರಣೆಗಾಗಿ: ಮೂನ್ಯ ಸರ್ವೋಚ್ಚನಾಜ್ಞಾಯಾಲಯವು ಕೆಲವು ಪ್ರಕರಣಗಳಲ್ಲಿನ ವಿವಾದಾಂಶಗಳನ್ನು -ನಿರ್ದಿಷ್ಟಪಡಿಸಲು ವಿವಾದಗಳ "ಮಧ್ಯಸ್ಥಕ್ರಿಯೆಗಳ ಪರಿಕೀಲನೆಯನ್ನು ಎಂದರೆ ಮಧ್ಯಸ್ಥಕೆಯ ಸೂಕ್ತತಯನ್ನು ನಿರೂಪಿಸಿದೆ<sup>13</sup>.

5.5 ದೇಶಾದ್ಯಂತ ಹಲವಾರು ಉಜ್ಜ್ವಲಾಯಗಳು ವಿವಾದಗಳು ಎಡಿಟರ್<sup>14</sup> ಅನ್ನು ಉತ್ತೇವಿಸುವಲ್ಲಿ ಮಧ್ಯಸ್ಥಕ ಮಾನದಂಡಗಳನ್ನು ನಡೆಸೇರಿಸಿದೆ. ಎಡಿಟರ್‌ಗೆ ಸಂಬಂಧಿಸಿದಂತೆ ಸೂಕ್ತವಾದ ವಿವಾದದ ಕ್ಷೇತ್ರಗಳನ್ನು ಗುರುತಿಸುವಲ್ಲಿ ಹಿತಾಸ್ತದಾರು ಮೇಲೆನ ವರ್ಗಿಕರಣ ಮತ್ತು ಮಾನದಂಡದ ಮೂಲಕದ ಮಾರ್ಗದರ್ಶಿಯಾಗಿರಬೇಕು. ಸ್ತುತಿಯೋಂದು ಹಿತಾಸ್ತದಾರ ಇಲಾಖೆಯು, ಕಾನೂನು ಅಧಿಕಾರಿಗಳೊಂದಿಗೆ ಸಮರ್ಪಿಸಿ, ಇಲಾಖೆಯ ಅಧಿಕಾರ ವ್ಯಾಪ್ತಿಗೆ ಬಿಂದು ಎಡಿಟರ್‌ಗಾಗಿ ಸೂಕ್ತವಾದ ವಿವಾದದ ಕ್ಷೇತ್ರಗಳನ್ನು ಗುರುತಿಸುವ ಕಾರ್ಯವನ್ನು ಕೃಸೌತ್ತತ್ವದ್ದು. ಈ ಕಾರ್ಯವು ಪಯಾರ್ಥಿ ವಿವಾದ ಪರಿಹಾರಕ್ಕೆ ಲಭ್ಯವಿರುವ ವಿವಾದ ಜನಸಂಖ್ಯೆಯನ್ನು ಒಳಗೊಂಡಿಸುತ್ತದೆ.

5.6 ಒಮ್ಮೆ ಆ ಗುರುತಿಸುವಿಕೆಯು ಮೂರ್ಕಿಗೊಂಡ ನಂತರ, ಸೂಕ್ತತಯ ಮೂರನೇ ಹಂತವು, ಹೆಚ್ಚು ಸೂಕ್ತವಾದ ಪಯಾರ್ಥಿ ವಿವಾದ ಪರಿಹಾರದ ಕಾರ್ಯವಿಧಾನದೊಂದಿಗೆ ವಿವಾದ ಅಭಿಪ್ರಾ ವಿವಾದ ಕ್ಷೇತ್ರವನ್ನು ಸರಿಹೊಂದಿಸುವುದು ಒಳಗೊಂಡಿರುತ್ತದೆ. ಕೆಲವು ವಿವಾದಗಳನ್ನು ಮಧ್ಯಸ್ಥಕೆಯಂತಹ ಮಾಸ್ತಿ ನ್ಯಾಯನಿರ್ಣಯದಿಂದ ನಿರ್ಧರಿಸುವುದು

<sup>13</sup> ಸಂಪನ್ಮೂಲ ಸಂಸ್ಥಾನ ಕಾರ್ಯಕ್ರಮ: ೨೦೨೦ ಸಂಪನ್ಮೂಲ ಕಾರ್ಯಕ್ರಮ ಸಂಪನ್ಮೂಲ ಕಾರ್ಯಕ್ರಮ ಕ್ಷೇತ್ರದಲ್ಲಿ ಮಧ್ಯಸ್ಥಕ ಮಾನದಂಡಗಳನ್ನು ನಿರ್ದಿಷ್ಟಪಡಿಸಿ, ಅಧಿಕಾರಿಗಳಿಗೆ ಸಂಪನ್ಮೂಲ ಕಾರ್ಯಕ್ರಮ ಕ್ಷೇತ್ರವನ್ನು ಸರಿಹೊಂದಿಸಿದಿರುತ್ತದೆ. ಕೆಲವು ವಿವಾದಗಳನ್ನು ಮಧ್ಯಸ್ಥಕೆಯಂತಹ ಮಾಸ್ತಿ ನ್ಯಾಯನಿರ್ಣಯದಿಂದ ನಿರ್ಧರಿಸುವುದು

<sup>14</sup> ಸಂಪನ್ಮೂಲ ಕಾರ್ಯಕ್ರಮ ಮತ್ತು ವಿವಾದಗಳ ನಿರ್ಧಾರಣೆಯ ವಿಧಾನ ಕಾರ್ಯಕ್ರಮ ೨೦೨೦ (ಕಾರ್ಯಕ್ರಮ) - ಕಾನೂನು.

ಉತ್ತಮವಾಗಬಹುದಾದರೂ ಈನ್ನು ಕೆಲವು ವಿವಾದಗಳು ಸ್ವಯಂ ವ್ಯವಸ್ಥೆ ಮಾಡಿಕೊಳ್ಳುವ ಇತ್ಯಾರ್ಥ ಅಧಿಕಾರಿತ ಪ್ರಕ್ರಿಯೆ ಮುಖಾಂತರ ಪರಿಹರಿಸುವುದು ಉತ್ತಮವಾಗಿರುತ್ತದೆ. ಸರಿಯಾದ ಪರಿಷಾಯ ವಿವಾದ ಪರಿಹಾರ ವ್ಯವಸ್ಥೆಯ ಕಲುರ ಅಳವಡಿಕೆಯನ್ನು ಹಾತರಿಸಬಿಂಬಿಲು ಹಿತಾಸಕ್ತಿದಾರರು ವಿಶೇಷವಾಗಿ “ಇಲಾಖೆಗಳು ವಿವಾದವನ್ನು ತಡೆಯುವ ಹಾಗೂ ವಿವಾದವನ್ನು ಪರಿಹರಿಸುವಲ್ಲಿ ಸೂಕ್ತವಾದ ಗುರಿಯೇಂದಿಗೆ ಸೂಕ್ತ ಎಡಿಆರ್ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಬೇಕು. ಪರಿಷಾಯ ವಿವಾದ ಪರಿಹಾರ ಕಾರ್ಯ ವ್ಯವಸ್ಥೆಗಳನ್ನು ಆಯ್ದು ಮಾಡಿಕೊಳ್ಳುವಾಗ ಬಳಸಬೇಕಾದ ಪರಿಗಣನೆಗಳ ಕುರಿತು ಈ ಮುಂದಿನ ವಿಭಾಗವು ತಥಾರಸಗಳನ್ನು ಮಾಡುತ್ತದೆ.

## 6. ಸರ್ಕಾರ ವಿವಾದ ವ್ಯವಸ್ಥೆಯಲ್ಲಿ ಪರಿಷಾಯ ವಿವಾದ ಪರಿಹಾರವನ್ನು ಅಳವಡಿಸುವುದು

6.1 ಸರ್ಕಾರ ವಿವಾದಗಳಲ್ಲಿ ಎಡಿಆರ್ ಅನ್ನು ಏರಡು ಹಂತಗಳಲ್ಲಿ ಅಂದರೆ, ಮೆದಲನೆಯಾಗಿ ಇಲಾಖೆ ಹಂತದಲ್ಲಿ ಸಂಘರ್ಷವು ಉದ್ದೇಶಿಸಿರುವಲ್ಲಿ (ಅಂತರ ಇಲಾಖೆ ವಿವಾದಗಳ ಸಂದರ್ಭದಲ್ಲಿ, ಇಲಾಖೆಗಳ ನಡುವೆ ಉದ್ದೇಶಿಸಿದ ಸಂಘರ್ಷಗಳ ಸಮಯದಲ್ಲಿ ಎಡಿಆರ್ ಅನ್ನು ಅಳವಡಿಸಿಕೊಳ್ಳಬಹುದು), ಏರಡನೆಯಾಗಿ, ನ್ಯಾಯ ನಿರ್ಣಯದ ತೀರ್ಣಿನ ಹಂತದಲ್ಲಿ, ಸಂಘರ್ಷವು, ಹಜ್ಞಾನಿಗ್ರಹಿ ಹಾಗೂ ಸರ್ಕಾರವನ್ನು ಪ್ರತಿನಿಧಿಸುವಂತಹ ಕಾನೂನು ಅಧಿಕಾರಿಗಳು ಒಳಗೊಂಡಿರುವಲ್ಲಿ ಅಳವಡಿಸಿಕೊಳ್ಳಬಹುದು. ಈ ಏರಡೂ ದ್ಯೇಯೋದ್ಯೇಶಗಳನ್ನು ವಿಭಾಗದ ತಡೆಗಟ್ಟಿರಿಸಿಕೆ ಮತ್ತು ವಿವಾದ ಪರಿಹಾರದ ಈ ಏರಡು ಹಂತಗಳನ್ನು ನಿರ್ಧಾಯಿಸಬೇಕು. ಈ ಪ್ರತಿಯೇಂದು ಹಂತದಲ್ಲಿ ಹಿತಾಸಕ್ತಿದಾರರ ಪ್ರತಿನಿಧಿಗಳ ಅಭಿವೃದ್ಧಿ ಪಡಿಸಲಾದ ಎಡಿಆರ್ ಕಾರ್ಯಕರ್ತೃತ್ವದ ಎಂಬುದನ್ನು ತಥಾರಸನ್ನು ಮಾಡಲಾಗಿರೆ.

6.2 ಅಂತರ್ - ಇಲಾಖೆ ವಿವಾದಗಳನ್ನು ಪರಿಹರಿಸುವ ನಿಟ್ಟನಲ್ಲಿ, ಎಂದರೆ ಏರಡು ರಾಜ್ಯಗಳ ಇಲಾಖೆಗಳ ನಡುವೆ ವಿವಾದ ಉಂಟಾಗ, ಅದನ್ನು ಬೌದ್ಧಿಕರಿಸುವುದಕ್ಕಾಗಿ ಮುಖ್ಯ ಕಾರ್ಯದರ್ಶಿರಾಯವರ ಅಧ್ಯಕ್ಷತೆಯಲ್ಲಿ ಅಂತರ್ - ಇಲಾಖೆ ವಿವಾದ ಪರಿಹಾರ ಸಮಿತಿಯ ಇರತಕ್ಕದ್ದು. ಅಂತರ ಇಲಾಖೆ ವಿವಾದ ಪರಿಹಾರ ಸಮಿತಿಯು ತಾತ್ಕ್ಷಿರ್ತಿಕ ಸಮಿತಿಯಾಗಿರತಕ್ಕದ್ದು. ಈ ಸಮಿತಿಯು ನಿರ್ದಿಷ್ಟವಾದ ವಿವಾದಗಳನ್ನು ಪರಿಹರಿಸುವುದಕ್ಕಾಗಿ ಮುಖ್ಯ ಕಾರ್ಯದರ್ಶಿ ಅಥವಾ ಹೆಸ್ಟಿಫರಿ ಮುಖ್ಯ ಕಾರ್ಯದರ್ಶಿ-ನೇಮಕ ಮಾಡುವಹುದಾಗಂತಹ ವ್ಯಕ್ತಿಗಳನ್ನು ಒಳಗೊಂಡಿರತಕ್ಕದ್ದು. ಸಮಿತಿಯು ಮ್ಹಾಜ್ಞಾನಿ

ವೈರೋಗದಂತ, ಕಾರ್ಯಸಾಧ್ಯವಾದಷ್ಟು ಮಟ್ಟಿಗೆ ಸಂಭಾವನ್ಯನ್ನು ನಿರಾರಿಸಲು ಮತ್ತು ವಿವಾದಗಳನ್ನು ಪರಿಹರಿಸಲು ಸೂಕ್ತ ಎಡಿಆರ್ ಕಾರ್ಯ ವ್ಯವಸ್ಥೆಯನ್ನು ಬಳಸತಕ್ಕದ್ದು ಸಮಿತಿಯು, ವ್ಯಾಜ್ಯಕ್ಕೆ ಮೊರೆ ಹೋಗದಂತ ವಿವಾದಗಳನ್ನು ಪರಿಹರಿಸಲ ಸೂಕ್ತ ಮಾರ್ಗೋಪಾಯಗಳನ್ನು ಸಹ ಶಫಾರನು ಮುಡತಕ್ಕದ್ದು. ಉದಾಹರಣೆಗಾಗಿ ಅತ್ಯಂತ ವಿವಾದಿತ/ಗಂಭೀರ ಅಥವಾ ಪ್ರಮುಖ ಪ್ರಕರಣಗಳಲ್ಲಿ ಮೇಲ್ನಾವಿ ಸಲ್ಲಿಸುವ ಅಥವಾ ವ್ಯಾಜ್ಯವನ್ನು ಹೊಡುವುದರ ಕ್ರಿತ ಸೂಕ್ತಯನ್ನು ಇಲಾಖೆಯ ಪರಿಗಳಿಸಿದಲ್ಲಿ ಸಮಿತಿಯು, ವಿವಾದವನ್ನು ಬಗೆಹರಿಸಲು ಮತ್ತು ಸಂಭಾವನ್ಯನ್ನು ಹೊಸ್ತೋಳಿಸುವುದಕ್ಕೆ ಎಡಿಆರ್ ಪ್ರಯೋಧಗಳ ಕುರಿತು ತನ್ನ ಅಭಿಪ್ರಾಯವನ್ನು ನೀಡುವಲ್ಲಿ ಸಮಿತಿಯು ನರಪ್ರ ನೀಡತಕ್ಕದ್ದು.

6.3 ಪ್ರತಿ ಹಿತಾಸಕ್ತಿಧಾರ ಇಲಾಖೆಯು ಎಡಿಆರ್ ಕಾರ್ಯತಂತ್ರವನ್ನು ಅಭಿಪ್ರಾಯಗೊಳಿಸಿ ಹಾಗೂ ಅದರ ಅನುಷ್ಠಾನವನ್ನು ವಿಚಿತ್ರವಾಗಿಸತಕ್ಕದ್ದು ಸದರಿ ಎಡಿಆರ್ ಕಾರ್ಯತಂತ್ರವ ಪ್ರತಿಯೊಂದು ಇಲಾಖೆಯ ಎಡಿಆರ್ ವೀತಿ ಮತ್ತು/ಅಥವಾ ಎಡಿಆರ್ ಯೋಜನೆಯ ರೂಪುರೋಗಳನ್ನು ವಿವರಿಸಬೇಕೆ ಮತ್ತು ದಾಖಲಿಸಬೇಕು. ಅಪ್ಪೋಕ್ಕೆಣ್ಣೆ ಜನರಲ್ ಅವರ ಕಚೇರಿಯ ಮುಂದುಾಳ್ತುದಲ್ಲಿ ಪ್ರತಿ ರಾಜ್ಯ ಇಲಾಖೆಯ ಪ್ರತಿನಿಧಿಗಳು, ಸರ್ಕಾರ ಕಾನೂನು ಅಧಿಕಾರಿಗಳು, ಮತ್ತು ವಿವಾದ ನಿರ್ಣಯ ತಜ್ಜರನ್ನು (ವಕೀಲರು, ಪರೋಕ್ಷ ಸಂಧಾನಕಾರರು, ಮದ್ದಸ್ಯಕೆದಾರರು ಮತ್ತು ಇತರೆ ವ್ಯಕ್ತಿಗಳರು) ಒಳಗೊಂಡಿರುವ ಒಂದು ಅಂತರ್ ಇಲಾಖೆ, ಪರ್ಯಾಯ ವಿವಾದ ನಿರ್ಣಯ ಕಾರ್ಯ ನಿರ್ವಾಹಕ ಸಮೂಹವಿರತಕ್ಕದ್ದು. ಕಾರ್ಯನಿರ್ವಾಹಕ ಸಮೂಹವು ತನ್ನ ಎಡಿಆರ್ ಕಾರ್ಯತಂತ್ರವನ್ನು ರೂಪುವಿಕೆಯಲ್ಲಿ ಮತ್ತು ಅನುಷ್ಠಾನಗೊಳಿಸುವಿಕೆಯಲ್ಲಿ ಪ್ರತಿಯೊಂದು ರಾಜ್ಯ ಇಲಾಖೆಗೆ ಸಹಾಯ ಮಾಡತಕ್ಕದ್ದು ಹಾಗೂ ಅನುಕೂಲಕರಿಸತಕ್ಕದ್ದು. ಅಲ್ಲದೆ ಕಾರ್ಯನಿರ್ವಾಹಕ ಸಮೂಹವು ನಿರ್ದಿಷ್ಟ ವಿಷಯ ಕ್ಷೇತ್ರದಲ್ಲಿ ವರ್ತೇಷಣಾಗಿ ಒಹುರಾಜ್ಯ ಇಲಾಖೆಗಳನ್ನು ಒಳಗೊಂಡಿರುವ ಎಡಿಆರ್ನ ಅನುಷ್ಠಾನಕ್ಕಾಗಿ ವಿಭಾಗಗಳನ್ನು ಸೃಜಿಸಬಹುದು. ಉದಾಹರಣೆಗೆ ವಾರ್ಷಿಕ ಒಪ್ಪಂದ ವಿಭಾಗಗಳ ಕ್ರಿಯೆ ಮತ್ತು ವಾರ್ಷಿಕ ಇಲಾಖೆ, ಗಳೆ ಮತ್ತು ಭೂವಿಜ್ಞಾನ ಇಲಾಖೆ ಮುಂತಾದವರ್ಗಗಳನ್ನು ಒಳಗೊಂಡಿರಬಹುದು.

6.4 ಅಲ್ಲದೆ, ಅಡ್ಯೋಕೇಚ್ ಜನರಲ್‌ರವರ ಕಚೇರಿಯು, ಕಾನೂನು ಅಧಿಕಾರಿಗಳು, ಎಡಿಪರ್ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ವಿಚಿತ್ರವಾಗಿ ಎಡಿಪರ್ ಕಾರ್ಯತಂತ್ರದಲ್ಲಿ ಕಾನೂನು ಅಧಿಕಾರಿಗಳ ಎಡಿಪರ್ ಬದ್ಧತೆಗಳನ್ನು ಸೇರಿಸತಕ್ಕಾದ್ದು.

6.5 ಪರಿಹಾರ್ಯ ವಿವಾದ ಪರಿಹಾರದ ಕಾರ್ಯತಂತ್ರವನ್ನು ದೂಹಿಸುವಲ್ಲಿ ಹಾಗೂ ಪರಿಹಾರ್ಯ ವಿವಾದ ಪರಿಹಾರ ನೀತಿ ಮತ್ತು ದಸ್ತಾವೇಚಿನ ರಚನೆಯಲ್ಲಿ ಈ ಮುಂದಿನವುಗಳನ್ನು ಅವಶ್ಯಕ ಅಂತರ್ಗತಿಂದು ಪರಿಗೆರೆಸತಕ್ಕಾದ್ದು:

6.5.1 ನೀತಿ ಬದ್ಧತೆ: ಶಾಕ್ಷಾತ್ಗಾ ಪರಿಹಾರ್ಯ ವಿವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ಪ್ರತಿಯೊಬ್ಬ ಹಿತಾಸ್ತಕ್ಕಾರನು ನೀತಿ ಬದ್ಧತೆಯನ್ನು ವ್ಯಕ್ತಪಡಿಸತಕ್ಕಾದ್ದು. ಈ ನೀತಿ ಬದ್ಧತೆಯನ್ನು ಪ್ರತಿಯೊಬ್ಬ ಹಿತಾಸ್ತಕ್ಕಾರನು ಪರಿಹಾರ್ಯ ವಿವಾದ ಪರಿಹಾರದ ನೀತಿ ದಸ್ತಾವೇಚನಲ್ಲಿ ಅಥವಾ ನೀತಿಯ ನಿರೂಪಣೆಯನ್ನು ಮಾಡುವ ಮೂಲಕ ವ್ಯಕ್ತಪಡಿಸಬಹುದು. ಅಲ್ಲದೆ, ಅದರ ಪರಿಹಾರ್ಯ ವಿವಾದ ಪರಿಹಾರದ ಕಾರ್ಯತಂತ್ರದ ಭಾಗವಾಗಿ, ಪ್ರತಿಯೊಬ್ಬ ಹಿತಾಸ್ತಕ್ಕಾರ ಇಲಾಖೆಯು ತನ್ನ ಅಧಿಕಾರವಾಗ್ತಮಿಕ್ಯಲ್ಲಿಕರಡು ತಾಸನಗಳ ಮತ್ತು ನೀತಿಗಳಲ್ಲಿ ಪರಿಹಾರ್ಯ ವಿವಾದ ಪರಿಹಾರವನ್ನು ಹೇಗೆ ಸೇರಿಸಬೇಕೆಂಬುದನ್ನು ಪರಿಹಾರ್ಯೋಳಿಸಬೇಕು.

6.5.2 ಕರಾರು ಜ್ಯೋ ಬದ್ಧತೆ: ಪ್ರತಿಯೊಬ್ಬ ಹಿತಾಸ್ತಕ್ಕಾರನು ಸರ್ಕಾರಿ ಕರಾರುಗಳಲ್ಲಿ ಪರಿಹಾರ್ಯ ವಿವಾದ ಪರಿಹಾರದ ವಿಂಡಗಳ ಸೇರಿಕೆಯನ್ನು ಪರಿಗೆರೆಸತಕ್ಕಾದ್ದು. ಈ ವಿಂಡವು ಏಕ ಪರಿಹಾರ್ಯ ವಿವಾದ ಪರಿಹಾರ ಘ್ಯಜ್ಯೇಯಲ್ಲಿ (ಉದಾಹರಣೆಗೆ ಮಧ್ಯಸ್ಥಕ ಒಂದೇ ಆಯ್ದು) ಅಥವಾ ಒಹುಹಂತದ ಪರಿಹಾರ್ಯ ವಿವಾದ ಪರಿಹಾರದ ರೂಪರೇಖೆ (ಉದಾಹರಣೆಗೆ ಮೊದಲ ಮಾತ್ರಕೆ, ಮಾತ್ರಕತೆಯು ವಿಫಲವಾದಲ್ಲಿ ತ್ವರ್ತಿಯಾಗಿ ಪರಿಹಾರ ಹೆಚ್ಚೆಕ್ಕೆ ಸಂಧಾನಕ್ಕೆ ಪ್ರಯೋಗಿಸುವುದು, ಹರ್ಷೇಕ್ಕೆ ಸಂಧಾನ ವಿಫಲವಾದಲ್ಲಿ ನ್ಯಾಯ ನಿರ್ಣಯಕ್ಕೆ ಮೊರೆಹೋಗುವುದು) ಯನ್ನು ಕೋರಿಸಬಹುದು. ಪರಿಹಾರ್ಯ ವಿವಾದ ಪರಿಹಾರ ಕಾರ್ಯತಂತ್ರದ ದಸ್ತಾವೇಜುಗಳ ಸಲಹೆಯನ್ನು ಒಳಗೊಂಡಿರಬೇಕು ಮತ್ತು ಕರಡು ಮಾದರಿಯನ್ನು ಒದಗಿಸಬೇಕು.

- 6.5.3 ಪರ್ಯಾಯ ವಿವಾದ ಪರಿಹಾರಕ್ಕಾಗಿ ವಿವಾದಗಳು / ವಿವಾದಿತ ಕ್ಷೇತ್ರಗಳ ಗುರುತಿಸುವಿಕೆ: ಪ್ರತಿಯೊಂದು ಹಿತಾಸ್ತಕೀದಾರ ಇಲಾಖೆಯು ಕಾನೂನು ಅಧಿಕಾರಿಗಳಿಂದಿಗೆ ಸಮಾಲೋಚಿಸಿ, ನಡೆಸಿ, ಪರ್ಯಾಯ ವಿವಾದ ಪರಿಹಾರಕ್ಕೆ ಸೂಕ್ತವಾಗುವ ವಿವಾದಗಳು/ವಿವಾದಿತ ಕ್ಷೇತ್ರಗಳನ್ನು ಗುರುತಿಸಬೇಕು. ಹಿತೆ ಮಾಡುವಲ್ಲಿ ಯಾವ ವಿವಾದಗಳನ್ನು ಪರ್ಯಾಯ ವಿವಾದ ಪರಿಹಾರಕ್ಕೆ ಸಂಭಿಸಬೇಕು ಎಂಬುದನ್ನು ನಿರ್ದರ್ಶಿಸಲಾ. ನ್ಯಾಯಸಮೂತ ಮಾನದಂಡ ಅಥವಾ ವಿಧಾನವನ್ನು ಅಳವಡಿಸಿಕೊಳ್ಳುವುದು. ಉದಾಹರಣೆಗೆ ಮೆಟ್ರಿಕ್ ಪದ್ಧತಿಯು ಮೌಲ್ಯ, ಅಪಾಯ, ಒಳಗೊಂಡಿರುವ ವಿವಾದಾಂಶಗಳು, ಒಳಗೊಂಡಿರುವ ಪ್ರಕೃತಿಗಳಲ್ಲಿ ವರ್ಗಗಳು ಇತ್ಯಾದಿಗಳನ್ನು ಆದಾರಿಸಿರಬಹುದು. ಹಿತಾಸ್ತಕೀದಾರರು ಪರ್ಯಾಯ ವಿವಾದ ಪರಿಹಾರಕ್ಕೆ ಸೂಕ್ತವೆನಿಸದ ಪ್ರಕರಣಗಳನ್ನು ಲಗತ್ತಿಸಲು ಹಾಗೂ ಗುರುತಿಸಲು ದತ್ತಾಂಶ ನಿರ್ವಹಣೆ ವ್ಯವಸ್ಥೆಯನ್ನು ಒಳಗೊಂಡಿರಿಂದ ಪ್ರಯೋಜನವನ್ನು ಪಡೆಯುವರು.
- 6.5.4 ವಿವಾದ ತಡೆಯುವಿಕೆ: ಪ್ರತಿಯೊಂದು ಇಲಾಖೆಯು ಆರಂಭಿಕ ಸಂಘರ್ಷ ಪರಿಹಾರವನ್ನು ಒದಗಿಸುವುದಕ್ಕಾಗಿ ಸೂಕ್ತವಾದ ವಿವಾದ ತಡೆಯುವಿಕೆ ಯೋಜನೆಯನ್ನು ರೂಪಿಸಿಕೊಳ್ಳಲ್ಪಡು. ಕುಂಡುಕೊಳತೆ ಪರಿಷಾರ ಅಧಿಕಾರಿಗಳು, ಓಂಬಡರ್ಗಳು, ತಜ್ಞರು ಪಟ್ಟಗಳು, ಹಿತಾಸ್ತಕೀದಾರರ ಸಮಿತಿಗಳು, ಪರ್ಮಾಕ್ರಾನ ಸಂಧಾನ ಇತ್ಯಾದಿಗಳಂತಹ ಹಲವಾರು ವ್ಯವಸ್ಥೆಗಳು ವಿವಾದ ತಡೆ ವ್ಯವಸ್ಥೆಗೆ ಸೂಕ್ತವಾಗಿವೆ. ಪ್ರತಿಯೊಂದು ಇಲಾಖೆಯು ಕಾಯ್ದ ಸಮೂಹದ ನರಪಿನೊಂದಿಗೆ ತನ್ನ ಅಗತ್ಯತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ವಿವಾದ ತಡೆ ವ್ಯವಸ್ಥೆಯನ್ನು ರೂಪಿಸತಕ್ಕಾದ್ದು.
- 6.5.5 ಸೂಕ್ತವಾದ ಪರ್ಯಾಯ ವಿವಾದ ಪರಿಷಾರ ವಿಧಾನಗಳನ್ನು ಅಳವಡಿಸಿಕೊಳ್ಳುವುದು: ಪರ್ಯಾಯ ವಿವಾದ ಪರಿಷಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಹಿತಾಸ್ತಕೀದಾರರು ಪರ್ಯಾಯ ವಿವಾದ ಪರಿಹಾರವನ್ನು ವಿನ್ಯಾಸಗೊಳಿಸುವಲ್ಲಿ ಏವಿಧ ವಿಧಾನಗಳನ್ನು ಪಯೋಜೋಜಿಸತಕ್ಕಾದ್ದು. ಉದಾಹರಣೆಗೆ ಓಂಬಡರ್ ಮನ್ಯಾಗಳ ಸಂದರ್ಭದಲ್ಲಿ ಕೆಲವು ಪ್ರಕರಣಗಳಲ್ಲಿ ಎಲ್ಲಾ ದೂರುಗಳನ್ನು ಪ್ರತಿಯೊಳಿಸಲು ಏಕ ಓಂಬಡರ್ ಮನ್ಯಾಗಳಿಂದಿಗೆ ಏಕ ನೀತಿ ನಿರೂಪಣೆ ವಿಧಾನವನ್ನು

ಅಳವಡಿಸಿಕೊಳ್ಳಲಾಗಿದೆ. ಕೆಲವು ಇತರ ವಿಧಾನಗಳು ಓಂಬುಡ್‌ಮನ್‌ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು.

- 6.5.6 ಇತ್ಯಾದಿ - ಅಧ್ಯಾರಿತ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಯ ಶಿಖಾಭಾರಿಗಳೇ ಮೇಲೆ ಸೂಚಿಸಲಾದಂತೆ ಪರ್ಯಾಯ ವಿವಾದ ಪರಿಹಾರ ಕಾರ್ಯತಂತ್ರವು ಅಧಿಕೃತಕೆಯ ಪ್ರಕ್ರಿಯೆಯನ್ನು ಸುಗಮಗೊಳಿಸುವ ಹಾಗೂ ಪರ್ಯಾಯ ವಿವಾದ ಪರಿಹಾರ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುವಂತಹ ಭಾಗವಹಿಸುವಿಕೆಯ ಶಿಖಾಭಾರವನ್ನು ಒಳಗೊಳಿಸುತ್ತಿದ್ದು, ವಿವಾದ ನಿರ್ಣಯ ಮಂಡಳಿಗಳು ಅಂತಹ ಭಾಗವಹಿಸುವಿಕೆಗೆ ನೇರವು ನೀಡುತ್ತದೆ. ಪರ್ಯಾಯ ವಿವಾದ ಪರಿಹಾರ ಕಾರ್ಯತಂತ್ರವು ಅಂತಹ ಹೆಚ್ಚುವರಿ ಶಿಖಾಭಾರಗಳನ್ನು ಸಂಭೋಧಿಸತಕ್ಕದ್ದು.
- 6.5.7 ಪರ್ಯಾಯ ವಿವಾದ ಪರಿಹಾರದ ಬುನಾದಿ ತತ್ವವನ್ನು ಕಾಪಾಡುವಿಕೆ: ಮುಖ್ಯಸ್ತಕೆ, ಪರೋಕ್ಷ ಸಂಧಾನ ಮತ್ತು ಮಾತುಕರೆಯಂತಹ ಹೆಚ್ಚಿನ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳು ಹೆಚ್ಚಿನ ಬುನಾದಿ ತತ್ವಗಳನ್ನು ರೂಪಿಸುತ್ತವೆ. ಪರೋಕ್ಷ ಸಂಧಾನದಲ್ಲಿ ಪಕ್ಷಕಾರರ ಸ್ವಯಂತ್ರತೆ, ಸ್ವಯಂ ನಿರ್ಣಯ ಮತ್ತು ತಟಸ್ಥತೆಯ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿವೆ. ಸಮಗ್ರವಾಗಿವೆ. ಸಹಾರಿ ವಿವಾದಗಳಲ್ಲಿ ಈ ಬುನಾದಿ ತತ್ವಗಳನ್ನು ಅನುಸರಿಸಲಾಗಿದೆ ಎಂಬುದನ್ನು ಗೂತರಿಪಡಿಸಬೇಕು. ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಗೆಂಸಲೂ ಇಹ ಇದು ಮುಖ್ಯವಾಗಿದೆ. ಉದಾಹರಣೆಗೆ ಇಂದು ಬ್ಯಾಂಡಿಂಗ್ ಓಂಬುಡ್‌ಮನ್ ಯೋಜನೆ, 2006 ಮತ್ತು ವಿಮಾ ಓಂಬುಡ್‌ಮನ್ ಯೋಜನೆಯಂತಹ ಹೆಚ್ಚಿನ ಓಂಬುಡ್‌ಮನ್ ಯೋಜನೆಗಳು ಒಂದೇ ದೂರಿನ ಮೇಲೆ ಪರೋಕ್ಷ ಸಂಧಾನಕಾರ ಹಾಗೂ ಸ್ವಯಂತ್ರನಿರ್ಣಯ ಪ್ರಾಧಿಕಾರ ಇರುತ್ತದೆ. ಆಗಿ ಕೆಲಸ ಮಾಡುವ ಆವಕಾಶವನ್ನು ಓಂಬುಡ್‌ಮನ್‌ಗಳಿಗೆ ಒದಗಿಸುತ್ತದೆ. ಓಂಬುಡ್‌ಮನ್ ಮೂಲಕ ಸಲಹೆ ಮಾಡಲಾದ ಇತ್ಯಾದಿವು ತಿರಸ್ಯಾತಾದರೆ ವ್ಯತಿರೆಕ್ತ ತೀವ್ರ ಬರಬಹುದೆಂಬ ಭಯದಿಂದಾಗಿ ಇತ್ಯಾದ ಪ್ರಕ್ರಿಯೆಯಲ್ಲಿ ಪಕ್ಷಕಾರರ ಸ್ವಯಂತ್ರತೆಯನ್ನು ಇದು ರಾಜೀ ಮಾಡಿಸುತ್ತದೆ.

- 6.5.8 ಪಯಾರ್ಥ ವಿವಾದ ಪರಿಹಾರದ ಜ್ಞಾನ ಮತ್ತು ತರಬೇತಿ : ಕಾನೂನು ಕೋಶದ ಮುಖ್ಯಸ್ಥರು (ಹೆಚ್‌ಎಲ್‌ಸಿಗಳು) ಮತ್ತು ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ ಪಯಾರ್ಥ ವಿವಾದ ಪರಿಹಾರದ ಬಗ್ಗಿನ ಅವರ ಜ್ಞಾನವು ಪರಿಗಣನೆಗಾಗಿ ಒಂದು ಮುಖ್ಯವಾದ ಅಂಶವಾಗಿರತಕ್ಕಿದ್ದು. ಅಲ್ಲದೆ ಎಲ್ಲಾ ಹಿತಾಸಕ್ತಿದಾರರು ಅವರ ವ್ಯವಸ್ಥೆಗಳಲ್ಲಿ ಪಯಾರ್ಥ ವಿವಾದ ಪರಿಹಾರಗಳನ್ನು ಅಳವಡಿಸುವ ಬಗ್ಗೆ ಕಲೀಕೆಯನ್ನು ಹೆಚ್ಚಿಸಲು ಮತ್ತು ಜ್ಞಾನವನ್ನು ಹಂಚಲು ಪಯಾರ್ಥ ವಿವಾದ ಪರಿಹಾರದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಬದ್ದರಾಗಿತಕ್ಕಿದ್ದು.
- 6.5.9 ಅಯ್ಯವ್ಯಯ ಮತ್ತು ಸಿಬ್ಬಂದಿ: ಪ್ರತಿಯೇಳಿ ಹಿತಾಸಕ್ತಿದಾರರು ತಮ್ಮ ಪಯಾರ್ಥ ವಿವಾದ ಪರಿಹಾರದ ಕಾರ್ಯಕ್ರಮತಂತ್ರದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಯ್ಯವ್ಯಯವನ್ನು ನಿರ್ದ್ದರ್ಶಿಸಬೇಕು ಮತ್ತು ಅಯ್ಯವ್ಯಯದ ಅನುಷೇಧನೆಯನ್ನು ಕೋರುಪ್ರದರ್ಶಿಸಬೇಕು. ಅಲ್ಲದೇ, ಪ್ರತಿಯೊಂದು ಹಿತಾಸಕ್ತಿದಾರ ಇಲಾಖೆಯು ತನ್ನ ಪಯಾರ್ಥ ವಿವಾದ ಪರಿಹಾರದ ಪ್ರಯೋಜನಿಗಳಾಗಿ ಅವಶ್ಯಕವಾಗಿರುವ ಮಾನವ ಸಂಪನ್ಮೂಲದ ಬೆಂಬಲವನ್ನು ಕೋರಲು ಅದರ ಹಣ್ಣುವರಿ ಸಿಬ್ಬಂದಿಗಳನ್ನು ಸಹ ಪರಿಗಣಿಸತಕ್ಕಿದ್ದು. ಪಯಾರ್ಥ ವಿವಾದ ಪರಿಹಾರದ ರಚನೆಯನ್ನು ವಿನ್ಯಾಸಗೊಳಿಸಲು ಅಥವಾ ಸಂಕೀರ್ಣ ವಿಷಯಗಳಲ್ಲಿ ನೆರವನ್ನು ಪಡೆಯಲು ವಿವಾದ ಪರಿಹಾರ ತಜ್ಜರುಗಳ ಹಾಗೂ ಸಮಾಳೋಜಕರ ಪದನಾಮಗಳನ್ನು ಸಹ ಒಳಗೊಂಡಿರಬೇಕು.
- 6.5.10 ಪಯಾರ್ಥ ವಿವಾದ ಪರಿಹಾರದ ಕಾರ್ಯನಿರ್ವಹಣೆಯ ಮೌಲ್ಯಮಾರ್ಪಣ: ಪಯಾರ್ಥ ವಿವಾದ ಪರಿಹಾರಗಳ ಮೇಲಿನ ಮೌಲ್ಯಮಾರ್ಪಣ ಏಧಾನಗಳು ಕೇವಲ ವಿಲೀವಾರಿ ಹಾಗೂ ಇತ್ಯಾರ್ಥದ ಪ್ರಮಾಣಗಳನ್ನು ಒಳಗೊಳಿಸುವುದಿಲ್ಲ ಎಂಬುದನ್ನು ಹಿತಾಸಕ್ತಿದಾರರು ಖಾತರಿಪಡಿಸಬೇಕು. ಹೆಚ್ಚಿನ ವಿಲೀವಾರಿ ಪ್ರಮಾಣ ಪಯಾರ್ಥ ವಿವಾದ ಪರಿಹಾರದ ಏಕೆಕ ದ್ವೇಂದ್ರೇಶವಾಗಿರುವುದಿಲ್ಲ. ಆದರೆ ಕೇವಲ ಅದು ಪ್ರಯೋಜನ. ಆದ್ದರಿಂದ, ಯಶಸ್ವಿನ ಮೌಲ್ಯಮಾರ್ಪಣವು ಪಯಾರ್ಥ ವಿವಾದ ಪರಿಹಾರ ಪ್ರಕ್ರಿಯೆಯಲ್ಲಿ ಬಿನಾದ ತತ್ವಗಳನ್ನು ಜಾಲನ ಮಾಡಲಾಗಿದೆಯೇ ಎಂಬುದನ್ನು ಸಹ ಅಧಾರಿಸಿರಬೇಕು.ಆದ್ದರಿಂದ ಈ ಪರಿಗಣನೆಗಳನ್ನು ಮೌಲ್ಯಮಾರ್ಪಣ ಮಾಡಲು ಕಾರ್ಯನಿರ್ವಹಣೆಯ ಮಾಡಕಗಳನ್ನು ಹೊಂದಿರಬೇಕು.

7. ಓಂದಿನ ವ್ಯಾಸ್ಕು ನೀತಿಗಳು ಪರ್ಯಾರ್ಥಯೊಂದಿನ ವಿವಾದ ಪರಿಹಾರವನ್ನು ಶಿಫಾರಸು ಮಾಡಿದ್ದಾಗೆ, ಪರ್ಯಾರ್ಥಯೊಂದಿನ ವಿವಾದ ಪರಿಹಾರಕ್ಕೆ ಪರ್ಯಾರ್ಥವಾಗಿ ಮೊರೆಹೋಗುವಲ್ಲಿ ಹಿತಾಸಕ್ತಿದಾರರು ವಿಘಳವಾಗಿದ್ದಾರೆ, ಆದ್ದರಿಂದ ವ್ಯವಸ್ಥಿತವಾದ ಕಾರ್ಯತಂತ್ರ ಮತ್ತು ಅನುಷ್ಠಾನದ ಕಡೆಗೆ ಬದ್ದತೆ ಇರುವುದಿಲ್ಲ, ಸರ್ಕಾರದ ವಿವಾದಗಳಿಗೆ ಪರ್ಯಾರ್ಥಯೊಂದಿನ ವಿವಾದ ಪರಿಹಾರವು ಕೇವಲ ಕಾಗದದ ಗುರಿಯಾಗಿರದೆ ಅನುಷ್ಠಾನದ ಕ್ರಮ ಮತ್ತು ಕಾರ್ಯತಂತ್ರದ ಅಯ್ಯೆಯಾಗಿದೆ ಎಂಬುದು ಅವಕಾಶವಾಗಿದೆ. ಆದ್ದರಿಂದ, ಸರ್ಕಾರದ ವಿವಾದಗಳಿಗೆ ಸಂಬಂಧಿಸಿದಂತೆ ಪರ್ಯಾರ್ಥಯೊಂದಿನ ವಿವಾದ ಪರಿಹಾರವನ್ನು ಅಳವಡಿಸಬೇಕು ಅನುಷ್ಠಾನಗೊಳಿಸುವ ಬಗ್ಗೆ ಹಿತಾಸಕ್ತಿದಾರರು ಗಮನಕರಿಸಬೇಕು.

## ಅಧ್ಯಾಯ . . VIII

### ನೀತಿಯ ಅನುಷ್ಠಾನ ಪ್ರಮುಖ

1. ಈ ನೀತಿಯ ಅನುಷ್ಠಾನಗೊಳಿಸಬಹುದಾದ ಶಿಫಾರಸುಗಳ ಮೂಲಕ ದಕ್ಷತೆ, ಹೋಸ್ಟ್‌ಗಾರಿಕೆ ಮತ್ತು ಉತ್ತರದಾಯಿತ್ವದ ತನ್ನ ಗುರಿಗಳನ್ನು ಉತ್ತೇಜಿಸಲು ಉದ್ದೇಶಿಸಿದೆ. ಅನುಷ್ಠಾನಗೊಳಿಸುವ ವಿಚಾರಗಳನ್ನು ಪರಿಗಣಿಸಿ ತೆಗೆದುಕೊಳ್ಳಲ್ಪಡ ನೀತಿಯ ಹೇಳಿಗೆಗಳು, ಕೇವಲ ಕಾಗದದ ದಸ್ತಾವೇಚಗಳಾಗಿ ಉಳಿಯಲಿದ್ದು, ಓಂಬ್ಲು ಭರವಸೆಯನ್ನು ನೀಡುತ್ತವೆ. ಇಡೀ ನೀತಿಯು ನಿರ್ದಿಷ್ಟ ಶಿಫಾರಸುಗಳು ಹಾಗೂ ತಾರ್ಕಿಕ ರೂಪರೇಷನ್‌ಗಳು ಮತ್ತು ಅವುಗಳಿಗೆ ಮೂಲ ಸಂದರ್ಭವನ್ನು ಯಾಂತಿಸುವಾಗ, ಈ ಅಧ್ಯಾಯವು ಪ್ರಮುಖ ಶಿಫಾರಸುಗಳು ಮತ್ತು ಅನುಷ್ಠಾನ ವಿಜ್ಞಾನಗಳನ್ನು ಗುರುತಿಸುತ್ತದೆ.
2. ಅನ್ವಯಿಕುವಿಕೆ

  - 2.1.1. ಅಧ್ಯಾಯ - 2ರಲ್ಲಿ ವಿವರಿಸಲಾದಂತೆ, ಹಿತಾಕ್ಷಯಾರಿಗೆ ಈ ನೀತಿಯ ಅನ್ವಯಿಕಾಂಶಕುದಾಗಿದೆ. ನಿರ್ದಿಷ್ಟ ಅನುಷ್ಠಾನ ಬಾಧ್ಯತೆಗಳನ್ನು ಗುರುತಿಸುವಲ್ಲಿ ಹಾಗೂ ಸ್ವಾಪದಿಸುವಲ್ಲಿ, ಈ ಅಧ್ಯಾಯವನ್ನು ಪರಾಮರ್ಶಿಸಬೇಕು.

3. ನೀತಿಯ ಅನುಷ್ಠಾನದ ಮೇಲ್ಮೈಭಾರಕೆ

  - 3.1. ಅಧಿಕಾರಿಯುಕ್ತ ಸದ್ರೋಹಿತಿಯು -
    - ಎ. ನೀತಿಯ ಸಮಗ್ರ ಅನುಷ್ಠಾನದ ಮೇಲ್ಮೈಭಾರಕೆ, ಮಾಡುವುದಕ್ಕಾಗಿ.
    - ಬಿ. ನೀತಿಯು ಈರಿತಿ ಸಂಬಂಧಪಟ್ಟ ಹಿತಾಕ್ಷಯಾರರಲ್ಲಿ, ಜಾಗ್ರೂತಿಯನ್ನು ಮೂಡಿಸುವುದಕ್ಕಾಗಿ ಮತ್ತು ಅವರಿಗೆ ತರಬೇತಿ ನೀಡುವುದಕ್ಕಾಗಿ;
    - ಬಿ. ಈ ನೀತಿಯ ಅನುಷ್ಠಾನಕ್ಕಾಗಿ ಆಯವ್ಯಯ ಹಂಚಿಕೆ ಮತ್ತು ಯೋಜನೆಯನ್ನು ಮನರಾಧರಿತಿಸುವುದಕ್ಕಾಗಿ;
    - ಡಿ. ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಮಾಡುವುದಕ್ಕಾಗಿ; - ಜವಾಬ್ದಾರಪಾಗಿರಿಕೆಯಲ್ಲಿ.

4. ಪ್ರಭಾರ ಮತ್ತು ಜಾಗ್ರೂತಿ ಮೂಡಿಸುವುದು

  - 4.1. ರಾಜ್ಯ ಸರ್ಕಾರವು ನೀತಿಯ (ದಿನಪತ್ರಿಕೆ ಮತ್ತು ಅನೋಲ್ಯೆನ್) ವ್ಯಾಪಕ ಪ್ರಭಾರದ ಬಗ್ಗೆ ಸುನಿಶ್ಚಿತಪಡಿಸಿಕೊಳ್ಳಬೇಕು ಮತ್ತು ಅನೋಲ್ಯೆನ್ ಅವೃತ್ತಿಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು.

- 4.2. ಅಧಿಕಾರಿಯು ಈ ಸಮೀಕ್ಷೆಯು ಎಲ್ಲಾ ಹಿತಾಸಕ್ತಿದಾರರಲ್ಲಿಯೂ ನೀತಿಯ ಕುರಿತು ಜಾಗ್ರತ್ತಿಯನ್ನು ಮರಡಿಸಿರುವುದರ ಬಗ್ಗೆ ಸುನಿಶ್ಚಿತಪಡಿಸಿಕೊಳ್ಳಬೇಕು.
- 4.3. ಹಿತಾಸಕ್ತಿದಾರರ ಪ್ರತಿನಿಧಿಗಳು ತಮ್ಮ ಕಚೇರಿ/ ಇಲಾಖೆಯ ಹಾಗೂ ಸಂಬಂಧಪಟ್ಟ ತಮ್ಮ ಕಚೇರಿಯ/ ಇಲಾಖೆಯ ಕಾರ್ಯನಿರ್ವಾಹಕ ವ್ಯಕ್ತಿಗಳು ನೀತಿಯ ಬಗ್ಗೆ ತಿಳಿದಿದ್ದಾರೆ ಮತ್ತು ನೀತಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ವಿಚಿತಪಡಿಸಿಕೊಳ್ಳಬೇಕು.

### 5. ದತ್ತಾಂಶ (ಡಾಟಾ) ನಿರ್ವಹಣೆ

- 5.1. ಹಿತಾಸಕ್ತಿದಾರರ ಪ್ರತಿನಿಧಿಗಳು ಈ ಮುಂದಿನ ಕ್ಷಿಷ್ಟ ಘಟಕಾಂಶಗಳ ಬಗ್ಗೆ ಸಂಯೋಜಿತ ದತ್ತಾಂಶ (ಡಾಟಾ) ನಿರ್ವಹಣೆ ಕಾರ್ಯತಂತ್ರಗಳನ್ನು ರಚಿಸಬೇಕು:
- ದತ್ತಾಂಶ ಸಂಗ್ರಹಣೆ, ದಾಖಲೆ ನಿರ್ವಹಣೆ ಮತ್ತು ದತ್ತಾಂಶ ಸಂಯೋಜನೆಯ ವ್ಯವಸ್ಥೆಗಳನ್ನು ಸ್ಥಾಪಿಸಿಕೊಳ್ಳಬೇಕು.
  - ಹಿತಾಸಕ್ತಿದಾರರಲ್ಲಿ ಒಂದು ಮಟ್ಟಕ್ಕೆ ಮಾಹಿತಿ ವಿನಿಮಯ ಮಾಡುವುದು.
  - ಅಳವಡಿಕೆ ಮತ್ತು ಬಹಿರಂಗಪಡಿಸಿಕೊಳ್ಳಬೇಕೆಂದು ಸಂಬಂಧಿಸಿದ ಮಾನಕಗಳನ್ನು ಸ್ಥಾಪಿಸುವುದು.
  - ದತ್ತಾಂಶ ನಿರ್ವಹಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹಿತಾಸಕ್ತಿದಾರರಿಗೆ ತರಬೇತಿ ನೀಡುವುದು.
  - ಕಾರ್ಯನಿರ್ವಹಣೆ, ಯೋಳುವೊಪನ ಮತ್ತು ಕಾರ್ಯವೃತ್ತಿರಿಯ ಪರಿಶೀಲನೆಗೆ ಸಂಬಂಧಿಸಿದ ದತ್ತಾಂಶ ವಿಶೇಷಣೆ ಮಾಡುವುದು.
- 5.2. ಕಾರ್ಯನಿರ್ವಹಣಕ ವ್ಯಕ್ತಿಗಳು ಸಹ, ದತ್ತಾಂಶ ನಿರ್ವಹಣೆ ವ್ಯವಸ್ಥೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದಾಗಿಯಾಗಿ ಉಂಟಾಗಿರುತ್ತಾರೆ.

### 6. ತಂತ್ರಜ್ಞಾನದ ಉಪಯೋಗ

- 6.1. ಎಲ್ಲಾ ಹಿತಾಸಕ್ತಿದಾರ ಪ್ರತಿನಿಧಿಗಳಿಂದಿಗೆ ಸಮಾರ್ಥನೆಗೆ, ಸಹಾಯ ಮಾರ್ಗಗಳನ್ನು ನಿರ್ವಹಿಸುವುದಕ್ಕಾಗಿ ತಂತ್ರಜ್ಞಾನ ಮೂಲಸೌಕರ್ಯವನ್ನು ರೂಪಿಸಲು, ಮಾಹಿತಿ ತಂತ್ರಜ್ಞಾನ ಹೋತವನ್ನು ಸ್ಥಾಪಿಸಬೇಕ್ಕಾದ್ದು.
- 6.2. ಹಿತಾಸಕ್ತಿದಾರ ಪ್ರತಿನಿಧಿಗಳು, ಸಂಬಂಧಪಟ್ಟ ತಮ್ಮ ಇಲಾಖೆಗಳು/ ಕಚೇರಿಗಳಲ್ಲಿ ಸೂಕ್ತ ತಂತ್ರಜ್ಞಾನ ಮೂಲಸೌಕರ್ಯ ಕಾರ್ಯವೃತ್ತಿರಿಯನ್ನು ವಿಚಿತಪಡಿಸಿಕೊಳ್ಳಬೇಕ್ಕಾದ್ದು.

- 6.3. ತಂತ್ರಜ್ಞಾನ ಮೂಲಕೆಕರ್ಯದ ವಿನ್ಯಾಸದಲ್ಲಿ, ಮಾಹಿತಿ ತಂತ್ರಜ್ಞಾನ ಹೇಳ/ಹಿತಾಸಕ್ತಿದಾರ ಪ್ರತಿನಿಧಿಗಳು, (i)ವಿನ್ಯಾಸ ಅಂಶಗಳು (ii) ದತ್ತಾಂಶ ನಿರ್ವಹಣೆ (iii) ಕಾರ್ಯ ಹರಿವು ನಿರ್ವಹಣೆಗೆ ಸಂಬಂಧಿಸಿದ ನೀತಿ ಶಿಥಾರಸುಗಳನ್ನು ಅನುಸರಿಸತಕ್ಕದು.
7. ಕಾರ್ಯನಿರ್ವಹಣೆ ಮೌಲ್ಯಮಾಪನ
- 7.1. ಅಧಿಕಾರಿಯರು ಸಮಿತಿಯ ನೀತಿಯ ಅನುಗುಣವಾಗಿ ಹಿತಾಸಕ್ತಿದಾರರ ಸಮಗ್ರ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿರುತ್ತದೆ.
- 7.2. ಹಿತಾಸಕ್ತಿದಾರರು ಅಂತರಿಕ ಕಾರ್ಯನಿರ್ವಹಣೆ ಮೌಲ್ಯಮಾಪನವನ್ನು ಮಾಡಲು,-
- ಎ. ಪ್ರತಿಯೊಬ್ಬ ಹಿತಾಸಕ್ತಿದಾರರ ಪ್ರತಿನಿಧಿಯು ಸೂಚಿಸುವ ಕಾರ್ಯನಿರ್ವಹಣೆ ಸಂಸ್ಥೆ,
- ಬ. (i) ಆಯವ್ಯಯ ಮತ್ತು ವೆಚ್ಚ; (ii) ಕಾರ್ಯಚರಣಗಳು ಎಂಬ ಎರಡು ವಿಶಾಲ ಪ್ರಾರ್ಥಗಳ ಅಧಾರಿತ ಕಾರ್ಯನಿರ್ವಹಣೆ ಮೌಲ್ಯನಿರ್ಧರಣೆ,
- ಮೂಲಕ ಮಾರ್ಗದರ್ಶನ ಮಾಡಬೇಕು.
8. ರಾಷ್ಟ್ರ ಇಲಾಖೆಗಳಲ್ಲಿನ ವಿವಾದಗಳನ್ನು ಬಗೆಕರಿಸುವಿಕೆ ಕ್ರಮವನ್ನು ಸುಧಾರಿಸುವುದು
- 8.1 ಇಲಾಖೆಗಳ ಮುಖ್ಯಸ್ಥರು, ಕಾನೂನು ಅಧಿಕಾರಿಗಳೇಂದಿಗೆ ಸಮಾಂಶೋಭಿಸಿ, ಪ್ರಕ್ರಿಯೆ ಅಧಾರಿತ ಸುಧಾರಣಾ ಶಿಥಾರಸುಗಳನ್ನು ಅನುಷ್ಠಾನಗೊಳಿಸುವುದು:
- ಎ. ವಿವಾದಗಳ ಘರೀತಾಂಶ ಮತ್ತು ಪರಿಣಾಮದ ಸಂಭಾವ್ಯವನ್ನು ಅಂದಾಜು ಮಾಡಲು ಅಪಾಯ (Risk) ವಿಶ್ಲೇಷಣೆಗಳನ್ನು ಕೈಗೊಳ್ಳುವುದು.
- ಬಿ. ಮಾರ್ಗದರ್ಶನ ಮತ್ತು ಮೇಲ್ಮೈಕಾರಣ ಕಾರ್ಯ ಹಂಚಿಕೆಯ ಮೂಲಕ ದೃಕ್ ಕಾರ್ಯ ಹರಿವು ನಿರ್ವಹಣೆಯನ್ನು ವಿಚಿತಪಡಿಸಿಕೊಳ್ಳುವುದು.
- ಬಿ. ಏಷಾದ ಕಾರ್ಯತಂತ್ರಗಳನ್ನು ರಚಿಸುವುದು.
- ಬಿ. ನೇರೆಡಲ್ ಅಧಿಕಾರಿಯ ನೇಮಕ ಮಾಡುವುದು.
- ಇ. ಪ್ರಾತಿನಿಧ್ಯದ ಗುಣಮಟ್ಟವನ್ನು ಹೆಚ್ಚಿಸುವುದು.
- ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ, ನೇಮಕಾತಿ ಪ್ರಾಧಿಕಾರವು ಅಂಥ ನೇಮಕಾತಿಯು, ಮಾನ್ಯ ಸರ್ವೋಚ್ಛೇದ ನ್ಯಾಯಾಲಯದ ನೀರ್ಣಯಗಳ ಅನುಸಾರವಾಗಿ, ನಿಷ್ಕೃತಪಾತ್ರ, ಸಮಂಜಸ, ಪಾರದರ್ಶಕತೆ, ತಾರತಮ್ಯ ರಹಿತ ಮತ್ತು ವಿಶ್ವಾಸಾರ್ಥಕತಾಗಿದೆ ಎಂಬುದನ್ನು ವಿಚಿತಪಡಿಸಿಕೊಳ್ಳುತ್ತಿದ್ದು.

- ಮೇಲ್ಮೈಕಾರಣ ಅಧಿಕಾರಿಗಳು/ಪ್ರಾಧಿಕಾರಿಗಳು ತಮ್ಮ ಮೇಲ್ಮೈಕಾರಣ ಅಡಿಯಲ್ಲಿ ಬರುವ ಸಂಬಂಧಪಟ್ಟ ಕಾನೂನು ಅಧಿಕಾರಿಗಳ ಕಾರ್ಯಕ್ರದ ಪರಿಶೀಲನೆಯನ್ನು ನಿಯತವಾಗಿ ನಡೆಸತಕ್ಕುದ್ದು.
- ಪ್ರಕಾರ್ಯ ಮಟ್ಟದಲ್ಲಿ, ಪ್ರತಿಯೊಬ್ಬ ಕಾನೂನು ಅಧಿಕಾರಿಯ ಪ್ರಸ್ತುತ ಕಾನೂನಿನ ಭೂನವನ್ನು ಮತ್ತು ಸ್ವಾಯಾಲಯಗಳ ಮತ್ತು ಎಡಿಆರ್ ಫೋರ್ಮ್‌ಗಳ ಮುಂದೆ ಸಕಾರಕ್ಕೆ ಉನ್ನತ ಗುಣಮಟ್ಟದ ಪ್ರಾರ್ಥಿನಿಧ್ಯವನ್ನು ನೀಡಲು ಕಾನೂನು ಕಾರ್ಯತಂತ್ರದಲ್ಲಿ ಘೂಷಿಣ್ಣತೆಯನ್ನು ಹೊಂದಿರತಕ್ಕುದ್ದು.

**9. ಪರ್ಯಾಯ ವಿಷಾದ ಪರಿಹಾರದ ಅಳವಡಿಸಿಕೊಳ್ಳಬ್ಯಾಕಿ ಮತ್ತು ನಿಗಮಿತಗೊಳಿಸುವಿಕೆ**

- 9.1 ಪ್ರತಿಯೊಂದು ರಾಜ್ಯ ರಿಳಾವೆಂಟ್, ಎಡಿಆರ್ ಘೂಷಿನಿಧ್ಯವನ್ನು ಅಧಿಕೃತಗೊಳಿಸಲು ಮತ್ತು ಇಲಾಖೆಗಳ ಪರವಾಗಿ ಇತ್ಯಾರ್ಥ ನಿಬಂಧನೆಗಳನ್ನು ಅನುಮೋದಿಸಲು ವಿಷಾದ ಪರಿಹಾರ/ ನೀಣತ್ಯ ಮಂಡಳಿಯನ್ನು ಸ್ಥಾಪಿಸತಕ್ಕುದ್ದು.
- 9.2 ಪ್ರತಿಯೊಂದು ಇಲಾಖೆಯು, ಎಡಿಆರ್ ಕಾರ್ಯತಂತ್ರವೊಂದನ್ನು ಹೊಂದಿರತಕ್ಕುದ್ದು. ಇದರಲ್ಲಿ ಎಡಿಆರ್ ಕಾರ್ಯತಂತ್ರ ಸ್ವಜೀಪನ್ವರ್ತನೆ ಮತ್ತು ಅನುಷ್ಠಾನಗೊಳಿಸುವುದರಲ್ಲಿ ಇಲಾಖೆಗೆ ನೇರವಾಗಲು ಅಂತ್ಯೋಕ್ಕೇಂದ್ರ ಜನರಲ್‌ರವರ ನೇತ್ಯತ್ವದಲ್ಲಿ ಅಂತರ ಇಲಾಖಾ ಕಾರ್ಯನಿರ್ವಹಕಣ ಸಮೂಹವೊಂದನ್ನು ಹೊಂದಿರತಕ್ಕುದ್ದು.

10. ಈ ನೀತಿಯು ಅನುಷ್ಠಾನಗೊಳಿಸಬಹುದಾದ ಶಿಕ್ಷಾರಸುಗಳನ್ನು ಮಾಡುವ ಮೂಲಕ ದಕ್ಷ, ಜಡಾಭ್ಯಾರಿ ಹಾಗೂ ಉತ್ತರದಾಯ ಸರ್ಕಾರಿ ವಿಷಾದ ವ್ಯವಸ್ಥೆಯನ್ನು ಸ್ವಜೀಪನ್ ಗುರಿಯನ್ನು ಹೊಂದಿರುತ್ತದೆ. ನೀತಿಯ ಧ್ಯೇಯೋದ್ದೇಶಗಳನ್ನು ಸಾಧಿಸಲು ತನ್ನ ಕಾರ್ಯತಂತ್ರಗಳು, ಮಾನಸಕಗಳು, ಶಿಕ್ಷ್ಯಾಚಾರಗಳು ಹಾಗೂ ಆರೋಗ್ಯಗಳನ್ನು ತರ್ಕಬದ್ರವಾಗಿ ಪರಿಷ್ಠರಿಸಲು, ಸುಧಾರಿಸಿಕೊಳ್ಳಲು ಮತ್ತು ಅನುಷ್ಠಾನಗೊಳಿಸಲು ಹಿತಾಸಕ್ರ್ಯಾದರರಿಗೆ ಅಗತ್ಯ ಭಾಲಕ ರಕ್ತಿಯಾಗಿ ಈ ನೀತಿಯನ್ನು ಒಳಗೊಂಡು ಆರ್ಥಿಕಶಾಸ್ತ್ರದಲ್ಲಿ ಅಂಥ ಅನುಷ್ಠಾನವು, ಸರ್ಕಾರಿ ವಿಷಾದಗಳಲ್ಲಿ ಭಾಗವಹಿಸುವಿಕೆ, ನಿರ್ವಹಿಸುವಿಕೆ ಮತ್ತು ನಡೆಸುವಿಕೆಯು ಸರ್ವಜಾಗಿ ಸಂರಕ್ಷಣಾತ್ಮಕ ಹಿತಾಸಕ್ರ್ಯಾದನ್ನು ಕಾಪಾಡುತ್ತದೆ ಎಂಬುದನ್ನು ವಿಚಿತಪಡಿಸಿಕೊಳ್ಳುವುದು.

\*\*\*\*\*